

TIGHT BINDING BOOK

brown
book

**THE BOOK WAS
DRENCHED**

UNIVERSAL
LIBRARY

OU_200094

UNIVERSAL
LIBRARY

OUP—552—7-7-66—10,000

OSMANIA UNIVERSITY LIBRARY

Call No

Accession No

Author

Title

This book should be returned on or before the date
last marked below.

॥ ಶ್ರೀ ಶ್ವಾಲ ಮಲ್ಲಿಕಾಜುನ ಪ್ರಸನ್ನ ॥

ಪ್ರದೀಪನ ಪರಾಭವ

(ಮನೋಹಾದಕ ಹತ್ತೀಡಾರಿ ಕಾದಂಬರಿ)

ಪುರುಷೋತ್ತಮನ ನಲವತ್ತೀಳನೆಯ ಸಾಹಸ

ಲೇಖಕರು :

ಎಂ. ನರಸಿಂಹಯ್ಯ,

ಪ್ರಕಾಶಕರು :

ರಾಜ ಕ ಮು ಲ್ ಪ್ರ ಕಾ ತ ನ ,
೧೦೯, ಬಳ್ಳಿಪೇಟೆ, ಬೆಂಗಳೂರು ಅ.

ಪ್ರಥಮ ಮುದ್ರಣ ರೇಜಿಂ ಜೂನ್

[ಎಲ್ಲಾ ವಿಧವಾದ ಹಕ್ಕುಗಳಿಗೆ ಸಹಾಯ ಕ್ರಮ]

ಬೆಂಬಳ್ಳಿ : ೧೦೦೦

ಮಾರಾಟಿಗಾರರು :
ಗೀತಾ ಏಜನ್ಸೀಸ್ ,
ಸೂರಾಷ್ಟ್ರಪೇಟೆ, ಬೆಂಗಳೂರು ಅ.

ಮುದ್ರಕರು :
ಶ್ರೀ ಕಾವೇರಿ ಪ್ರೈಸ್
ಸೂರಾಷ್ಟ್ರಪೇಟೆ, ಬೆಂಗಳೂರು ಅ.

ಲೇಖಕನ ಮಾತ್ರ

ಈ ಕಾದಂಬರಿಯ ಕಥಾಸಾರವು ನನ್ನ ಹಿಂದಿನ ಕಥೆಗಳ ಮಾದರಿ ಯಲ್ಲಿಲ್ಲದೆ, ನವೀನ ರೀತಿಯ ಸಾಹಸವನ್ನೊಳಗೊಂಡಿದೆ.

ಕಳ್ಳರು, ಕೊತ್ತಿಗಾರರು, ದರೋಡಿಕೊರರನ್ನು ಹೆಲವು ಬಗೆಯ ಯುಕ್ತಿ, ಚತುರತೆಗಳಿಂದ ಕ್ಯಾಸೆರ್ಟಿಫಿಯಾಟ ಪತ್ರೀದಾರರು ಈ ಕಾದಂಬರಿಯಲ್ಲಿ ತಾವೊಂದು ಹೊಸ ಮಾದರಿಯ ವಿದ್ಯಾಚತುರತೆಯನ್ನು ತೋರಿ, ಅಂತ್ಯದಲ್ಲಿ ತಮ್ಮ ಪ್ರತಿಜ್ಞೆಯನ್ನು ಯಾವ ರೀತಿ ನೆರವೇರಿಸಿ, ಅಜೇಯರಾದರೆಂಬುದನ್ನು ಈ ಕಾದಂಬರಿಯಲ್ಲಿ ಬರೆದಿರುವೆನು.

ತಾನೇ ಹೆಚ್ಚು, ತನ್ನಿಂದಲೇ ಸರ್ವಸ್ವ, ತನ್ನಿಂದಲೇ ಸರ್ವರು, ತನ್ನಿಂದಲೇ ಜಗತ್ತು, ತನ್ನನ್ನು ಬಿಟ್ಟು ಈ ಪ್ರಪಂಚವಿಲ್ಲವೆಂದು ಅಹಂಭಾವದಿಂದ ಮೇರಿಯುವವರಿಗೆ ಈ ಕಾದಂಬರಿಯು ನೀತಿಚೋಧಕವಾಗಿದೆಯೆಂದರೆ ಅತಿಶಯೋಕ್ತೀಯೆನಿಸಲಾರದು.

ದುರಹಂಕಾರದಿಂದ ತನ್ನ ಸಮಾನರಿಲ್ಲವೆಂದು ಮೇರಿಯುತ್ತಿದ್ದ ಇಂಷ್ಟೀಟ್‌ರ ಪ್ರದೀಪನು ಪತ್ರೀದಾರರೊಡನೆ ಪಂಥಮಾಡಿ, ಅದರ ಪ್ರತಿಫಲವಾಗಿ ಪ್ರತೀಕಾರವನ್ನು ಹೊಂದಿ, ಅಂತ್ಯದಲ್ಲಿ ತನ್ನ ಗರ್ವವನ್ನು ದೂರಮಾಡಿ ಪತ್ರೀದಾರರಿಗೆ ಯಾವ ಬಗೆಯಲ್ಲಿ ಶರಣಾಗತನಾಗುವನೆಂಬುದನ್ನು ಈ ಕಾದಂಬರಿಯು ಸೂಚಿಸುತ್ತದೆ.

ಈ ಕಾದಂಬರಿಯ ಕಥಾಸಾರವು ಜಗತ್ತಿನಲ್ಲಿ ಅಳಿದುಳಿರುವ ಯಾವ ವ್ಯಕ್ತಿಗೂ ಸಂಬಂಧಿಸಿಲ್ಲ. ಯಾರೇ ಆಗಲಿ, ತಮ್ಮನ್ನೇ ಕುರಿತು ಬರೆದು ದೆಂದು ಉಹಳೆ ಮಾಡಿಕೊಳ್ಳಬಾರದು. ‘ರವಿ ಕಾಣಿದುದನ್ನು ಕವಿ ಕಾಣಿ ವನು’ ಎಂಬ ಮಹಾನುಭಾವರ ವಚನದಂತೆ ತನ್ನ ವಿವೇಚನಾಶಕ್ತಿಗೆ ಹೊಳೆದು ದನ್ನು, ನನ್ನ ಲೇಖನಾ ಶಕ್ತಿಯಿಂದ ಹೊರಗೆಡಹಿರುವೆನು.

ನನ್ನ ಹಿಂದಿನ ಕಾದಂಬರಿಗಳಂತೆಯೇ ಈ ಕಾದಂಬರಿಯೂ ಸಾಹಿತ್ಯ ಸ್ತ್ರೀಮಿಗಳ ಆದರಾಭಿಮಾನವನ್ನು ಗಳಿಸುವುದೆಂದು ನಂಬಿರುವೆನಲ್ಲದೆ, ಇದರೆ

ವಿಮರ್ಶಾವಗಾಹನೆಯನ್ನು ನಿಷ್ಪತ್ತಿ ಹೃದಯದ ಓದುಗರ ಚಿತ್ತಕ್ಕೆ
ಬಿಟ್ಟುರುವೆನು.

ಈ ಕಾದಂಬರಿಯನ್ನು ಬರೆದು ಮುಗಿಸಿದನಂತರ, ಹೆಸ್ತಪ್ರತಿಯನ್ನು
ಓದಿ ದೋಷಾರೂಪ ಭಾವನೆಗಳನ್ನು ತಿದ್ದಿ ಸರಿಪಡಿಸಿದ ಶ್ರೀ ಆರ್. ಶ್ರೀನಿವಾಸ
ಮೂರ್ತಿಯವರಿಗೆ ಕೃತಜ್ಞ ತೆಯನ್ನು ಪೀಠಿಸಿರುವೆನು.

ಈ ಕಾದಂಬರಿಯನ್ನು ತಮ್ಮ ಮಾಲೀಯ ಒಂಭತ್ತನೆಯ ಕುಸುಮ
ವನ್ನಾಗಿ ಸ್ವೀಕರಿಸಿ, ಅತಿ ಶ್ರೀಘ್ರದಲ್ಲಿಯೇ ಬೆಳಕಿಗೆ ತಂದ ರಾಜಕಮಲ್
ಪ್ರಕಾಶನದವರಿಗೆ ನನ್ನ ವಂದನೆಗಳು ಸಲ್ಲಿವೆ. ಪ್ರಕಾಶನದ ಏಳಿಗಿಂಬಾಗಿ
ಹಲವು ಬಗೆಯ ಯೋಚನಾರೂಪದಲ್ಲಿರುವ ಇವರ ಕಾಯೋರ್ಥದ್ವಾರ್ಮವು ಯಶಸ್ವಿ
ಯಾಗಲೆಂದು ಹಾರ್ಡೆಸುವೆನು.

ಈ ಕಾದಂಬರಿಯ ಮುದ್ರಣ ಕಾರ್ಯದಲ್ಲಿ ಹೆಚ್ಚಿನ ಆಶಕ್ತಿ ವಹಿಸಿ
ಅಂದವಾಗಿ ಮುದ್ರಿಸಿದ ಶ್ರೀ ಕಾನೇರಿ ಪ್ರೇಸ್‌ನ ಬಳಗ ವ್ಯಂದಕ್ಕೂ ನನ್ನ ನೆನಕೆ
ಗಳು ಸಲ್ಲಿವೆ:

J, ಅ, ಮಲ್ಲಿಕಾಚುನಗುಡಿ ಬೀದಿ,
ಬೆಂಗಳೂರು ಅ.

ಲೇಖಕ :
ಆ. ಸರಸಿಂಹಯ್ಯ.

ಪ್ರಕಾಶಕರ ಚಿನ್ನೆಹ

ಈ ಕಾದಂಬರಿಯು ನಮ್ಮ ಮಾಲೀಯ ಒಂಭತ್ತನೇಯ ಕುಸುಮ.

ಕೊಲೆ, ದರೋಡೆಗಳ ಸುಳವಿಲ್ಲದೆ, ಅತ್ಯಾಚಾರ, ಅತ್ಯಾಹತ್ಯೆಗಳಿಗೆ ಎಡಿಗೊಡದೆ, ನೂತನ ಬಗೆಯ ಪತ್ತೀದಾರಿಯ ಚಮುತಾರವು ಈ ಕಾದಂಬರಿಯಲ್ಲಿದೆಕವಾಗಿದೆ.

ಪ್ರಾರಂಭದಲ್ಲಿ ಬೆಳಿಯುವ ಕಥಾಸರಣೀಯ ಸೊಬಗು, ಮಧ್ಯದಲ್ಲಿ ಓದುಗರ ಮನವನ್ನು ಸೆಳಿಯುವ ಚಿತ್ರಾಕರಣಕ ಫಟನೆ, ಅಂತ್ಯದಲ್ಲಿ ಅತ್ಯಾನಂದ ಮೊಡನೆ ಮುಗಿಯುವ ಸನ್ನಿಹೆಚವು ಸಾಹಿತ್ಯಪ್ರೇಮಿಗಳಿಗೆ ಮನೋಹಳ್ಳಿದಕರ ವುಂಟುಮಾಡುವುದೆಂದರೆ ಹೊಗಳಿಕೆಯ ಮಾತ್ರಿಸದು.

ಕರ್ಣಾಟಕದ ಸಾಹಿತ್ಯಭಿಮಾನಿಗಳ ಮನವನ್ನು ಆನಂದಗೊಳಿಸುವ, ಹೃದಯಂಗಮವಾದ ಈ ಕಾದಂಬರಿಯನ್ನು ರಚಿಸಿತ್ತ ಶ್ರೀ ಎ. ನರಸಿಂಹಯ್ಯ ನವರಿಗೆ ಪ್ರಕಾಶನವು ಚಿರಂತಿಯಾಗಿದೆ.

ಅಂತೆಯೇ ನಮ್ಮ ಪ್ರಕಾಶನದ ಏಳಿಗಾಗಿ ಹಲವು ಬಗೆಯಲ್ಲಿ ತಮ್ಮ ನೇರವನ್ನಿತ್ತು ಸಹಾಯ ಮಾಡಿದ (ಮಾಡುತ್ತಿರುವ) ಶ್ರೀ ಕಾನೇರಿ ಪ್ರೇಸಿನೆ ಎಂ. ಆರ್. ಸುಖಮಣಿ ರವರಿಗೂ ಪ್ರಕಾಶನದ ಪರವಾಗಿ ವಂದನೆಯನ್ನು ಪ್ರಿಯರಿಂದ ನೀಡಿದ್ದಾರೆ.

ನಮ್ಮ ಪ್ರಕಾಶನವು ಜಲವು ಬಗೆಯ ಮನರಂಜನೀಯವಾದ ಕೃತಿರಚನೆಗಳನ್ನು ನೀಡಬೇಕೆಂಬ ಉದ್ದೇಶವಿಟ್ಟುಕೊಂಡಿದೆ. ಪ್ರಕಾಶನಕ್ಕೆ ಯಶಸ್ವನ್ನು ಬಯಸುವ ಹಿತ್ಯೆಷಿಗಳಿಂದ ಆ ಉದ್ದೇಶವು ನೇರಿನೇರುವುದೆಂಬ ಭರವಸೆಯೂ ಪ್ರಕಾಶನಕ್ಕಿದೆ.

ಆ ಹಿತ್ಯೆಷಿಗಳಿಗೆಲ್ಲಾ ಪ್ರಕಾಶನವು ಚಿರಂತಿಯಿ.

—ಪ್ರಕಾಶಕರು.

ನಮ್ಮ ಪ್ರಕಾಶನದ ಹಿಂದಿನ ಪ್ರಕಟಣೆಗಳು

ವ್ಯಾಪ್ತಿಮುಖ	ಎ. ನರಸಿಂಹಯ್ಯ	0	10	0
ಫೋರ್ಜೆಂಟ್ ಪತ್ರ	„	0	10	0
ಸಾವಿನೆ ಸ್ನೇಲು	„	1	0	0
ಮೃತ್ಯುಮಣಿ	„	0	10	0
ಉರಬನವಿ (ನನ್ಯ ರಾದಂಬರಿ)	ಮ್ಯಾ. ಸು. ಶೇ.	0	6	0
ಡಿವರ್‌ಕೋರ್ಟಿನ ರಹಸ್ಯ	ಎ. ಗುಂಡಾಶಾಸ್ತ್ರ	0	10	0
ವಿಚಿತ್ರ ಕೊಲೆ	ಶ್ರೀ ಕೃಪಾ	0	6	0
ದಸ್ಯದಳ	ಎ ನರಸಿಂಹಯ್ಯ	1	0	0

ಮುಂದಿನ ಪ್ರಕಟಣೆಗಳು

ಎ. ನರಸಿಂಹಯ್ಯ ವಿರಚಿತ

★ ಮಾವಾರ್ಡಿಯ ಮಾಯು

★ ಕುಂಕುಮದ ಭರಣಿ

★ ದುಷ್ಪಿನ ರಹಸ್ಯ

★ ಜೀದನ ಬಲೆ

★ ಏಳು ದಿನಗಳು

★ ಸ್ತೋತವನದ ಪುಷ್ಟಿ

ಎ. ಗುಂಡಾಶಾಸ್ತ್ರಯವರ

★ ಪರ್ಕ್‌ಕೇಡಿ

★ ಭೂಪತಿರಂಗ

ಪ್ರಕಾಶಕರು :

ರಾಜಕೆಮಲ್ ಪ್ರಕಾಶನ,

೧೦೯, ಬಳಿಪೇಟೆ, ಬೆಂಗಳೂರು ಅ.

ಮುಂದಿನ ಪ್ರಕಟಣೆ

ಎಸ್. ಎಂ. ಗುರುರಾಜಾಚಾರ್ಯರೆ

ಮಡುವಿನಲ್ಲಿ ಮೃತದೇಹ

- ★ ಮಡುವಿನ ಮಧ್ಯ ಶವ ! ಆ ಸ್ವಂತದೇಹ ಯಾರದು ?
- ★ ನ್ಯಾಯಾಧಿಕರ ಮನೆಯಲ್ಲಿ ಸೇವಕನ ಕೊಲೆ !
- ★ ವೋಣಾರಿನ ಕಳುವು ! ಪ್ರೋಲೀಸರ ಪತ್ತಿ ತರದೂದು.
- ★ ಅನಾಥ ಬಾಲಕ ಹರಿಯನೇಲೆ ಮತ್ತಿಲ್ಲಂದು ಕೊಲೆಯ ಆಪಾ ದನೆ ! ಅವನ ದಸ್ತಗಿರಿ ! !
- ★ ಈ ಮಧ್ಯ ಹರಿಯ ತಂಡಿಗೆ ಪತ್ತೀದಾರನ ನೀರವು.
- ★ ಹರಿಗೆ ಬಿಡುಗಡೆಯಾಯಿತೇ ? ಅಪರಾಧಿಯು ಸಿಕ್ಕಿದನೇ ?

ಇತ್ಯಾದಿ ಕೊಲೆ, ಅಪರಾಥ ದುಷ್ಪತ್ಯಗಳು ! ಚೋರರ ಚಾತುರ್ಯಗಳು !
 ಚತುರ ಪತ್ತೀದಾರನ ಆವೋಷವಾದ ಭೀಷಣ ಸಾಹಸಕಾರ್ಯಗಳು !
 ಮುಂತಾದ ಆಶ್ಚರ್ಯ ಭಯಂಕರ ಸನ್ನಿವೇಶಗಳಿಂದ ಕೂಡಿದ
 ಓದಲು ಅರಂಭಿಸಿದರೆ ಕೊನೆಯವರೆಗೂ ಬಿಡಲು ಮನಸ್ಸು
 ಬಾರದಿರುವ ಸ್ವಾರಸ್ಯ ಫಟನೆಗಳಿಂದ ಕೂಡಿದ
 ಪತ್ತೀದಾರಿ ಕಾದಂಬರಿ.

ಅಕ್ಷರಕ ದ್ವಿವಣ ರಕ್ಷಾಕವಚ

ಒಲೆ : 1.00



ರಾಜಕ್ರಮಲ್ಲಾ ಪ್ರಕಾಶನ,
 ಗಂಗ, ಬಳೇಪೇಟೆ, ಬೆಂಗಳೂರು ಅ.

ಇಂದ್ರಾಲೋಹಾಲೋಹಾಲೋಹಾ

ಶೀಫುರದಲ್ಲಿಯೇ ಬೆಳಕಿಗೆ ಬರಲಿದೆ

ಎಂ. ಸರಸಿಂಹಯ್ಯನವರ

ಮೃತ್ಯುವಿನೊಡನೆ ಹೋರಾಟೆ

ಅತ್ಯಾಧ್ವತ ಸೋಜಿಗ ಪತ್ತೀದಾರಿ ಕಾದಂಬರಿ

ಪ್ರಥಮದಲ್ಲಿ ಯೋಚನಾಪರಂಪರೆಯ ಹುಣ್ಣಾಟ, ದಾರಿತಪ್ಪಿ ಫೋರಾ ರಣ್ಣದಲ್ಲಿ ಅಲೆದಾಟ, ಲಲಿತಾಂಗಿಯ ಲಲಾಟ, ಮಾಯಾವಿಯ ಕಣ್ಣ ಮುಣ್ಣಾಟ, ವೇಷಧಾರಿಯೋಡನೆ ಕೆಣಕಾಟ, ಗಾಯಗೊಂಡವರ ನರಳಾಟ, ಶಭ್ಯ, ಕೊರಮರ ಹಾರಾಟ, ಪುರುಷದ್ವೈಷಿಯ ಚೆಲ್ಲಾಟ, ಶಂಡಕಂಡವ ಯೋಡನೆ ಹೊಡೆದಾಟ, ಶ್ರೀಕೃಂಗಾಳಗಾದವರ ಚೆರಾಟ, ಕುದುರೆಗಳ ನಾಗಾ ಲೋಟ, ಶ್ರೀಲೋಕಸುಂದರಿಯ ಕುಣಿದಾಟ, ದರೋಡಿಕೋರರ ಆಭರಣ, ಪತ್ತೀದಾರರ ವಿಚಿತ್ರ ವಿನೋದದಾಟ, ಅಂತ್ಯದಲ್ಲಿ ಸಾಹಿತ್ಯಪ್ರೇಮಿಗಳಿಗೆ ರಸ ದೊತಣದಾಟ.

ನಿಮಿನ, ನಿಮಿನಕ್ಕೂ ದರೋಡಿಕೋರರು ತೋರುವ ದೋಮಾಂಚಕರ ಸಾಹಸ, ಹೆಚ್ಚಿಹೆಚ್ಚಿಗೂ ಪತ್ತೀದಾರರು ಗಂಡಾಂತರಗಳನ್ನೇ ದುರಸುವ ಭಯಾ ನಕ ಫುಟನೆ.

ಪತ್ತೀದಾರಕೆಯ ಇತಿಹಾಸದಲ್ಲಿಯೇ ನೂತನ ಪ್ರಯೋಗ.

ಅಂದಚಿಂದದ ಆಕಷ್ಣಕ ರಕ್ಷಾ ಕವಚ

ಚೆಲೆ: ೮—೮—೦

ಟ. ಹಾ. ಪ್ರತ್ಯೇಕ.



ಪ್ರಕಾಶಕರು:

ಅ ರೂಢ ಪ್ರಕಾಶನ,
ಚಿಂಗಳೂರು ಅ.

ಇಂದ್ರಾಲೋಹಾಲೋಹಾಲೋಹಾಲೋಹಾ

ಶ್ರೀ ಶೈಲ ಮಲ್ಲಿಕಾಜುನ ಪ್ರಸನ್ನ

ಪ್ರದೀಪನ ಪರಾಭವ

ಪತ್ತೇಂದಾರಿ ಕಾದಂಬರಿ



೦

ಇನ್ನಪೆಕ್ಕರ್ ಪ್ರದೀಪನನ್ನು ಅರಿಯದ ಸರ್ಕಾರಿ ಅಧಿಕಾರಿಗಳೇ ಜಗ ದೀಶಪುರದಲ್ಲಿರಲ್ಲ. ಸರ್ಕಾರಿ ಅಧಿಕಾರಿಗಳು ಮಾತ್ರವೇ ಅಲ್ಲ, ಆ ಪುರ ನಿವಾಸಿಗಳಿಲ್ಲರೂ ಬಲ್ಲವರಾಗಿದ್ದರು. ಸಾಮಾನ್ಯವಾಗಿ ಆತನನ್ನು ನೋಡದವರೇ ವಿರಳರೆನ್ನಬಹುದು. ನೋಡದೆ ಇದ್ದವರೂ ಸಹ ಅವನ ಹೆಸರನ್ನೂ, ಆತನ ಅಷ್ಟ ಕಾರ್ಯಗಳನ್ನೂ ಕೇಳಿ ತಿಳಿದಿದ್ದರು.

ಅವನ ಮುಖನನ್ನು ಒಂದುಸಾರಿ ನೋಡಿದರೆ ಸಾಕು, ಹತ್ತು ವರ್ಷಗಳಾದರೂ ಮರೆಯಲಾಗದಂತಹ ರೊದ್ದುಕಾರ ಮುಖ ಮಿಂದಿಯ ಪಾಳೀಗಾರರ ಮಿಂದಿಯಂತತ್ತು. ಸುಮಾರು ಐದುವರೆ ಅಡಿ ಎತ್ತರವಾದ ಆಜಾನುಬಾಹು. ಎತ್ತರಕ್ಕೆ ತಕ್ಕ ಹಾಗೆ ದಷ್ಟಪುಷ್ಟವಾದ ಶರೀರ.

ಪ್ರದೀಪನು ಯಾವ ಸಮಯದಲ್ಲಿಯೇ ಆಗಲಿ, ಯಾವ ಸ್ಥಳದಲ್ಲಿಯೇ ಆಗಲಿ ನಗಿಯಾಡಿದುದನ್ನು ಯಾರೊಬ್ಬರೂ ಕಾಣಿಸಿರು.

ಭರಿತವಾದ ಸಿನಿಮಾ, ನಾಟಕಗಳನ್ನು ನೋಡುತ್ತಿರಲಿ, ಆ ಧಿಯೇಟರುಗಳಲ್ಲಿ ಕುಳಿತವರು ಹೊಟ್ಟಿ ಹುಟ್ಟಾಗುವಂತೆ ನಗುತ್ತಿದ್ದರೂ ಸಹ ಪ್ರದೀಪನು ತುಟಿಯಲ್ಲಿಯೂ ಸಹ ನಗೆಯ ಚಿನ್ನೆಯನ್ನು ತೋರಿಸದೆ ಗಂಭೀರನಾಗಿಯೇ ಕುಳಿತುತ್ತಿದ್ದನು. ಅಂತಹ ಸ್ವಭಾವ ಆತನದು.

ತನ್ನ ಕಾರ್ಯದಲ್ಲಿಯೂ ಸಹ ಅಷ್ಟೇ ಕಟ್ಟುವಿಟ್ಟಾಗಿದ್ದನು. ಮೂರು ಕಾಸು ಲಂಚವನ್ನೂ ತೆಗೆದುಕೊಳ್ಳಲು ಆಸೆ ಪಡುತ್ತಿರಲಿಲ್ಲ. ತನ್ನ ಹಾಗೆಯೇ ನಾಯಿಯಾ, ನಿಷ್ಠಾವಂತರಾದ ಸಕಾರ ಅಧಿಕಾರಿಗಳನ್ನು ಕಂಡರೆ ಅತ್ಯಂತ ವಿಶ್ವಾಸ ತೋರಿಸುತ್ತಿದ್ದನು. ಲಂಚಕೋರರನ್ನು ಕಂಡರೆ ಸ್ವಲ್ಪ ಮಾತ್ರವೂ ಸಹಿಸುತ್ತಿರಲಿಲ್ಲ. ಎಷ್ಟೇ ಸಾರಿ ಲಂಚಕೋರರನ್ನು ಹಿಡಿದು, ಶಿಕ್ಷೆಗೆ ಗುರಿ ಮಾಡಿದ್ದನು. ತಪ್ಪಿ ಮಾಡಿದವರು ಯಾರಾಗಿದ್ದರೂ ಸರಿ, ಅವರನ್ನು ವಿಚಾರಣೆಗೆ ಗುರಿಪಡಿಸದೆ ಇರುತ್ತಿರಲಿಲ್ಲ. ಒಂದುಸಾರಿ ತನ್ನ ಸಮಾಪ ಬಂಧವನ್ನೇ ವಿಚಾರಣೆಗೆ ಗುರಿಪಡಿಸಲು, ಆತನು ಶೈಕ್ಷಣಿಯನ್ನು ಅನುಭವಿಸಿ ಜ್ಯೇಲಿನಿಂದ ಹೊರಗೆ ಬಂದಿದ್ದನು.

ಕಳ್ಳರನ್ನೂ, ಕೊಲೆಗಾರರನ್ನೂ, ದರೋಡೆಕೋರರನ್ನೂ, ಕಪ್ಪು ಮಾಕೆಟ್ಟಿನವರನ್ನೂ ಹಿಡಿಯುವುದೆಂದರೆ ಪ್ರದೀಪನು ಹಗಲು, ರಾತ್ರಿಗಳನ್ನು, ನಿದ್ರಾಹಾರವಿಲ್ಲದೆ ಶ್ರವಣಪಡುತ್ತಿದ್ದನು. ಚಿತ್ರುವಿಚಿತ್ರವಾದ ವೇಷಗಳನ್ನು ಧರಿಸುತ್ತಿದ್ದನು. ವೇಷಗಳನ್ನು ಧರಿಸುವುದೆಂದರೆ ಅವನಿಗೆ ಏನೋಽಂದು ಬಗೆಯ ಆನಂದ. ಸಿ.ಎ.ಡಿ.ಯುಂತೆ ಕೆಲಸ ಮಾಡುವುದೆಂದರೆ ಅತ್ಯಂತ ಸುತೋವ. ಕಳ್ಳರಲ್ಲಿಯೇ ಸೇರಿಕೊಂಡು, ಅವರಂತೆಯೇ ವರ್ತಿಸಿ, ಅವರ ಮೂಲವನ್ನೆಲ್ಲಾ ಆದ್ಯಂತವಾಗಿ ತಿಳಿದುಕೊಂಡು ಬಳಿಕ ಅವರನ್ನು ಸೇರಿ ಹಿಡಿಯುತ್ತಿದ್ದನು.

ತನ್ನ ಯುಕ್ತಿ, ಸಾಹಸ, ಚತುರತೆಗಳಿಂದ ತಾನು ಇನ್ನಾವೆಕ್ಕೂ ಪದವಿಗೆ ಬಂದಲಾಗಾಯ್ತು ಆವರೆವಿಗೆ ನೂರಾರು ಜನ ಕಳ್ಳ, ದರೋಡೆಕೋರ ರನ್ನು ಸೇರಿ ಹಿಡಿದು ಹೆಸರು ಗಳಿಸಿದ್ದನು. ತನ್ನ ಕಾರ್ಯಕ್ಕೆ ಬೇರೆಯವರ ಸಹಾಯವನ್ನು ಅವೇಕ್ಷಿಸುತ್ತಿರಲಿಲ್ಲ. ಹಾಗೊಂದು ವೇಳೆ ಬೇಕಾದಾಗ ಮಾತ್ರ ತನ್ನವರ ಸಹಾಯವನ್ನು ಪಡೆಯುತ್ತಿದ್ದನಲ್ಲದೆ, ಉಳಿದ ವೇಳೆಗಳಲ್ಲಿ ಯಾರ ಸಹಾಯವೂ ಆತನಿಗೆ ಬೇಕಿರಲಿಲ್ಲ.

ಕವ್ಯ ಮಾರ್ಕೆಟ್‌ನ ಶ್ರೀಮಂತರನ್ನು ಮಾಲಿನ ಸಮೇತ ಸರೆ ಹಿಡಿದಾಗ ಅವರು ತಾವು ತಪ್ಪಿಸಿಕೊಳ್ಳಲು, ಸಾವಿರಾರು ರೂಪಾಯಿಗಳ ಲಂಚದಾಸೆಯನ್ನು ತೋರಿಸಿದರೂ, ಆ ಹಿರಣ್ಯಗಭ್ರಕ್ಕೆ ಮಾರು ಹೋಗದೆ, ಮಾಲು ಮತ್ತು ಹಣದ ಸಮೇತ ಅವರನ್ನು ದಸ್ತಗಿರಿ ಮಾಡಿ, ಅವರ ಹೇಳೆ ಎರಡು ಕೇಸುಗಳನ್ನು ಹಾಕುತ್ತಿದ್ದನು.

ಕಳ್ಳುಕೊರಮರಿಗೆ ಪ್ರದೀಪನ ಹೆಸರು ಸಿಂಹಸ್ತಪ್ನಾಗಿದ್ದಿತು. ಹೋಲಿಸರು ಆತನನ್ನು ಕಂಡರೆ, ಸಿಂಹವನ್ನು ಕಂಡ ನರಿಯಂತೆ ಹೆದರಿ ನಡುಗುತ್ತಿದ್ದರು.

ವೇಶ್ಯಾಗೃಹಕ್ಕೆ ಹೋಗುವವರನ್ನೆಲ್ಲಾ ಹಿಡಿದು ಹೋಲಿಸ್ ತಾಙೆಗೆ ಕರೆದುಕೊಂಡು ಹೋಗಿ ಅವರ ವ್ಯೇ ಮೂಳೆಗಳೆಲ್ಲಾ ಪ್ರದಿಪುಡಿಯಾಗುವವಂತೆ ಒದೆದು ಇನ್ನೊಂದು ಸಾರಿ ವೇಶ್ಯೀಯರ ಸಹವಾಸಕ್ಕೆ ಹೋಗದಂತೆ ತಡೆಯುತ್ತಿದ್ದನು. ವೇಶ್ಯೀಯರಿಗೂ ತಿಕ್ಕಿಸದೆ ಬಿಡುತ್ತಿರಲಿಲ್ಲ. ವೇಶ್ಯೀಯಾದವಕ್ಕೇ ಆಗಲಿ, ವೇಶ್ಯಾಮಂದಿರಕ್ಕೆ ಹೋದವರೇ ಆಗಲಿ, ಮತ್ತೆ ತಮ್ಮ ಜನ್ಮದಲ್ಲಿಯೇ ಅಂತಹ ಸಹವಾಸಕ್ಕೆ ಹೋಗಬಾರದೆನ್ನುವಂತೆ ಏಟುಗಳನ್ನು ತಿಂದು ನರಳಿದ್ದರು. ಆತನ ಭಯದಿಂದ ವೇಶ್ಯೀಯರೆಲ್ಲಾ ಜಗದಿಶಪುರವನ್ನು ಬಿಟ್ಟು ದೂರದಷ್ಟಾದು, ಸಗರ, ಗ್ರಾಮಗಳಿಗೆ ಹೇರಟ್ಟು ಹೋಗಿದ್ದರು. ಕಾಮುಕರು ಹಗಲು, ರಾತ್ರಿಯೆನ್ನದೆ ಪ್ರದೀಪನನ್ನು ಶಿಫಿಸುತ್ತಿದ್ದರು. ಜಗದಿಶಪುರದಲ್ಲಿ ಒಂದು ವೇಶ್ಯಾಮಂದಿರವನ್ನು ನೋಡಬೇಕೆಂದರೂ ಇರಲಿಲ್ಲ. ಕಾಮುಕರು ಸತೀಸೂಳಿಯಂತಹ ಸ್ತ್ರೀಯರಲ್ಲಿ ತಮ್ಮ ಕಾಮವನ್ನು ತೀರಿಸಿಕೊಳ್ಳುತ್ತಿದ್ದರು. ಅಂತಹವರೂ ಸಹ ಕೆಲವು ವೇಳೆ ಈತನ ಕ್ಕಿಗೆ ಸಿಕ್ಕಿ ಬಿಡ್ಡ ವ್ಯೇಮುರಿಯುವ ವರೆವಿಗೂ ಏಟು ತಿಂದಿದ್ದರು.

ಜೂಜುಕೋರನ್ನು ಹಿಡಿಯಲು ಪ್ರದೀಪನು ರಾತ್ರಿಯ ವೇಳೆ ಭಡ್ಡ ವೇಷದಿಂದ ತಿರುಗುತ್ತಾ, ಜೂಜಾಡುವ ಸ್ಥಳಗಳನ್ನು ಪತ್ತೆಮಾಡಿ, ಹಿಡಿದು ಅವರಲ್ಲಿರನ್ನೂ ಹೋಲಿಸ್ ತಾಙೆಗೆ ಕರೆದುಕೊಂಡು ಹೋಗಿ ಅವರಾರ ಮೇಲೂ ಕೇಸನ್ನು ಹಾಕದೆ, ಅವರು ಇನ್ನೊಂದು ಸಾರಿ ಜೂಜಿನ ಸಹವಾಸಕ್ಕೆ ಹೋಗಿದಂತೆ ಹೊಡಿದು ಕಳುಹಿಸುತ್ತಿದ್ದನು.

ಕಳ್ಳು, ದರ್ಶಿತೆಕೊರಿರಾದಿಯಾಗಿ ನೀಂಚವೈತ್ತಿಯವರು ಪ್ರದೀಪನ ಮರಣವನ್ನೇ ಬಯಸುತ್ತಿದ್ದರು. ಅವರುಗಳಲ್ಲನೇಕರು ವೇಣಾಂತರಗಳಿಂದ ಅಲೆಯುತ್ತಾ ಸೇಡು ತೀರಿಸಿಕೊಳ್ಳಲು ಸಮಯನಿರೀಕ್ಷಣೆಯಲ್ಲಿದ್ದರು.

ಪ್ರದೀಪನಿಂದ ಹಿಡಿಯಲ್ಪಟ್ಟಿ ಶಿಕ್ಷೆಗೆ ಗುರಿಯಾಗಿ ಶಿಕ್ಷೆಯ ಅವಧಿಯನ್ನು ಪೂರ್ಣಿಸಿಕೊಂಡು ಬಿಡುಗಡಿಯಾದವರು, ರೋಷಭೀಷಣರಾಗಿ ಅವನನ್ನು ಕೊಲ್ಲಲು ಮುಂದರಿದವರಾಗಿ ಎಂದಿಗೆ ತನ್ನ ವೈರಿಯನ್ನು ನಿನಾರ್ಮಮಾಡುವೆ ವೆಂದು ಸಮಯ ಕಾಯುತ್ತಿದ್ದರು.

ಕೊಲ್ಲುವ ದೇವನ್ನಿಗಿಂತಲೂ, ಸಂರಕ್ಷಿಸುವ ದೇವದೇವನು ದೊಡ್ಡವ ನಲ್ಲವೇ? ಧರ್ಮಕರ್ಮಗಳು ಆತನಿಗೆ ತಿಳಿಯದೇ?

ಸಕಾರಿ ಇತ್ಯಾಟಿಯಲ್ಲಿದ ಇತರ ವೇಳೆಗಳಲ್ಲಿ ಆತನು ಸಾಮಾನ್ಯವಾದ ಉಂಡಪುಗಳನ್ನು ಧರಿಸುತ್ತಿದ್ದನಲ್ಲದೆ, | ಹೆಚ್ಚು ಆಡಂಬರಕ್ಕೆ ಹೋಗುತ್ತಿರಲಿಲ್ಲ.

ಆತನ ಪತ್ತಿಯ ಮೈಮೇಲೂ ಹೆಚ್ಚು ಬೆಲೆಯ ಒಡವೆಗಳೇನೂ ಇರಲಿಲ್ಲ. ಸಾಧಾರಣವಾದ ಸಿರೆಗಳನ್ನೇ ತಂದುಕೊಟ್ಟಿದ್ದನು. ಮಕ್ಕಳಿಬ್ಬರ ಮೈ ಮೇಲಿದ್ದ ಬಟ್ಟಿಗಳೂ ಸಹ ಸಾಧಾರಣದವುಗಳೇ ಆಗಿದ್ದವು.

ಸೀಡಿ, ಬಟ್ಟಿಗಳು ನಾಲ್ಕಾರು ಕಡೆ ಹರಿದಿದ್ದರೂ, ಅವುಗಳಿಗೆ ತೇವೆ ಹಾಕಿ ಕೊಂಡು ಆವುಗಳನ್ನೇ ತೊಟ್ಟಿಕೊಳ್ಳುತ್ತಿದ್ದರು.

ಬೆಳೆಗಾಗುತ್ತಿಲೇ ಪ್ರದೀಪನು ತಾನೇ ಸ್ವತಃ ಮಾರ್ಕಣ್ಡಿಗೆ ಹೋಗಿ ಅಡಿಗಿಗೆ ಬೇಕಾದ ವಸ್ತುಗಳನ್ನು ತಂದುಕೊಟ್ಟು ಬಳಕ ಡ್ರಾಟಿಯ ಮೇಲಿ ಹೋಗುತ್ತಿದ್ದನಲ್ಲದೆ ತನ್ನ ಕಾರ್ಯಗಳನ್ನು ಮತ್ತೆ ಯಾರಿಂದಲೂ ಮಾಡಿಸಿ ಕೊಳ್ಳುತ್ತಿರಲಿಲ್ಲ.

ತನ್ನ ಪತ್ತಿಯಾದ ಪುಷ್ಟವೇಣಿಗೂ ಸೀಮಾರಿಯಂತೆ ಕಾಲ ಕಳೆದು ಕೊಂಡಿರಲು ಅಸ್ವದ ಕೊಟ್ಟಿರಲಿಲ್ಲ. ಆತನ ಮನೆಯಲ್ಲಿ ಕೊಳಾಯಿ ಇರಲಿಲ್ಲ. ಮನೆಯ ಅವರಣದಲ್ಲಿಂದು ಭಾವಿ ಇತ್ತು. ಆ ಭಾವಿಯಿಂದ ನೀರನ್ನು ಸೇರಿಯೇ ಎಲ್ಲಾ ಕಾರ್ಯಗಳಿಗೂ ಉಪಯೋಗಿಸಬೇಕಿತ್ತು.

ತನ್ನ ಪತ್ತಿಯು ತನಗೆ ಆನುಕೊಲಳಾಗಿರಬೇಕೆಂದೇ ಬಯಸಿ, ನಗರ ನಿವಾಸಿಗಳ ಕನ್ನೆಯರನ್ನು ಬಂದುಸದೆ ಚಂಪಾಪುರವೆಂಬ ಗ್ರಾಮದ ಜಮಿನಾನ್ನರ

ರಾದ ಶ್ರೀಕಂಠಯ್ಯನವರ ಮಗಳಾದ ಪುಷ್ಟಿನೇಣಿಯಲ್ಲಿ ನೋಹಗೊಂಡು ಆಕೆಯನ್ನು ವಿವಾಹವಾಗಿದ್ದನು.

ಶ್ರೀಕಂಠಯ್ಯನವರು ಚಂಪಾಪುರದ ದೊಡ್ಡ ಜಮಿನಾನ್ನಾರಾಗಿದ್ದರೂ ತನ್ನ ವಿವಾಹವು ಹೆಚ್ಚು ಆಡಂಬರದಿಂದ ನಡೆಯಲು ಪ್ರದೀಪನು ಅವಕಾಶವಿತ್ತಿರಲ್ಲಿ. ಪುಷ್ಟಿನೇಣಿಯು ಪತಿಗೆ ತಕ್ಷಣಾಗಿಯೇ ಇದ್ದಳು. ಒಂದು ಸಾರಿಯೂ ತನ್ನ ಪತಿಯ ಬಳಿಯಲ್ಲಿ ಒಡನೆಗಳನ್ನು ಯಾಚಿಸಲಿಲ್ಲ. ಒಂದು ಉತ್ತಮವಾದ ಸೀರೆಯನ್ನು ತಂದುಕೊಡಂದೂ ಹಿಡಿಸಿರಲಿಲ್ಲ.

ಶ್ರೀಕಂಠಯ್ಯನವರು ಮಗಳಾಗಿ ಒಡವೆ, ವಸ್ತ್ರಗಳನ್ನು ತಮ್ಮ ಸೇವಕರ ಸಂಗಡ ಕಳುಹಿಸಿದ್ದಕ್ಕೆ, ಪುಷ್ಟಿನೇಣಿಯು ಪತಿಯಾಜ್ಞಿಯಂತೆ ಅನೆಲ್ಲವನ್ನೂ ನಿರಾಕರಿಸಿ ಹಿಂದಕ್ಕೆ ಕಳುಹಿಸಿದ್ದಳು.

ಚಂಪಾಪುರವು ಜಗದೀಶಪುರದಿಂದ ಇನ್ನೂರು ಹೆಚ್ಚಿಗಳ ದೂರದಲ್ಲಿತ್ತು. ಆ ಗ್ರಾಮಕ್ಕೆ ದೃಷ್ಟಿಯಿಂದ ನಿಲ್ಲಾಣವಿರಲಿಲ್ಲ. ರಾಜೇಂದ್ರಪುರವೆಂಬ ದೃಷ್ಟಿಯಿಂದ ನಿಲ್ಲಾಣದಲ್ಲಿಳದು ಹತ್ತು ಮೈಲಿಗಳ ದೂರ ನಡೆದುಹೋಗಬೇಕಾಗಿತ್ತು. ಅಥವಾ ಎತ್ತಿನಗಾಡಿ, ಮೋಟಾರುಕಾರಿನಲ್ಲಿ ಹೋಗಬೇಕಿತ್ತಲ್ಲದೆ, ಆ ಪುರಕ್ಕೆ ಬಸ್ಸಿನ ಸೌಲಭ್ಯವಿರಲಿಲ್ಲ.

ಟಿಪಾಲು ಕಳೀರಿ ಇದ್ದರೂ ಪ್ರತಿದಿನವೂ ಡೆಲಿವರಿಯಾಗದೆ ವಾರಕ್ಕೆ ಎರಡು ಸಾರಿ ಮಾತ್ರ ಡೆಲಿವರಿಯಾಗುತ್ತಿತ್ತು.

ಮಂಗಳಿಂಬ ವ್ಯಾಮೋಹದಿಂದ ಶ್ರೀಕಂಠಯ್ಯನವರೇ ಆಗಲಿ, ಅವರ ಪತ್ನಿಯಾದ ಲಕ್ಷ್ಮಿನ್ನಿನೇ ಆಗಲಿ ಆಕೆಯನ್ನು ನೋಡಬೇಕೆಂದು ಜಗದೀಶಪುರಕ್ಕೆ ಬಂದರೆ ಪ್ರದೀಪನು ಅವರಿಗಾಗಿ ವಿಶೇಷವಾಗಿ ಸತ್ಯರಸುವ ಸಹವಾಸಕ್ಕೆ ಹೋಗದೆ ಪ್ರತಿದಿನದ ವ್ಯವಹಾರದಂತೆಯೇ ನಡೆಸಿಕೊಂಡು ಹೋಗುತ್ತಿದ್ದನು. ಅವರಿಗಾಗಿ ರಜಾ ತೆಗೆದುಕೊಳ್ಳುತ್ತಿರಲಿಲ್ಲ. ತನ್ನ ನಿತ್ಯ ವಿಧಿಯಂತೆಯೇ ಕೆಲಸ ಮಾಡಿಕೊಂಡು ಹೋಗುತ್ತಿದ್ದನು.

ಅಳಿಯನ ಕೇತಿರ್, ಪ್ರತಿನೇಣಿಯನ್ನು ಕೇಳಿದ್ದ ಪ್ರದೀಪನ ಅತ್ಯುಮಾವಂದಿರು ಅವನ ಕಾಯ್ರಗಾರನಕ್ಕೆ ಅತ್ಯಂತ ಸಂತೋಷಪಟ್ಟಿರೂ ಆಡಂಬರದ ಸುಖಸೌಲಭ್ಯಗಳಲ್ಲವಲ್ಲ ಎಂದು ಪರಿತಪಿಸುತ್ತಿದ್ದರು.

ಭದ್ರವೇಷಧಾರಿಯಾಗಿ ಕಳ್ಳ, ಕೊಲೆಗಾರರನ್ನು ಸೆರೆ ಹಿಡಿಯಲು ಅತ್ಯಂತ ಸಂತೋಷ ಪಡುತ್ತಿದ್ದ ಪ್ರದೀಪನು ತನ್ನಂತಹೀ ಕಾರ್ಯತತ್ವರ ರಾಗಿರುವವರನ್ನು ಕಂಡರೆ ಆನಂದ ಪಡುತ್ತಿದ್ದನು. ಅಂತಹನಂಗೆ ತನ್ನ ಕೈಲಾದ ಸಹಾಯವನ್ನೂ ಮಾಡುತ್ತಿದ್ದನು.

ಪ್ರದೀಪನು ಜಗದೀಶಪುರದಲ್ಲಿ ಇನ್ನೊಮ್ಮೆಕ್ಕರನಾಗಿದ್ದ ವೇಳೆಯಲ್ಲಿಯೇ ಪುರುಷೋತ್ತಮನನು ಮಹಾಮೇಧಾವಿ, ಚೋರಗ್ರಹಣ ತಂತ್ರ ನಿಪುಣ ಪ್ರಶ್ನಾತ ಪತ್ತೀದಾರನೇನಿಸಿಕೊಂಡು ಕಾಂಚೀನಗರದಲ್ಲಿ ವಾಸಿಸುತ್ತಿದ್ದನು.

ಪ್ರದೀಪನು ಜಗದೀಶಪುರದ ಆಬಾಲವೃದ್ಧವನ್ನಿತೆಯರಿಗೆ ಮಾತ್ರ ಚಿರ ಪರಿಚಯನಾಗಿದ್ದರೆ ಪುರುಷೋತ್ತಮನ ಹೆಸರು ಭಾರತದೀಶದಲ್ಲಿಯೇ ಹರಿದಿದ್ದತು.

ಪ್ರದೀಪನು ಸಕಾರಿ ಅಧಿಕಾರಿಯಾದರೆ, ಪುರುಷೋತ್ತಮನು ಸ್ವತಂತ್ರ ಪತ್ತೀದಾರನಾಗಿದ್ದನು.

ಪುರುಷೋತ್ತಮನ ಕೇತ್ತಿ, ಪ್ರತಿಷ್ಠಿತಗಳನ್ನು ಕೇಳಿದ್ದ ಪ್ರದೀಪನು ಅವನಿಗಿಂತಲೂ ಹೆಚ್ಚು ಪ್ರಶ್ನಾತೆಯನ್ನು ಪಡೆಯಬೇಕೆಂಬ ಹಂಬಲವುಳ್ಳವನಾಗಿದ್ದನು.

ಸಕಾರಿ ಅಧಿಕಾರಿಗಳಲ್ಲಿ ತನ್ನ ಹಾಗೆ ದ್ವರ್ಕರಾದ ಅಧಿಕಾರಿಗಳಿಲ್ಲ. ಸಾಮಾನ್ಯವಾಗಿ ಎಲ್ಲರೂ ಲಂಚಕ್ಕೆ ಆಸೆ ಪಡುವವರೆ. ತನ್ನಂತಹೀ ಎಲ್ಲರೂ ಇದ್ದರೆ ಭಾರತವು ರಾಮರಾಜ್ಯವಾಗುವುದೆಂದು ಭಾವಿಸಿಕೊಂಡನು.

ತಾನು ಇನ್ನೊಮ್ಮೆಕ್ಕರ ಉದ್ದೇಶಗದಲ್ಲಿದ್ದರೂ ತಾನೇ ಎಲ್ಲರಿಗಿಂತಲೂ ಮೇಲಾದವನೆಂಬ ದುರಭಿಮಾನವು ಅವನ ಹೃದಯದಲ್ಲಿ ತುಂಬಿದಿದ್ದತು. ತನಗೆ ಮುಂದೆ ಏನಾದರೂ ಐ.ಜಿ.ಪಿ. ಕೆಲಸ ಸಿಕ್ಕಿದರೆ ಕೇವಲ ಆರೇಳು ತಿಂಗಳುಗಳಲ್ಲಿಯೇ ಲಂಚಕ್ಕೋರರನ್ನೇ ಲ್ಲಾ ನಿಮೂರಾಲ ಮಾಡಿಬಿಡುವೆನೆಂಬ ಸ್ವಾಭಿಮಾನವು ಆತನಿಗಿದ್ದಿತಲ್ಲದೆ, ಮುಂದೆ ಐ.ಜಿ.ಪಿ. ಅಗಲೂಬಹುದೆಂದು ಹಗಲುಗನಸು ಕಾಣುತ್ತಾ ತನ್ನ ಕಾರ್ಯದಲ್ಲಿ ನಿರತನಾಗಿದ್ದನು.

ಮನುಷ್ಯನಿಗೆ ಗರ್ವವಿದ್ದರೆ ಆ ಗರ್ವವೇ ಅವನನ್ನು ಹಾಳು ಮಾಡುತ್ತದೆ. ಗರ್ವದಿಂದ ನಹುವನು ಅಜಗರನಾದನು. ದುಯೋಗಧನನು ತನ್ನ ಸಮಸ್ತ

ಬಾಂಧವರೊಡನೆ ಹತನಾದನು. ಇನ್ನೂ ಎಮ್ಮೋ ಜನ ರಾಜಾಧಿರಾಜರು ಗರ್ವದಿಂದ ಹಾಳಾಗಿರುವರು

ಜಗದಿಕಪುರದ ನಿವಾಸಿಗಳಾರ ಬಾಯಲ್ಲಿ ಸೋಡಿದರೂ ಪ್ರದೀಪನ ಗುಣಗಾನವೇ ನಡೆಯುತ್ತಲಿದ್ದದರಿಂದ ಪ್ರದೀಪನು ತನ್ನಂತಹ ನಿಸ್ವಾಫ್ ಸೇವಾಪಾರಾಯಣನಾದ ಅಧಿಕಾರಿಯೇ ಇಲ್ಲವೆಂದು ಹೆನ್ನೆ ಪಡುತ್ತಿದ್ದನು. ಇನ್ನು ಪುರುಷೋತ್ತಮನೂ ತನ್ನ ಸರಿಸಮಾನನಾಗಲಾರನೆಂಬ ದುರಭಿ ವ್ರಾಯವು ಆತನ ಮನದಲ್ಲಿ ಮೂಡಿತು. ಇನ್ನು ಕೆಲವು ದಿನಗಳಲ್ಲಿಯೇ ಅವನಿಗಂತಲೂ ಹೆಚ್ಚು ಖ್ಯಾತಿಯು ತನಗೆ ಬರುವುದೆಂದುಕೊಂಡನು.

ಕಾಂಚೀನಗರದ ಇನ್ನೊಪ್ಪಕ್ಕೂ ಚಂದ್ರನಾಥನು ಪ್ರದೀಪನಿಗೆ ಹತ್ತಿರದ ಬಂಧುವಾಗಬೇಕು.

ಚಂದ್ರನಾಥನು ಕಾಂಚೀನಗರದಲ್ಲಿ ನಡೆಯುವ ಕಳ್ಳುತನ್, ಕೊಲೆಗಳ ಕಾರ್ಯಕ್ರೇ ಪ್ರವೇಶಿಸುತ್ತಲೇ ಇರಲಿಲ್ಲ. ಪುರುಷೋತ್ತಮನಿರುವವರಿಗೂ ಅದರ ಬಗ್ಗೆ ಆತನಿಗೆ ಯೋಚನೆಯೇ ಇಲ್ಲದೆ, ಆತನು ಎಂದಿನಂತೆ ನಿತ್ಯಂತ ನಾಗಿಯೇ ಇರುತ್ತಿದ್ದನು.

ಕಳ್ಳು, ಕೊಲೆಗಾರರನ್ನು ಪತ್ತೀಮಾಡಿ ಹಿಡಿಯಲು ಚಂದ್ರನಾಥನು ಶ್ರಮ ವಹಿಸದೆ ಇದ್ದದರಿಂದ ಆತನು ಸೋನಾರಿಗಳಲ್ಲಿ ಪ್ರಥಮ ಸೋನಾರಿ ಯೆಂತಲೂ, ಪುರುಷೋತ್ತಮನು ಆ ನಗರದಲ್ಲಿರುವುದರಿಂದ ಆತನ ಹೆಸರು ಉಳಿದುಕೊಂಡಿದೆಯೆಂದೂ ಪ್ರದೀಪನು ಭಾವಿಸಿದ್ದನು.

ಚಂದ್ರನಾಥನು ಜಗದಿಕಪುರಕ್ಕೆ ಬಂದಾಗ ಆ ವಿಷಯದ ಬಗ್ಗೆ ಅಪಹಾಸ್ಯ ಮಾಡಿ ಅವನಿಗೆ ಅವಕೇಳನ ಮಾಡಿದ್ದನಲ್ಲದೆ, ತನ್ನ ಯತ್ನಿ ಚಮುತ್ವಾರದ ಮುಂದೆ ಪುರುಷೋತ್ತಮನ ಕಾರ್ಯಕೌಶಲ್ಯವು ನಡೆಯಲಾರದೆಂದು ಹೇಳಿದ್ದನು.

ಅಹಂಕಾರಕ್ಕೆ ಉದಾಸೀನವೇ ವಂದ್ದೆಂಬಂತೆ ಚಂದ್ರನಾಥನು ಪ್ರದೀಪನು ಏನು ಹೇಳಿದರೂ ‘ಹ್ಯಾ’ಗುಟ್ಟಿತ್ತದೆನಲ್ಲದೆ ಪ್ರತಿಯಾಗಿ ಏನನ್ನೂ ಆಡುತ್ತಿರಲಿಲ್ಲ. ಏನಾದರೂ ಮಾತನಾಡಿದರೆ ಮಾತಿಗೆ ಮಾತು ಬೆಳೆದು ಕೋಪಕ್ಕೆ ಕಾರಣವಾಗಿವುದೆಂದು ಚಂದ್ರನಾಥನು ಅರಿತಿದ್ದನು.

ಪ್ರದೀಪನ ಕಾರ್ಯಗೌರವವನ್ನು ಹಲವು ಬಗೆಯಲ್ಲಿ ಕೇಳಿ ತಿಳಿದು ಸಂಕೋಚಿಸಿ ಪಟ್ಟಿದ್ದನಾದರೂ, ಚಂದ್ರನಾಥನ ಮುಖಾಂತರ ಆತನ ದುರಭಿ ಪ್ರಾಯವನ್ನು ಕೇಳಿ ಅವನ ಗರ್ವವೇ ಅವನನ್ನು ಹಾಳು ನಾಡುತ್ತದೆಯೆಂದು ಪುರುಷೋತ್ತಮನು ಭವಿಷ್ಯ ನುಡಿದ್ದನು.

ಕಾಂಚೀನಗರಕ್ಕೆ ಹೋಗಿ ಪುರುಷೋತ್ತಮನ ಎದುರಿಗೇ ಚಂದ್ರನಾಥನಿಗೆ ಅವನಾನ ಪಡಿಸಬೇಕಲ್ಲದೆ, ಸಾಧ್ಯವಾದರೆ ಪುರುಷೋತ್ತಮನೊಡನೆಯೂ ಮಾತನಾಡಿ ತನ್ನ ಪರಾಕ್ರಮವನ್ನು ಹೇಳಿಕೊಳ್ಳಬೇಕೆಂದು ಬಯಸಿದ್ದನು.

ತಾನು ಯಾವ ಕಾರಣದಿಂದಲಾದರೂ ಒಂದು ಸಾರಿ ಕಾಂಚೀನಗರಕ್ಕೆ ಹೋಗಿ ಪುರುಷೋತ್ತಮನನನ್ನು ಕಂಡು ಆತನ ಎದುರಿನಲ್ಲಿಯೇ ಚಂದ್ರನಾಥನಿಗೆ ಅವನಾನಪಡಿಸಿ, ಸಾಧ್ಯವಾದರೆ ಪುರುಷೋತ್ತಮನಿಗೂ ಅವನಾನ ಪಡಿಸುವೆನಲ್ಲದೆ, ಒಂದು ವೇಳೆ ಆತನು ಸಿಟ್ಟಾಡರೆ ತನ್ನ ಸಾಮಧ್ಯದ ಅರಿವನ್ನು ತೋರಿಸಿ ಆಳಿಸಿನನ್ನು ಬೆರಗುಗೊಳಿಸುವೆನು. ಮುಂದೆ ಆತನಿಗೆ ತನ್ನ ಯಕ್ಕಿ, ಚತುರಶಿಯ ಅರಿವುಂಟಾಗುತ್ತದೆ. ಎಂಬುದಾಗಿ ಯೋಚಿಸಿಕೊಂಡನಲ್ಲದೆ ಪುರುಷೋತ್ತಮನಿಗಿಂತಲೂ ಪ್ರದೀಪನು ಮೇಧಾವಿಯೆಂಬ ಹೆಸರು ಬರುತ್ತದೆ. ಎಂದು ತಿಳಿದುಕೊಂಡನು.

ಯಾವ ಕಾರ್ಯದಲ್ಲಿಯಾದರೂ ಸರಿ, ಪುರುಷೋತ್ತಮನನನ್ನು ಸೋಲಿಸದೆ ಬಿಡಬಾರದೆಂದು ತನಗೆ ತಾನೇ ದೃಢಪ್ರತಿಜ್ಞೆ ಮಾಡಿಕೊಂಡನು.

ಮಾನವರಿಗೆ ದುಱುಂಡಿಯುತ್ತನ್ನವಾಗುವುದು ತಾನು ಕೆಡುವ ಕಾಲಕ್ಕೆ. ಯಾರನ್ನೇ ಆಗಲಿ ಹಾಳು ನಾಡಬೇಕೆಂದು ಪ್ರಯುತ್ತಿರುವುದು ಅದರಿಂದ ತಾನೇ ಕೆಡುವನು.

ದುರಹಂಕಾರವಿದ್ದ ಮನುಷ್ಯನು ಬಹು ಬೇಗ ಕೆಡುವನು. ಅವನ ಅಹಂಕಾರವೇ ಅವನನ್ನು ಕೆಡಿಸುತ್ತದೆ.

ಕಾಂಚೀನಗರಕ್ಕೆ ಹೋಗಿ ಚಂದ್ರನಾಥನನ್ನು ಕಂಡು ಅವನಿಗೆ ಅವಮಾನ ಪಡಿಸಿ, ಪುರುಹೋತ್ತಮನೋಡನೆ ಸ್ವಧೇಗೆ ನಿಲ್ಲಬೇಕೆಂದು ಯೋಜಿಸಿಕೊಂಡಿದ್ದ ಪ್ರದೀಪನಿಗೆ ಕೆಲವು ಕಾಲಾನಂತರ ಕಾಂಚೀನಗರಕ್ಕೆ ಹೋಗುವ ಪ್ರಮೇಯ ವೇದಿಗಿತ್ತು.

ರೋಗಿ ಬಯಸಿದ್ದೂ ಹಾಲೂ ಅನ್ನ, ಸೈದ್ಧ ಹೇಳಿದ್ದೂ ಹಾಲೂ ಅನ್ನ ವೆಂಬ ಗಾಢೆಯಂತೆ, ಬಹುದಿನಗಳಿಂದ ಕಾಂಚೀನಗರಕ್ಕೆ ಹೋಗಬೇಕೆಂದಿದ್ದ ಪ್ರದೀಪನ ಮನೋಭಿಲಾಷೆಯು ತಾನಾಗಿಯೇ ನೀರಿನೇರಿತು.

ಕಾಂಚೀನಗರಕ್ಕೆ ಬಂದು ಚಂದ್ರನಾಥನ ಮನೆಯಲ್ಲಿಯೇ ಉಳಿದು ಕೊಂಡನು.

ಪ್ರದೀಪನ ಗುಣಾವಗುಣಗಳನ್ನು ಅರಿತಿದ್ದ ಚಂದ್ರನಾಥನು ಅವನೋಡನೆ ಯಾವ ಬಗೆಯಲ್ಲಿಯೇ ಆಗಲಿ ಹೆಚ್ಚಿನ ಮಾತುಕತೆಗಳಿಗೆ ಹೋಗಲಿಲ್ಲ.

ಒಂದು ದಿನ ಉಟ ಮಾಡಿ ತಾಂಬೂಲವನ್ನು ಹಾಕಿಕೊಳ್ಳುತ್ತಿರುವಾಗ ಚಂದ್ರನಾಥನು—

“ಪ್ರದೀಪಾ! ನಿನ್ನ ಹೆಸರು ಬಹುದೂರದವರೆವಿಗೆ ಹೆರಡಿದೆ. ಕೆಳ್ಳಿ, ದರೋಡಿಕೋರರು ನಿನ್ನ ಹೆಸರು ಕೇಳಿದರೆ ಹುಲಿಯನ್ನು ಕಂಡ ಕುರಿಯಂತೆ ಬೆದರುವರು. ಅವರಿಗೆಲ್ಲಾ ನಿನು ವೃತ್ತಾಸ್ಯರೂಪನಾಗಿರುವೆ. ಇನ್ನೂ ಹತ್ತು ಪಾಲು ನಿನ್ನ ಕೀರ್ತಿಯು ಹೆಚ್ಚಿಲೆಂದು ನಾನು ಹಾರ್ಡಿಸುವೆನು” ಎಂದನು.

ಪ್ರದೀಪನಿಗೆ ಮಾತನಾಡಲು ಅವಕಾಶ ದೊರೆಯಿತು. ಈಗಲೇ ಇವನ ಗರ್ವಹರಣ ಮಾಡಬೇಕೆಂದು ಕೊಂಡನು.

ಚಂದ್ರನಾಥನಾಡಿದ ಮಾತಿಗೆ ನಸುನಕ್ಕು ತನ್ನ ಎಡಗೈಯಿಂದ ಎಡಗ ದೆಯ ನಿಂದೆಯನ್ನು ತೀಕೊಂಡನು.

“ಚಂದ್ರನಾಥ! ನೀನು ಹೇಳಿದುದು ನ್ಯಾಯವೇ. ನೀನಾದರೋ ಪ್ರತಿಯೊಂದು ಕಾರ್ಯವನ್ನೂ ಪುರಮೋತ್ತಮಾನಿಗೊಷ್ಟಿಸಿ, ಸೋಮಾರಿಯಂತೆ ಕಾಲಕಳೆಯುತ್ತಿರುವೆ. ಆ ರೀತಿ ವ್ಯಧರವಾಗಿ ಕಾಲಹರಣ ಮಾಡಿಕೊಂಡಿರಲು ನನಗಿಷ್ಟವಿಲ್ಲ.”

ಚಂದ್ರನಾಥನು ಪ್ರದೀಪನ ಒಂದೇ ಒಂದು ಮಾತಿಗೆ ಭೂಮಿಗಳಿಂದ ಹೋದವನಂತಾಯಿತು.

ನವ್ಯನರಲ್ಲಿ ಒಬ್ಬನನ್ನು ತೆಗಳುವುದೆಂದರೆ ಬಾಯಿಂದ ಉಗುಳುವನ್ನು ಸುಲಭವಾಗಿದೆ. ತಪ್ಪು ಮಾಡದ ಜನರಿಲ್ಲ. ಆದರೆ ತಾವು ಮಾಡಿದ ತಪ್ಪು ಅವರಿಗೆ ತಿಳಿಯುವುದಿಲ್ಲ. ಆ ರೀತಿ ತಪ್ಪು ಮಾಡಿದವನು ದೇವ ರೊಬ್ಬನೇ. ಅವನೇ ನಿದೋಽಣಿ. ಸರ್ವರಿಗೂ ಬೇಕಾದವನು. ಎಲ್ಲರನ್ನೂ ಒಂದೇ ಸಮನಾಗಿ ಕಾಣಿಸಿ.

ಜನರು ನಡೆಯುವಾಗ ಎಡವಿ ಬೀಳುವರು. ಅಚರಿಸುವಾಗ ತಪ್ಪು ಮಾಡುವರು. ಅದಕ್ಕೆ ಸಿಟ್ಟಾಗಬಾರದು. ಮುಂಗೊಎಸಿಗಳಿಗೆ ಬಹುಬೇಗನೆ ಕೊಂಡರುವುದು. ಅವರಿಗೆ ಎಲ್ಲಾರಿಗಿಂತಲೂ ತಾವೇ ಹೆಚ್ಚಿಂಬ ಅಹಂಖಾವ ವಿರುತ್ತದೆ. ಅವರು ಯಾರನ್ನೂ ಲೆಕ್ಕಿಸುವುದಿಲ್ಲ. ಮುಂಗೊಷದ ಪ್ರತಿಫಲ ವಾಗಿ ಸೆಟ್ಟಿತಿಂದರೂ ವಿವೇಕವನ್ನು ತಂದುಕೊಳ್ಳಿದ ಜನರೂ ಇರುವರು.

ಮಾನವರು ಏನೆಂದರೂ ಅಪೂರ್ಣರೇ. ಪರಿಪೂರ್ಣನಾದವನು ಭಗ ವಂತನೊಬ್ಬನೇ. ಆದರೂ ಮಾನವರು ತಾವೇ ಪರಿಪೂರ್ಣರೆಂದು ಭಾವಿಸುವರು. ತಮ್ಮಿಂದಲೇ ಸರ್ವವೆಂದು ಭಾವಿಸಿಕೊಂಡಿರುವವರೂ ಇರುವರು.

ಪರರ ದೋಷಗಳನ್ನು ಎಣಿಸಿ ಪರಿಹಾಸ್ಯ ಮಾಡುವುದರ ಬದಲು, ಮೊದಲು ತಮ್ಮ ತಪ್ಪಿಗಳನ್ನು ತಿದ್ದಿ ಸರಿಸಡಿಸಿಕೊಳ್ಳುವುದು ಉತ್ತಮ. ದೀಪವು ಮನೆಯ ತುಂಬಾ ಪ್ರಕಾಶವುಂಟುಮಾಡಿದ್ದರೂ, ಆದರ ಬುಡದಲ್ಲಿ ಕತ್ತಲಿರುತ್ತದೆ. ಆ ಕತ್ತಲು ಅದಕ್ಕೆ ತಿಳಿಯುವುದಿಲ್ಲ. ಮನೆಯ ತುಂಬಾ ಚೆಳಕಂಟುಮಾಡಿರುವೆನೆಂದೇ ಅದು ಭಾವಿಸುತ್ತದೆ.

ಹುಲ್ಲಿನ ಗುಡಿಸಿಲಿನಲ್ಲಿ ತಾವು ವಾಸವೂಡಿಕೊಂಡಿದ್ದರೂ, ಬಂಗಲೀಯ ಲ್ಲಿರುವವರನ್ನು ದೂರುವರು. ತಮ್ಮ ಮೈಗಿ ಕೆಸರು ಅಂಟಿರುವಾಗ ಆದನ್ನು ತೆಗೆಯಲು ಯತ್ತಿಸದೇ, ಬೇರೆಯವರ ಮೈಗಿ ಅಂಟಿಕೊಂಡಿರುವ ಹುಲ್ಲಿಗೂದ ಉನ್ನು ತೋರಿಸುವರು.

ತಿಳಿವಳಿಕೆಯುಳ್ಳವರಾದರೂ ಸರಿ, ಒಬ್ಬರ ತಪ್ಪು ತೋರಿಸುವಾಗ ವಿಶೇಷ ಎಚ್ಚರಿಕೆಯಿಂದಿರಬೇಕು. ಪರಸ್ಪರ ಪ್ರೀತಿವಾತ್ಸಲ್ಯದಿಂದಿದ್ದು ಅನ್ವೇಣ್ಯವಾಗಿದ್ದರೆ ಒಬ್ಬರು ತಪ್ಪು ಮಾಡಿರೂ, ಮತ್ತೊಬ್ಬರು ಆದನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ.

ಪ್ರದೀಪನು ತನ್ನನ್ನು ಅಲ್ಲಿಗಳೆಂದು ಚಂದ್ರನಾಥನು ಸಿಟ್ಟಾಗಲಿಲ್ಲ. ಪ್ರದೀಪನ ಯೋಗ್ಯತೆಯೇನೇಂಬುದು ಅವನಿಗೆ ವೊದಲೇ ತಿಳಿದಿದ್ದಿತು. ಆ ಪ್ರಯುಕ್ತ ಅವನು ತನ್ನ ತುಟಿ ಎರಡು ಮಾಡಲಿಲ್ಲ.

ಚಂದ್ರನಾಥನು ಮಾತನಾಡದೆ ಇರಲು ಪ್ರದೀಪನು ಪುನಃ—

“ಚಂದ್ರನಾಥ ! ಏಕೆ ಮಾತನಾಡದಿರುವೆ ? ನಾಲಿಗೆ ಬಿದ್ದು ಹೋಯಿತೇ ? ಅಧವಾ ಅವಮಾನವಾಯಿತೇ ? ನಾನೇನೂ ಅವಮಾನವಾಗುವಂತಹ ಮಾತನಾಡಲಿಲ್ಲ. ನಿನ್ನ ನಡವಳಿಕೆಯ ಕಾರ್ಯಕ್ರಮವನ್ನು ಹೇಳಿದೆ. ಆದ ಕ್ಕೇಕೆ ಬೇಜಾರು ಪಟ್ಟುಕೊಳ್ಳುವೆ. ‘ಕಂಡ ಮಾತನ್ನು ಕಂಡಹಾಗೆ ಹೇಳಿದರೆ ಕೆಂಡದುತಹ ಕೋಪ ಬರುವುದಂತೆ’ ಹಾಗಾಯಿತು, ನನ್ನ ನಿನ್ನ ಮಾತುಕ್ಕೆ ಗಳ ವಿಷಯ. ಆ ವಿಷಯವಿರಲಿ, ನೀನೇಕೆ ಮಾತನಾಡದಿರುವೆ ?” ಎಂದು ಕೇಳಿದನು.

ಚಂದ್ರನಾಥನು ಗಾಂಭೀರ್ಯದಿಂದಲೇ—

“ಪ್ರತಿಯೊಂದು ವಿಷಯವನ್ನೂ ನೀನೇ ಹೇಳಿರುವಾಗ ನಾನು ಮಾತನಾಡುವುದಾದರೂ ಏನಿದೆ ? ಮಹಾಮಹಿಮನಾದ ಸರ್ವಜ್ಞಮೂರ್ತಿಯು,

ಒಂದನೆರಡೆಂಬ ತಾ | ಹಂದಿಯನು ವೊಲನೆಂಬ

ಗಂಧರವಿನುಳವ ಕೊರಡೆಂಬ | ಮೂರು ತಾ

ನೆಂದುದನೆನ್ನೀ ಸರ್ವಜ್ಞ ||

ಎಂದು ಹೇಳಿರುವನು. ಅದರಂತೆ ನೀನು ಏನು ಹೇಳಿದರೂ ಅದೇ ರೀತಿ ಹೊಳ್ಳಿಗುಟ್ಟಬೇಕಾಗಿದೆ. ಇಲ್ಲವೆಂದರೆ ನಿನಗೆ ಬಹು ಬೇಗನೆ ಕೋಪ

ಬರುತ್ತದೆ. ನೀನೇ ಚಕ್ರವರ್ತಿ, ರವಿಕುಲಸಾರ್ವಭೌಮನೆಂದರೆ ಯಾವ ಬಗೆಯ ಕಲಹಕ್ಕೂ ಆಸ್ತಿದವಿರುವುದಿಲ್ಲ, ಮನಸ್ತಾಪವೂ ಉಂಟಾಗುವುದಿಲ್ಲ. ಆದ್ದರಿಂದ ನಿನ್ನ ಮಾತಿಗೆ ಪ್ರತ್ಯುತ್ತರವಿರುದ್ದಿಲ್ಲ ಎಂಬುದನಾಗಿದ್ದೇನು. ಆದರೆ ನೀನು ಅಪ್ಪು ಮಾತ್ರಕ್ಕೆ ಬಿಡದೆ ಇದ್ದ ಪ್ರಯುಕ್ತ ಮಾತನಾಡಬೇಕಾಯಿತು. ನಿನ್ನ ವಿಷಯದಲ್ಲಿ ನಾನು ಹೆಚ್ಚಿಗೆ ಹೇಳುವುದಾದರೂ ಏನಿದೆ? ಹೇಳು” ಎಂದನು.

ಚಂದ್ರನಾಥನ ಪ್ರತಿಯೊಂದು ಮಾತೂ ಪ್ರದೀಪನ ಎಡಿಗೆ ಬಾಣದಿಂದ ಹೊಡಿದೆಂತೆ ನೋವನ್ನು ಉಟ್ಟಿಸಾಡಿತು.

ತನಗೆ ಚುಚ್ಚು ಮಾತುಗಳನ್ನು ಆದಿ ತನ್ನ ಮನಸ್ಯೋಯಿಸಿದನೆಂದು ಕೊಂಡನು.

“ಚಂದ್ರನಾಥ! ಮಹಾಜ್ಞಾನಿಯಂತೆ ನಟಿಸಿ, ಚುಚ್ಚು ಮಾತುಗಳ ನ್ನಾಡಿ ನನಗೆ ಇನ್ನೂ ಹೆಚ್ಚಿನ ಕೋವವುಂಟುಮಾಡಿದೆ. ಈ ಮಾತನ್ನು ಜೀರ್ಯಾರಾದರೂ ಆಡಿದ್ದರೆ ಆವರ ಹಲ್ಲಿಗಳೆಲ್ಲವನ್ನೂ ಉದುರಿಸಿ ಇನ್ನೊಂದು ಸಾರಿ ಯಾರಿಗೂ ಆಡದಂತೆ ಬುದ್ಧಿಕಲಿಸುತ್ತಿದ್ದೇನು. ನೀನಾಗುವ ಹೊತ್ತಿಗೆ ತಾಕ್ಕೆಯಿಂದಿರುವೆನು.”

“ನಿನ್ನ ತಾಳ್ಳಿಯು ನನಗೂ ತಿಳಿದಿದೆ. ಕೆಲವು ಜನ ಕಳ್ಳರನ್ನೂ, ದರೋಡಿಕೋರರನ್ನೂ ಹಿಡಿದ ಮಾತ್ರಕ್ಕೆ ನನ್ನ ಸಮಾನರಿಲ್ಲವೆಂದು ಹೇಳಿಕೊಳ್ಳುವೆ. ಇಂತಹ ಗುಣವ್ಯಳ್ಳ ನಿನಗೆ ನಾನು ಹೇಳುವುದಾದರೂ ಏನಿದೆ?”

“ಏನೂ ಇಲ್ಲವೆಂದೇ ಚುಚ್ಚು ಮಾತುಗಳನ್ನಾಡಿದೆ. ನಾನು ಹೆಮ್ಮೆ ಪಡುವುದು ನಿಜ. ನಾನಾದರೂ ಕಳ್ಳಿ, ಕೊಲೆಗಾರರನ್ನು ಯುಕ್ತಿ, ಚತುರತೆ ಗಳಿಂದ ಸೇರಿ ಹಿಡಿದಿರುವೆನು. ನೀನೇನು ಮಾಡಿರುವೆ? ಯಾರನ್ನು ಹಿಡಿದಿರುವೆ? ನೀನು ಖಂಡಿತವಾಗಿಯೂ ಇಂಸ್ಟಿಟ್ಯೂಟ್ ಕೆಲಸಕ್ಕೆ ಅರ್ಹನಲ್ಲ. ನಾನೇ ನಾದರೂ ಇದಕ್ಕೊಂತಲೂ ಹೆಚ್ಚಿನ ಅಧಿಕಾರದಲ್ಲಿದ್ದಿದ್ದರೆ ಖಂಡಿತವಾಗಿ ನಿನ್ನನ್ನು ಈ ಕೆಲಸದಲ್ಲಿರ್ಗೊಡುತ್ತಿರಲಿಲ್ಲ.”

“ಪ್ರದೀಪಾ! ಸುಮ್ಮನೆ ಬಾಯಿಗೆ ಬಂದಂತೆ ಮಾತನಾಡಬೇಕೆಂದು ಮನುಷ್ಯನಿಗೆ ಅಹಂಕಾರವಿರಬಾರದು. ಹಾಗಿದ್ದರೆ ಆವನ ಅಹಂಕಾರವು ಆವ

ನನ್ನೇ ಹಾಳುವೂಡುತ್ತದೆ. ವಿಲಾಷನಗರದಲ್ಲಿದ್ದ *ಇಸ್ಪೆಕ್ಟರ್ ಇಂಡಿರೀಶ್ ಬಾಬುವಿನ ಮತ್ತು ಭೂಪತಿನಗರದ ಇಸ್ಪೆಕ್ಟರ್ ×ಕಾಂತರಾಜುವಿನ ಅವಸ್ಥೆಯೇನಾಯಿತೆಂಬುದನ್ನು ಬಲ್ಲಿಯಾ ? ”

“ನನ್ನನ್ನು ಅವರಂತೆ ತಿಳಿಯಬೇಡ. ಅವರಾಗುವ ಹೊತ್ತಿಗೆ ಪುರುಷೋತ್ತಮ ಮನ ಹೊರಬಿದ್ದರು. ನಾನಾಗಿದ್ದರೆ ಖಂಡಿತವಾಗಿಯೂ ಪುರುಷೋತ್ತಮ ನಲ್ಲಿಗೇ ಹೋಗುತ್ತಿರಲಿಲ್.”

“ಈಗ ಹೇಳಿದ ಹಾಗಲ್ಲ. ಇಂಡಿರೀಶ್ ಬಾಬು, ಕಾಂತರಾಜುವಿನ ಸ್ಥಿತಿಯು ನಿನಗೆ ಬಂದಿದ್ದರೆ ಅಗ ತಿಳಿಯುತ್ತಿತ್ತು. ಪುರುಷೋತ್ತಮನಾಹೊತ್ತಿಗೆ ಅವನನ್ನು ಕಂಡುಹಿಡಿದನಲ್ಲದೇ ಬೇರೆ ಇತರರಾರಿಂದಲೂ ಸಾಧ್ಯವಾಗುತ್ತಿರಲಿಲ್ಲ ವೆಂದು ನಿಸ್ಯಂದೇಹವಾಗಿ ಹೇಳಬಲ್ಲಿನು.”

“ನಿನು ಪುರುಷೋತ್ತಮನ ಹೋಗಳುಭಟ್ಟನೇ ಸರಿ, ನಿನ್ನಂತವರಿರುವುದರಿಂದಲೇ ಅವನ ಕೇರ್ತಿಯು ಎಲ್ಲಾ ಉಂಗಳಲ್ಲಿಯೂ ಹರಡಿಕೊಂಡಿದೆ.”

“ನಾನೇನೋ ಹೋಗಳುಭಟ್ಟ. ಪತ್ರಿಕಾ ಸಂಪಾದಕರೂ ಹೋಗಳುಭಟ್ಟದೇ ? ಬೇಕೆಂದು ಪುರುಷೋತ್ತಮನ ಕಾರ್ಯಕಲಾಪಗಳನ್ನು ಹೋಗಳಿಬರೆಯುವರೇ ? ”

“ನಿನ್ನಂಥಹವರು ಪತ್ರಿಕಾಪ್ರಕಟಣೆಗೆ ಬರೆದು ಕಳುಹಿಸಿದರೆ ಅವರೇಕೆ ಪ್ರಕಟಿಸುವುದಿಲ್ಲ ? ಪತ್ರಿಕೆ ತುಂಬಲು ಅವರೂ ಸಹ ಏನಾದರೊಂದು ವಿವರ ವನ್ನು ಖಾಲಿ ಬಿಡ್ಡ ಜಾಗದಲ್ಲಿ ತುಂಬಬೇಕಾಗುತ್ತದೆ.”

“ನಿನು ತಿಳುವಳಿಕೆಯಿಲ್ಲದೆ ಮಾತನಾಡುವೆ. ಪುರುಷೋತ್ತಮನ ಯೋಗ್ಯತೆಯೇನೆಂಬುದನ್ನು ರಿಯದೆ ಆತನನ್ನು ಹೀಯಾಲಿಸಬೇಡ. ಆತನ ಕರ್ತವ್ಯವಾಲನೆಗೆ ರಾಜನುಹಾರಾಜರೇ ಮೆಚ್ಚಿ ಸನ್ಯಾಸ ಮತ್ತು ಯೋಗ್ಯತಾಪತ್ರಗಳನ್ನು ಕೊಟ್ಟಿರುವಾಗ, ನಿನು ತಿಳಿಯದೆ ಅವನನ್ನು ಜರಿಯಬೇಡ.”

“ನೂರಾರು ಜನ ಬಡೆಬಗ್ಗರ ರಕ್ತವನ್ನು ಹೀರಿದವರು ಇಂದು ಶ್ರೀಮಂತರೇಸಿಕೊಂಡು ಮೇರಿಯತ್ತಿರುವರು. ನೂರಾರು ಜನ ದೀನ, ದರಿದ್ರರು

* ಜೋರಮಾತಾರ್ಫಂಡ—ಪುರುಷೋತ್ತಮನ ಎರಡನೆಯ ಸಾಹಸ.

× ಜೋರಕೇಸರಿ—ಪುರುಷೋತ್ತಮನ ಹದಿನ್ಯೇದನೆಯ ಸಾಹಸ.

ಹೆಗಲಿರುಳಿನ್ನದೆ ದುಡಿದು, ತಮ್ಮ ಮೈ ಬೆವರನ್ನು ಸುರಿಸಿದುದರ ಪರಿಣಾಮ ವಾಗಿ ಒಬ್ಬನು ಲಕ್ಷ್ಯಧಿಕ್ಕಾರನೇನಿಸಿಕೊಳ್ಳುವನು. ಅಂತಹ ಶ್ರೀಮಂತರು ಒಂದು ಧರ್ಮಶಾಲೆಯನ್ನೋ, ಪಾಠಶಾಲೆಯನ್ನೋ ಇಥನಾ ಆಸ್ತಿತ್ವೀಯನ್ನೋ ಕೆಟ್ಟಿಸಿದರೆ, ಲೋಕಸೇವಾನಿರತ, ರಾಜ್ಯಭಾಷೆದ್ವಾರ್, ಧರ್ಮರತ್ನಾಕರ ಎಂಬ ಚಿರುದುಗಳು ಬರುತ್ತವೆ. ಅವರ ಅಂತರಂಗದಲ್ಲಿ ಹಲವು ಬಗೆಯ ಪಾಪ ಕಾರ್ಯಗಳಿಧ್ಯರೂ ಅವು ಕಣ್ಣರೆಯಾಗಿ, ಬಹಿರಂಗವಾಗಿ ತೆಗೆದುಕೊಂಡ ಚಿರುದು, ಬಾವಲಿಗಳು ಪತ್ರಿಕೆಗಳ ತುಂಬಾ ಪ್ರಕಟಿಸಿದ್ದವುತ್ತವೆ. ರಾತ್ರಿಯೆಲ್ಲಾ ದರ್ಶಾಡೆ ಮಾಡಿ, ದರ್ಶಾಡಿಕೊರಿಸಿ, ಹಗಲೆಲ್ಲಾ ದೊಡ್ಡ ಅಧಿಕಾರಿಗಳ ಸಂಗಡ ಓಡಾಡಿಕೊಂಡು ಹೆಮ್ಮೆಯಿಂದ ಮೆರಿಯುವರು. ಅವರು ಬಹಿರಂಗವಾಗಿ ಮಾಡುವ ಧರ್ಮಕಾರ್ಯದಿಂದ, ಅಂತರಂಗದಲ್ಲಿ ನಾಡಿದ್ದ ಪಾಪಕಾರ್ಯಗಳಿಲ್ಲವೂ ಬಯಲಾಗದೆ ಹಾಗೇ ಉಳಿಯುತ್ತವೆ. ಪುರುಷೋತ್ತಮನಿಗೆ ಬಿರುದು, ಬಾವಲಿಗಳು ಬಂದದ್ದು ಧರ್ಮರತ್ನಾಕರ, ಲೋಕಸೇವಾನಿರತರ ಬಿರುದಿಗೆ ಹೋಲಿಸುವೆನು.”

“ಹಾಗಾದರೇ! ಪುರುಷೋತ್ತಮನು ರಾತ್ರಿಯನೇಳಿ ದರ್ಶಾಡೆ ಮಾಡಿ, ಹಗಲುವೇಳಿ ಪತ್ತೀದಾರಿಯನ್ನು ಮಾಡುವನೆಂದು ನಿನ್ನ ಅಭಿಪ್ರಾಯವೇ? ಆತನು ಆಷಾಧಭೂತಿ ಪತ್ತೀದಾರನೆಂದು ನಿನ್ನ ಭಾವನೆಯೇ?”

“ನಾನು ಹಾಗೆಂದು ಹೇಳಲಿಲ್ಲ.”

“ನೀನು ಹೇಳಿದುದು ಅದಕ್ಕೇ ಸರಿಯಾಗಿ ಹೋಲಿಕೆಯಾಗುತ್ತದೆ. ಮತ್ತೀ ಹಾಗೆಂದು ಹೇಳಿಲಿಲ್ಲವೆಂದು ಹೇಳುವೆ. ಕೆಲವು ಜನ ದರ್ಶಾಡಿಕೊರಿಸಿದ್ದು, ಕಳ್ಳರನ್ನು ಸೆರಿಹಿಡಿದ ಮಾತ್ರಕ್ಕೆ ನನ್ನ ಸಮಾನರಿಲ್ಲವೆಂತಲೂ, ಪುರುಷೋತ್ತಮನಿಗಿಂತಲೂ ಹೇಳಿದವನೆಂದು ನೀನು ತಿಳಿದಿರುವೆ. ಈ ರೀತಿಗಂ ಪಡುವುದು ಸರಿಯಲ್ಲ. ತಿಳಿವಳಿಕೆಯಾಳ್ವರಾರೇ ಆಗಲಿ, ತಮ್ಮನ್ನು ತಾವೇ ಹೋಗಿಕೊಳ್ಳುವುದಿಲ್ಲ. ಗರುಡನು ಗರ್ವಪಟ್ಟಿದ್ದಕ್ಕೆ ಗರ್ವಭಂಗವಾಯಿತು. ಸುದರ್ಶನವು ಅಹಂಕಾರ ಪಟ್ಟಿದ್ದಕ್ಕೆ ತಕ್ಕ ಶಾಸ್ತಿಯಾಯಿತು. ಭೀಮಾಜುಂನರು ಗರ್ವ ಪಟ್ಟಿದ್ದಕ್ಕೆ ಅವರ ಅಹಂಕಾರವೆಲ್ಲಾ ಅಡಗಿತು. ಅಂತಹವರ ಹಾಡೇ ಹಾಗಾಗಿರುವಾಗ, ನಿನ್ನದು ಯಾವ ಲೆಕ್ಕ? ಪುರುಷೋತ್ತಮನಾನಿರತರ ಬಿರುದಿಗೆ ಹೋಲಿಸುವೆನು.”

ತ್ತಮನನ್ನು ಹೀಯಾಳಿಸಿದರೆ, ಮುಂದೆ ನಿನ್ನೊಮಯಾದೆಯೇ ಹೋಗುವುದಲ್ಲದೆ, ಕಡೆಗೆ ನಿನ್ನ ಗರ್ವವೂ ಅಡಗುತ್ತದೆ.”

“ಚಂದ್ರನಾಥ! ಯಾವುಯಾವುದೋ ಪೂರ್ವಕಾಲದ ಉದಾಹರಣೆಗಳನ್ನು ಹೇಳಿ ನನ್ನನ್ನು ಬೆದರಿಸಬೇಡ. ಅಂತಹ ಗೊಡ್ಡು ಬೆದರಿಕೆಗಳಿಗೆ ಬೆದರುವವನು ನಾನಲ್ಲ. ನಾನು ಜಗದಿಶಪುರದ ಆಭಾಲವ್ಯಧಿಗೆಲಾಲ್ ಚಿರ ಪರಿಚಿತನಾಗಿರುವೆನು. ಪ್ರತಿಯೊಬ್ಬರೂ ನನ್ನ ಗುಣಾವಗುಣಗಳನ್ನು ಅರಿತಿರುವರು. ನಾನು ಎಂತಹವನೆಂದು ಅವರನ್ನು ಕೇಳಿ ತಿಳಿದುಕೊ. ಕಳ್ಳುದರೋಡೆ ಕೋರರು ನನ್ನ ಹೆಸರನ್ನು ಕೇಳಿದರೆ ಸಾಕು, ಗಡಗಡನೆ ನಡುಗುವರು. ನಾನು ಜಗದಿಶಪುರಕ್ಕೆ ಹೋಗುವ ವೋದಲು ಕಳ್ಳುರು, ದರೋಡೆಕೋರರು, ಜೂಜುಕೋರರು ತುಂಬಿಕೊಂಡಿದ್ದರು. ಕಳ್ಳುಭಟ್ಟ ತಯಾರುಮಾಡುವವರ ಸ್ನೇಹಾಲ್ಲಿ ಹಿಡಿದು ಶೈಕ್ಷಿಗೊಳಿಸಿದೆ. ನಾನು ಹೋದನಂತರ ಅವರಿಳ್ಳರನ್ನೂ ಹಿಡಿದು ಶೈಕ್ಷಿಗೆ ಗುರಿಸಡಿಸಿದೆ. ಹುಡುಕಿದರೂ ಒಂದು ವೇಶ್ಯಿಯ ಮನೆಯಿಲ್ಲ. ಜಗದಿಶಪುರವು ರಾಮರಾಜ್ಯವನಿಸಿಕೊಂಡಿದೆ. ಕಳ್ಳುರು, ಕೋಲೆಗಾರರು, ದರೋಡೆಕೋರರು ದೂರದೇಶಗಳಿಗೆ ಒಡಿಹೋಗಿ ಅಲ್ಲಿ ನೆಲೆಯಾಗಿರುವರು. ಅರ್ಥ ರಾತ್ರಿಯಲ್ಲಿ ಯಾರುಬೇಕಾದರೂ ಒಂಟಿಯಾಗಿ ತಿರುಗಾಡಬಹುದು. ನಾನಿರುವವರಿವಿಗೆ ಜಗದಿಶಪುರದಲ್ಲಿ ಒಂದು ಕಳ್ಳುತನವಾಗಲಾರದು, ಒಂದು ದರೋಡೆಯಾಗದು, ಒಂದು ಕೋಲೆಯೂ ಸಹ ನಡೆಯುವಹಾಗಿಲ್ಲ, ಜೂಜನ ಕಟ್ಟಿಗಳು ಸ್ಥಾಪಿತವಾಗುವಹಾಗಿಲ್ಲ, ವೇಶ್ಯಿಯರು ಅಲ್ಲಿಗೆ ಬಂದು ನೆಲೆಯಾಗುವುದಿಲ್ಲ. ಪುರುಷೋತ್ತಮನು ಈ ಸಗರದಲ್ಲಿಯೇ ನೆಲೆಯಾಗಿ ನೂರಾರು ಜನ ಕಳ್ಳುಕೋಲೆಗಾರರನ್ನು ಸರೆಹಿಡಿದ್ದೇರೂ, ಆಗಾಗೆ ಕೋಲೆ, ಕಳ್ಳುತನಗಳು ನಡೆಯುತ್ತಲೇ ಇರುತ್ತವೆ. ಏನು ಪ್ರಶ್ನಾತ್ಮಿ ಪದೆದರೇನು ಪ್ರಯೋಜನ? ಹೇಳು?”

“ನಿನ್ನ ಮಾತು ಕೇಳಿದರೆ ಬುದ್ಧಿಯಿಲ್ಲದವರೂ ಸಹ ನಗುವರು.”

“ನುಕ್ಕಿ?”

“ನಿಂದು ಜಗದಿಶಪುರಕ್ಕೆ ಮಾತ್ರ ಪ್ರಶ್ನಾತ್ಮನಾಗಿರುವೆ. ಆ ಪುರದ ನಿವಾಸಿಗಳಿಗೆ ಚಿರಪರಿಚಿತನಾಗಿರುವೆ, ಅಪ್ಪಮಾತ್ರವಲ್ಲಿದೆ ಸುತ್ತಮುತ್ತಲ ನಗರ, ಗ್ರಾಮ, ಹಳ್ಳಿಯ ನಿವಾಸಿಗಳಾರಿಗೂ ತಿಳಿಯದು. ಪುರುಷೋತ್ತಮನ ಹೆಸರು ಭಾರತದೇಶದಲ್ಲಿಲ್ಲ ಹರಡಿಡೆ. ಸಾಮಾನ್ಯವಾಗಿ ಪ್ರತಿ

ಯೋಬ್ಬರೂ ಪುರುಷೋತ್ತಮನ ಹೇಸರನ್ನು ಅರಿತಿರುವರು. ಜಗದಿಶಪುರದಲ್ಲಿರುವವರು ಇಪ್ಪತ್ತು ಸಾವಿರ ಜನ. ಕಾಂಚೀನಗರದಲ್ಲಿ ಹದಿನೇಳು ಲಕ್ಷ ಜನರಿರುವರು. ಇಂತಹ ಜನಭರಿತ ನಗರದಲ್ಲಿ ಆಗಾಗೆ ಕೊಲೆಗಳು ನಡೆಯುವುದೆಂದರೆ ಆಶ್ಚರ್ಯವೇನಲ್ಲ. ಈ ಹದಿನೇಳು ಲಕ್ಷ ಜನರೂ ಪುರುಷೋತ್ತಮನ ಹೇಸರನ್ನು ತಿಳಿದಿರುವರು. ಈ ನಗರ ಬೇಡ, ನಿನ್ನ ಜಗದಿಶಪುರದವರಾರಿಗೇ ಆಗಲಿ, ಕಾಂಚೀನಗರದ ಪುರುಷೋತ್ತಮನಾರಂದು ಕೇಳಿದರೆ ಇಂತಹವನೆಂದು ಹೇಳುವರು. ಈ ನಗರನಿವಾಸಿಗಳಿಗೆ ಜಗದಿಶಪುರದ ಪ್ರದೀಪನಾರಂದು ಕೇಳಿದರೆ ಅದ್ವ್ಯಾಯೋ ಏನೋ ತಮಗೆ ತಿಳಿಯದೆನ್ನುವರು. ಒಂದು ವೇళೆ ತಿಳಿದಿದ್ದರೆ ಸ್ವಲ್ಪ ಜನಕ್ಕೆ ತಿಳಿದಿರಬಹುದು. ಹೀಗಿರುವಾಗ ಏಕೆ ನನ್ನ ಸಮಾನರಿಲ್ಲವೆಂದು ಗರ್ವಪಡುವೆ. ನೀನು ಅಂತಹ ಪ್ರಖ್ಯಾತನಾಗಿದ್ದರೆ ನಿನಗೇಕೇ ಪುರುಷೋತ್ತಮನಂತೆ ಬಿರುದುಬಾವಲಿಗಳಲ್ಲ? ನೀನು ಮಹಾಸತ್ಯಸಂಧನೆನಿಸಿಕೊಂಡಿದ್ದರೂ ಇನ್ನೂ ಈ ಪದವಿಯಲ್ಲಿಯೇ ಇರುವೆಯೇಕೇ? ಡಿ.ಎಸ್.ಆ.ಪಿ.ಯೋ, ಐ.ಜಿ.ಪಿ.ಯೋ ಆಗಬಹುದಿತ್ತಲ್ಲ.”

“ನನಗೆ ಹೇಸರುಗಳಸಬೇಕೆಂಬ ಆಸೆಯೇನೂ ಇಲ್ಲ. ನಾನು ಮಾಡುವ ಕೆಲಸವು ನನ್ನ ಮನಕ್ಕೆ ಒಪ್ಪಿಗೆಯಾದರೆ ಸಾಕು, ಇತರರ ಮೆಚ್ಚಿಗೆಯೇನೂ ನನಗೆ ಬೇಕಿಲ್ಲ. ಮೇಲಭಿಕಾರಿಗಳಿಂದ ಬಿರುದುಬಾವಲಿಗಳನ್ನು ಪಡೆಯಬೇಕೆಂಬ ಇಚ್ಛೆಯು ನನಗಿಲ್ಲ. ಅಂತಹ ಬಿರುದು, ಬಾವಲಿಗಳು ನಿನ್ನ ಪುರುಷೋತ್ತಮನಿಗೇ ಇರಲಿ. ನನಗೆ ಇದಕ್ಕಿಂತಲೂ ಹೆಚ್ಚಿನ ಅಧಿಕಾರ ಬೇಕೆಂಬ ದುರಭಿಪ್ರಾಯವೂ ಇಲ್ಲ.”

“ನಿನ್ನ ಮಾತಿನೆ ಸೂಕ್ಷ್ಮಂಶವನ್ನು ಗಮನಿಸಿ ನೋಡಿದರೆ ಈ ವಿಷಯ ವನ್ನು ಹೇಳುವುದಕ್ಕಾಗಿಯೇ ಈ ನಗರಕ್ಕೆ ಬಂದಿರುವಹಾಗೆ ತೋರುತ್ತದೆ.”

“ಹಾಗೆಂತಲೇ ಭಾವಿಸಿಕೊ.”

“ಮತ್ತು ಪುರುಷೋತ್ತಮನೆನೊಡನೆ ಸ್ವಫ್ಂಗೆ ನಿಂತು, ಆತನಿಗಿಂತಲೂ ಹೆಚ್ಚಿನವನೆನಿಸಿಕೊಳ್ಳಬೇಕೆನ್ನು ವ ದುರಭಿಪ್ರಾಯವಿದೆ.”

“ಅದೂ ಸಹ ನಿಜನೇ?”

“ಹಾಗಾದರೇ! ಆತಮೊಡನೆ ಸ್ವಫ್ಂಗೆ ನಿಲ್ಲಬೇಕೇ?”

“ನಿಜವಾಗಿಯೂ ನಿಲ್ಲಬೇಕೆಂಬ ಅವೇಕ್ಷೆಯಿದೆ. ಜಗದಿಶಪುರದ ಇನ್ನೊಷ್ಟರೂ ಪ್ರದೀಪನು ಯುಕ್ತಿ, ಚತುರತೆಗಳಲ್ಲಿ ಕಾಂಚೀನಗರದ ಪಶ್ಚೀದಾರ

ಪುರುಷೋತ್ತಮನಿಗಿಂತಲೂ ಒಂದು ಕೈ ಮೇಲಾದವನೆಂದು ಜನರು ಹೇಳಿದರೆ ಸಾಕು.”

“ಅದೆಲೂ ಕನಸಿನ ಮಾತು.”

“ಕನಸಿನ ಮಾತನ್ನು ನನಸು ಮಾಡಿ ತೋರಿಸುವೆನು. ನಿನ್ನಂತಹವನ್ನಿದ್ದರೆ ಕನಸಿನ ಮಾತೆಂದೇ ಹೇಳುವರು. ನನ್ನಂತಹವನನ್ನು ಯಾರೂ ಆ ರೀತಿ ಹೇಳುವುದಿಲ್ಲ.”

“ಸರಿ! ಪುರುಷೋತ್ತಮನೊಡನೆ ಸ್ವಧೇಗೆ ನಿಲ್ಲಬೇಕೆಂದಿರುವೆಯಲ್ಲವೇ?”

“ಹೌದು.”

“ಯಾವ ರೀತಿಯ ಸ್ವಧೇಯಾಗಬೇಕು?”

“ಯಾವ ರೀತಿಯಾದರೂ, ಇಬ್ಬರ ಬುದ್ಧಿಕುಶಲತೆಗಳು ಪರೀಕ್ಷೆಯಾಗಬೇಕು.”

“ನಿನ್ನ ಇಪ್ಪದಂತೆಯೇ ಆಗಲಿ. ನಾನು ಪುರುಷೋತ್ತಮನನ್ನು ಕಂಡು, ಆತನೊಡನೆ ನಿನ್ನ ವಿವರಣನ್ನು ಹೇಳಿ, ಮುಂದೆ ಹೇಳುವೆನು. ಆಗಬಹುದೇ?”

“ಹೇಳುವುದೇನು? ಆತನನ್ನು ಒಪ್ಪಿಸು.”

“ಇಗಲಿ! ಆತನನ್ನು ಒಪ್ಪಿಸುವ ಭಾರವು ನನಗಿರಲಿ.”

“ಆತನು ಒಪ್ಪದೇ ಹೋದರೆ?”

“ನಿನಗೇಕೆ ಅದರ ಚಿಂತಿ? ಹೇಗಾದರೂ ಮಾಡಿ ಪುರುಷೋತ್ತಮನನ್ನು ಒಪ್ಪಿಸುವೆನು. ಅನಂತರ ನಿನ್ನ ಆತನ ಬುದ್ಧಿ, ಜಮತಾರಗಳ ಪರೀಕ್ಷೆಯಲ್ಲಿ ಯಾರು ಹೆಚ್ಚು ಯಾರು ಕಡಿಮೆಯೆಂದು ತಿಳಿಯುತ್ತದೆ. ಈಗ ಏಕೆ ಆಮಾತು?”

“ನಿನ್ನ ಪುರುಷೋತ್ತಮನನ್ನು ಒಂದು ಸಾರಿ ಒಪ್ಪಿಸು. ಅನಂತರ ಮುಂದೆ ಏನು ನಡೆಯುವುದೆಂದು ನಿನ್ನೇ ನೋಡುವೇ.”

“ಅದಕ್ಕೆ ಪಂಡ್ಯವೇನೂ ಚೇಡವೇ?”

“ಏನು ಪಂಡ್ಯವಿರಲಿ?”

“ನಿನ್ನೇ ಹೇಳು?”

“ಏನು ಪಂಡ್ಯವಿದ್ದರೂ ಅದಕ್ಕೆ ನಾನು ತಯಾರಿರುವೆನು.”

“ಆಗಲಿ ! ಈ ವಿವಯವಾಗಿ ಪುರುಷೋತ್ತಮನೊಡನೆ ಪ್ರಸ್ತಾಪ ಮಾಡಿ ಹೇಳುವೆನು.”

“ಯಾರೊಡನೆಯಾದರೂ ಪ್ರಸ್ತಾಪ ಮಾಡು. ನಾನೇನೂ ಬೇಡವೆನ್ನು ಲಾರೆ. ಒಟ್ಟುನ್ನಲ್ಲಿ ನಮ್ಮಿಬ್ಬರ ಬುದ್ಧಿ ಕುಶಲತೆಗಳ ಪರಿಪ್ರೇಯು ಸದೆಯ ಬೇಕಾಗಿದೆ.”

“ಆತನೊಡನೆ ಸ್ವಧೀಗೆ ನಿಂತರೆ ನಿಂನು ಖಂಡಿತಾ ಸೋಲುವೆ. ಆಗಿನ ನಿನ್ನ ಭವಿಷ್ಯವನ್ನು ಈಗಲೇ ಹೇಳುವೆನು.”

“ಚಂದ್ರನಾಥ ! ಇನ್ನೂ ನಿಂನು ಪರಿಹಾಸ್ಯದ ಮಾತಿನಲ್ಲಿಯೇ ಇರುವೆ. ನನ್ನ ಗುಣಾವಗುಣಗಳು ನಿನಗೆ ಸಂಪೂರ್ಣವಾಗಿ ತಿಳಿಯಿದು. ಆ ಪ್ರಯುಕ್ತ ಈ ರೀತಿ ಹೇಳುವೆ. ನಾನು ಸೋಲುವೆನೆಂದು ನಿಂನು ಕನಸುಮನಸಿನಲ್ಲಿಯೂ ತಿಳಿಯಬೇದೆ.”

“ತಿಳಿಯುವುದೇನು ಬಂತು ? ಹೇಳಿಯೂ ಬಿಡುವೆನು.”

“ನಿನ್ನಂತಹ ಹೊಗಳು ಭಟ್ಟನಿದ್ದರೆ ಹೇಳಿದೆ ಏನು ಮಾಡುವೆ ? ನಿಂನಿರುವುದರಿಂದಲೇ ಪುರುಷೋತ್ತಮನು ಈ ನಗರದಲ್ಲಿ ಸೆಲೆಯಾಗಿರುವನು. ನಾನು ಈ ನಗರದಲ್ಲಿದ್ದರೆ ಆತನು ಮೂರು ದಿನಗಳೂ ಸಹ ಇಲ್ಲಿ ಉಳಿಯು ಶ್ರಿರಲಿಲ್ಲ.”

“ಉಳಿಯುವುದೂ ಬಿಡುವುದೂ ಮುಂದೆ ತಿಳಿಯುತ್ತದೆ. ಇನ್ನು ವಿನಾಕಾರಣ ಮಾತನಾಡಿ ನಾನು ನಿಂನು ಅಸಮಾದಾನ ಮಾಡಿಕೊಳ್ಳುವುದೂ ಬೇಡ.”

“ಆಗಲಿ.”

ಚಂದ್ರನಾಥನು ತಟಸ್ಕಣಾದನು. ಪ್ರದೀಪನೂ ಮೌನನಾದನು.

ಬಹುದಿನಗಳಿಂದಲೂ ಯೋಚಿಸಿಕೊಂಡಿದ್ದ ತನ್ನ ಬಯಕೆಯು ಇಂದು ಈಡೀರಿತೆಂದು ಪ್ರದೀಪನೂ, ಪುರುಷೋತ್ತಮನೊಡನೆ ಸ್ವಧೀಗೆ ನಿಂತು ಈತನು ಅವಮಾನಿತನಾಗುವುದು ಖಂಡಿತವೆಂದು ಚಂದ್ರನಾಥನೂ ಭಾವಿಸಿಕೊಂಡರು.

ಪ್ರದೀಪನು ತನ್ನನ್ನು ಹೀರುತ್ತಾಳಿಸಿ, ಪುರುಷೋತ್ತಮನನ್ನು ಅಲ್ಲಿಗೆಳಿದು ಮಾತನಾಡಿದನೆಂದು ಚಂದ್ರನಾಥನು ಅವನ ಉಪ ಉಪಚಾರಗಳ ವಿವಯ ಲ್ಲಿ ಕೊಂಡ ಮಾತ್ರವೂ ಬೇಸರಗೊಳ್ಳಲಿಲ್ಲ.

ಪುರುಷೋತ್ತಮನನೊಡನೆ ಸ್ವಧೀಗೆ ನಿಂತು, ಅವನೂನಿತನಾದನಂತರ ಮುಂದೆ ಯೋರಲ್ಲಿಯೂ ತನ್ನ ಪ್ರತಾಪವನ್ನು ಹೇಳಿಕೊಳ್ಳುದಂತೆ ಚುಚ್ಚು ಮಾತು ಗಳಿಂದ ಇವನ ಮನ ನೋರಿಯಿಸಬೇಕೆಂದುಕೊಂಡನು.

ಆ ಸಮಯದಲ್ಲಿ ಮಾತ್ರ ಯಾವ ವಿಷಯವನ್ನೇ ಆಗಲಿ, ಮಾತನಾಡಿ ಸೇಡು ತೀರಿಸಿಕೊಳ್ಳಲು ಅವಕಾಶವಿಲ್ಲವಾಯಿತು. ಮುಂದೆ ಕಾಲವು ಕೊಡ ಬಾರದೆ ಇರುವುದಿಲ್ಲವೆಂದುಕೊಂಡನು.

ಪ್ರದೀಪನ ಗರ್ವವನ್ನು ಅಡಗಿಸಬೇಕೆಂಬ ಕುಶಾಹಲದಿಂದಿದ್ದ ಚಂದ್ರ ನಾಥನು ಪುರುಷೋತ್ತಮನ ಮನೆಗೆ ಹೋದನು.

ಆ ವೇಳೆಯಲ್ಲಿ ಪುರುಷೋತ್ತಮನು ರಾಮನಾಥನೊಡನೆ ವಿನೋದ ವಾಗಿ ಮಾತನಾಡುತ್ತಾ ಕುಳಿತ್ತಿದ್ದನು.

ಯಾವ ಬಗೆಯ ಮುನ್ನಾಚನೆಯೂ ಇಲ್ಲದೆ ಚಂದ್ರನಾಥನು ಏಕಾವಕಿ ಬಂದುದನ್ನು ಸೋಡಿ, ಏನೋಂ ವಿಶೇಷವಿರಬಹುದೆಂದುಕೊಂಡು, ಕುಳಿತು ಕೊಳ್ಳಲು ಕುಚೆಯನ್ನು ತೋರಿಸಿ ಕಾರಣವನ್ನು ಕೇಳಿದನು.

ಚಂದ್ರನಾಥನು ತನಗೂ, ಪ್ರದೀಪನಿಗೂ ನಡೆದ ಸಂವಾದವನ್ನೇ ಲಾಲಿತಾ ವಿವರವಾಗಿ ಹೇಳಿದನು.

ಪ್ರದೀಪನ ಗರ್ವದ ಮಾತುಗಳನ್ನು ಕೇಳಿ ಪುರುಷೋತ್ತಮನಿಗೆ ನಗುವು ಬಂದಿತು. ರಾಮನಾಥನಿಗೆ ವಿಪರೀತ ಕೋಪ ಬಂದಿತು. ಆಗಲೇ ಅವನ ಕಣ್ಣಗಳು ಕೆಂಪುವಣಿವನ್ನು ತಾಳಿದುವು.

“ನೀವು ಒಂದು ತಪ್ಪು ಕೆಲಸ ಮಾಡಿದಿರಿ.”

—ಎಂದು ಚಂದ್ರನಾಥನಿಗೆ ಹೇಳಿದನು.

ಸೋಜಿಗನಾದ ಚಂದ್ರನಾಥನು—

“ಏನು ತಪ್ಪು ಕೆಲಸ ? ” ಎಂದು ಕೇಳಿದನು.

“ನೀವು, ಪುಸುಷೋತ್ತಮನನ್ನು ನಿನ್ನ ಸ್ವದರ್ಶಕಿಗೆ ನಿಲ್ಲಿಸುವೆನೆಂದು ಆತ ಸೋಡನೆ ಹೇಳಿ ಬಂದಿರಿ, ಅದು ಸರಿ. ನನ್ನೊಡನೆ ಗುದ್ದಾಟಕ್ಕೆ ನಿಲ್ಲಬೇಕೆಂದು ಒಂದು ವಿಷಯವನ್ನು ಅವನಲ್ಲಿ ಹೇಳಿ ಮಾತು ತೆಗೆದುಕೊಂಡಿದ್ದರೆ ಸಾಕಿತ್ತು. ಅವನ ಮೂರ್ಖಿಗಳಲ್ಲಿ ಪುಡಿಪುಡಿಯಾಗುವಂತೆ ಒದ್ದು ಕೆಡಹುತ್ತಿದ್ದೇನು. ಆ

ಒಂದು ವಿಷಯದಲ್ಲಿ ನೀವು ತಪ್ಪಿ ಮಾಡಿದಿರಿ. ಆದರೂ ಚಿಂತೆಯಿಲ್ಲ. ಈಗ ಮಿಂಚಿಕೊಂಡುದಾದರೂ ಏನಿದೆ? ಆತನಲ್ಲಿಗೆ ಹೋಗಿ ನನ್ನೊಡನೆ ಗುದ್ದಾಟಿದ ವಿಷಯವಾಗಿ ಸ್ವಧೇಗೆ ನಿಲ್ಲುವಂತೆ ಹೇಳಿ. ಅವನ ಒಂದು ಕೈಯನ್ನೊಂದೀ, ಕಾಲನ್ನೊಂದೀ ಮುರಿದುಬಿಡುವೆನು.”

ಪುರುಷೋತ್ತಮನು ನಕ್ಕು—

“ಏಕೆ ನಿನಗೇ ಸಿಟ್ಟಿ? ನರಿಯ ಅಟಾಟೋಪವನ್ನು ಕಂಡು ಸಿಂಹವು ಗಜ್‌ಸಿದಂತೆ ನೀನು ಹಾರಾಡುವೆಯಲ್ಲ. ಅವನು ನನ್ನೊಡನೆ ಸ್ವಧೇಗೆ ನಿಲ್ಲುವಹಾಗಿದ್ದಿದ್ದರೆ ವೊದಲೇ ಹೇಳಿಕಳುಹಿಸುತ್ತಿದ್ದನು. ಆತನು ಹಾಗೆ ಹೇಳಿದೆ ಇರುವುದರಿಂದ ನಾವಾಗಿಯೇ ಆತನನ್ನು ಗುದ್ದಾಟಿಕ್ಕೆ ಕರೆಯುವುದು ಸರಿಯಲ್ಲ. ಆ ರೀತಿ ಕರೆಯುವುದು ನಮ್ಮ ಗೌರವಕ್ಕೆ ತಕ್ಕುದಲ್ಲ” ಎಂದನು.

ಪುರುಷೋತ್ತಮನ ಆ ಒಂದು ಮಾತಿಗೆ ರಾಮನಾಥನು ಶಾಂತನಾಗಿ ಕುಳಿತನು. ಅಂತರಂಗದಲ್ಲಿ ಕೋಪವಿದ್ದರೂ ಬಹಿರಂಗನಾಗಿ ತೋರಿಸಿ ಕೊಳ್ಳುವಹಾಗಿಲ್ಲವಾಗಿತ್ತು ಅವನ ಆಗಿನ ಸ್ಥಿತಿ.

ಪುರುಷೋತ್ತಮನು ಚಂದ್ರನಾಥನ ಕಡೆ ಮುಖ ಮಾಡಿ—

“ಈಗ ನಮ್ಮೊಂದ ಏನಾಗಬೇಕು?” ಎಂದು ಕೇಳಿದನು.

“ನಾನು ಪ್ರದೀಪನೊಡನೆ ಪ್ರತಿಜ್ಞೆ ಮಾಡಿ ಬಂದಿರುವೆನು. ಆ ನನ್ನ ಪ್ರತಿಜ್ಞೆಯನ್ನು ನೀವು ಸಾಧಿಸಬೇಕು.”

“ಹೇಗೆ?”

“ಹೇಗಾದರೂ ಸರಿ.”

“ಪ್ರದೀಪನು ಹೇಳಿರುವ ಬಗೆಯನ್ನು ನೋಡಿದರೆ, ನನ್ನ ಆತನ ಯುಕ್ತಿ, ಚತುರತೆ, ಸ್ನೇಪುಣ್ಯತೆಯ ಸ್ವಧೇ ಏರ್ವಡಬೇಕಾಗಿದೆ. ಆದರೇ, ನಾನು ಅಂತಹ ವಿವಯಗಳಿಗೆ ಕಿವಿಗೊಡುವುದೇ ಇಲ್ಲ. ‘ಅಹಂಕಾರಕ್ಕೆ ಉದಾಸೀನವೇ ಮದ್ದ’ ಎಂಬ ಗಾದೆಯಂತೆ ಅವನು ಏನು ಹೇಳಿದರೂ ಅವನ ಪಾಡಿಗೆ ಅವನನ್ನು ಬಿಟ್ಟಿದ್ದರೆ ಅವನ ಗರ್ವವು ತಾನಾಗಿಯೇ ಅಡಗುತ್ತಿತ್ತು. ಆದರೇ, ಆತನಲ್ಲಿ ನೀವು ಪ್ರತಿಜ್ಞೆ ಮಾಡಿ ಬಂದಿರುವುದರಿಂದ ನಿನ್ನ ಮಯಾರ್ಥಿಯನ್ನು ಉಳಿಸುವ ಭಾರವು ನಾನೆಗೆ ಸೇರಿದೆ.”

“ಅವನೊಡನೆ ಯಾವ ರೀತಿ ಸ್ವಧೇಗೆ ನಿಲ್ಲುವಿರಿ? “

“ಯಾವ ರೀತಿ ನಿಲ್ಲಬೇಕೆಂಬುದರ ಬಗ್ಗೆ ನೀವೇ ಸಲಹೆ ಕೊಡಿ.”

ಚಂದ್ರನಾಥನು ಕೆಲಹೊತ್ತು ಯೋಚಿಸಿ—

“ಎಲ್ಲಿಯಾದರೂ ಕಳ್ಳತನವಾದಾಗ ಅಧವಾ ದರ್ಶಾಡೆಯು ನಡೆದಾಗ, ತಪ್ಪಿದರೆ ಕೊಲೆಯು ನಡೆದರೆ ನೀವಿಬ್ಬಿರೂ ಏಕಕಾಲದಲ್ಲಿ ಕಳ್ಳಕೊಲೆಗಾರಿರ ಶೋಧನೆಗೆ ಪ್ರಾರಂಭಿಸಬೇಕು. ಯಾರು ಮೊದಲು ಅಪರಾಧಿಯನ್ನು ಹಿಡಿಯುವರೆಂದು ಆಗ ತಿಳಿಯುವುದಲ್ಲದೆ, ಬುದ್ಧಿ, ಚರ್ತುರತೆಯ ಸ್ವದೇಷಿಯನ್ನೂ ಏಪರ್ಫಡಿಸಿದಂತಾಗುತ್ತದೆ” ಎಂದು ಹೇಳಿದನು.

“ಒಂದುವೇళೆ ಇಬ್ಬರ ಯೋಚನಾಭಿಪ್ರಾಯಗಳು ಸಂಸಮಾನವಾಗಿ, ಅಪರಾಧಿಯನ್ನು ಒಂದೇಸಾರಿ ಹಿಡಿಯುವ ಸಂಭವ ಬಂದರೆ ? ”

“ಇಬ್ಬರೂ ಸಮಾನ ಯುಕ್ತಿ, ಚರ್ತುರತೆಯ ಸಾಹಸವ್ಯಳ್ಳವರೆಂದು ತಿಳಿಯುತ್ತದೆ. ಆ ರೀತಿ ಏನಾದರೂ ನಡೆದರೆ, ಅಲ್ಲಿಗೆ ಬಿಡದೆ ಮತ್ತೊಂದು ಕೊಲೆ ಮೊಕದ್ದಮೆಗೋ, ಕಳ್ಳತನದ ಮೊಕದ್ದಮೆಗೋ ಪ್ರವೇಶಿಸಬೇಕು. ಆಗ ನಿಮ್ಮಿಬ್ಬರ ಈಂತಹ್ನು ತಿಳಿಯುತ್ತದೆ. ಸದಾಕಾಲವೂ ಇಬ್ಬರ ಮನೋಭಿಪ್ರಾಯವೂ ಒಂದೇ ರೀತಿಯಾಗಿರುವುದಿಲ್ಲ.”

“ನೀವು ತಿಳಿಸಿದಂತೆ ನಡೆಯಲು ನನಗೆ ಇಷ್ಟವಿಲ್ಲ.”

“ಮತ್ತೆ ಹೇಗೆ ವರ್ತಿಸಬೇಕೆಂಬುದನ್ನು ನೀವೇ ಹೇಳಿ.”

“ಕಿಗ ಪ್ರದೀಪನೆಲ್ಲಿರುವನು ? ”

“ನನ್ನ ಮನೆಯಲ್ಲಿರಬಹುದು.”

‘‘ಪ್ರೋಲೀಸ್‌ಶಾಣಿಗೆ ಫೋರ್ ಮಾಡಿ, ಅಲ್ಲಿಂದ ಯಾವಿಕನೊಬ್ಬನು ನಿಮ್ಮ ಮನೆಗೆ ಹೋಗಿ, ನಿಮ್ಮ ಮನೆಯಲ್ಲಿ ಪ್ರದೀಪನಿದ್ದರೆ ಆತನನ್ನು ಕಡೆ ಕೊಂಡು ಬರುವಂತೆ ಹೇಳಿ.”

“ಆತನೊಡನೆಯೇ ಮಾತನಾಡಬೇಕೇ ? ”

“ಹೌದು.”

ಚಂದ್ರನಾಥನು ಪ್ರೋಲೀಸ್‌ಶಾಣಿಗೆ ಫೋರ್ ಮಾಡಿ, ಎಂದಿನಂತೆ ಯಥಾಸ್ಥಾನದಲ್ಲಿ ಕುಳಿತನು.

ಕೆಲಹೊತ್ತು ಸುಮೃನಿದ್ದು ಬಳಿಕ ಚಂದ್ರನಾಥನು—

“ಆತನೊಡನೆ ಏನು ವಿಷಯ ಮಾತನಾಡುವಿರಿ ? ” ಎಂದು ಹೇಳಿದನು.

“ಸ್ವಫ್ಟೆಯ ವಿವಯವಾಗಿ ಮಾತನಾಡುವೇನು.”

“ನಿಮ್ಮ ಮಾತು ನ್ಯಾಯವೇ. ನೇರವಾಗಿ ಆತನೊಡನೆಯೇ ಮಾತನಾಡುವುದು ಉತ್ತಮ.”

ಪುರುಷೋತ್ತಮನು ಪುನಃ ಮಾತನಾಡದೆ, ಇಬ್ಬರನ್ನೂ ಹೊರಗಿಕರೆದುಕೊಂಡು ಬಂದು, ಹೊರಗಡೆಯಿದ್ದ ಜಗಲಿಯ ಮೇಲೆ ಕುಳಿತನು. ಆಫ್ ಇದಲ್ಲಿ ಪ್ರದೀಪನ ವಿವಯವಾಗಿ ಮಾತುಕತೆಯೇನೂ ನಡೆಯಲಿಲ್ಲ.

ಮೂವರೂ ಪ್ರದೀಪನ ನಿರೀಕ್ಷೆಯಲ್ಲಿ ಕುಳಿತರು.

ಕೆಲಹೊತ್ತಿನಲ್ಲಿಯೇ ಯಾಮಿಕನ ಸಂಗಡ ಪ್ರದೀಪನು ಅಲ್ಲಿಗೆ ಬಂದನು.

ತಾನು ಪುರುಷೋತ್ತಮನನ್ನು ಹೀಯಾಳಿಸಿದ ವಿವಯವನ್ನು ಚಂದ್ರನಾಥನು ಆವನಲ್ಲಿ ತಿಳಿಸಿರುವನು. ಆ ಪ್ರಯುಕ್ತ ಆತನು ತನ್ನನ್ನು ಕರೆಯಿಸಿರುವನು. ಎಂದು ಪ್ರದೀಪನು ಭಾವಿಸಿದ್ದ ನಲ್ಲಿದೆ, ಪುರುಷೋತ್ತಮನಿಗೂ ತನಗೂ ಬಿರುಸಾದ ಮಾತುಕತೆಗಳಾಗುವುದೆಂದುಕೊಂಡನು.

ಪ್ರದೀಪನ ರೌದ್ರಾಕಾರದ ಗಂಭೀರ ಮುಖ, ಪಾಳೆಯಗಾರನಿಗಿರುವಂತಿದ್ದ ನಿಬಾಸೆ, ದಷ್ಟಪುಷ್ಟ ವಾದ ಶರೀರ, ಗಂಭೀರವಾದ ನಡಿಗೆಯನ್ನು ನೋಡಿ ಹತ್ತೀಡಾರರೂ ತನ್ನಯಚಿತ್ತರಾದರು.

ಪ್ರದೀಪನು ಸಮಾಪಕೈ ಬರುತ್ತಲೇ ಪುರುಷೋತ್ತಮನು ಎದ್ದು ಬಹುದಿನದ ಪರಿಚಯವುಳ್ಳವನಂತೆ ವಿಶ್ವಾಸದಿಂದ ಮಾತನಾಡಿಸಿ, ಹಸ್ತಲಾಘವವನ್ನಿತ್ತು ಒಳಗೆ ಕರೆದುಕೊಂಡು ಹೋದನು.

ಪುರುಷೋತ್ತಮನ ಆಗಿನ ನಡವಳಿಕೆಯನ್ನು ನೋಡಿ ಪ್ರದೀಪನು ಆಶ್ಚರ್ಯಜಕಿತನಾದನು. ಮಾತನಾಡಲು ಆವಸಿಗೆ ನಾಲಿಗೆಯೇ ಹೊರಳಿದಂತಾಯಿತು. ಚಂದ್ರನಾಥನ ಬಳಿಯಲ್ಲಿ ಪುರುಷೋತ್ತಮನನ್ನು ಹೀಯಾಳಿಸಿ ಮಾತನಾಡಿದುದನ್ನು ಜ್ಞಾಪಕರ್ಕೆ ತಂದುಕೊಂಡು ಹಣ್ಣಾತ್ಮಾಗಿಂಡನು.

ಆ ಹಣ್ಣಾತ್ಮಾಪನೇ ‘ಪ್ರದೀಪನ ಪರಾಭವ’ಕ್ಕೆ ಪ್ರಾರಂಭದಮೆಟ್ಟಲು.

ಒಳಗೆ ಹೋದ ನಾಲ್ಕುರೂ ಟೀಬಲಿನ ಸತ್ತಲೂ ಕುಳಿತರು.

ಬಳಿಕ ಪುರುಷೋತ್ತಮನು ಪ್ರದೀಪನಿಗೆ—

“ನಿಮ್ಮ ವಿಷಯವನ್ನೆಲ್ಲ ಚಂದ್ರನಾಥರಿಂದ ಕೇಳಿ ತಿಳಿದೆನು. ನಿಮ್ಮ ಸಂಗಡ ಸ್ವಫ್ಟ್‌ಗೆ ನಿಲ್ಲಲು ನನಗೆ ಮನಸ್ಸಿಲ್ಲವಾದರೂ, ನಿಮ್ಮ ಅಟಾಟೊಪದ ಮಾತುಗಳನ್ನು ಕೇಳಿ, ಈ ಚಂದ್ರನಾಥರ ಬಲೋಧ್ಯಂಧದಿಂದ ನಿಮ್ಮದನೆ ಸ್ವಫ್ಟ್‌ಗೆ ನಿಲ್ಲಲು ಮನಗೊಬ್ಬಿನು. ಯಾವ ರೀತಿ ಸ್ವಫ್ಟ್ ಏರ್‌ಡೆಬೀಕೆಂದು ನಿರ್ವಹಿಸಿ?” ಎಂದು ಕೇಳಿದನು.

ಪ್ರದೀಪನು ಗಂಭೀರಭಾವದಿಂದಲೇ—

“ನಿರ್ವಹಿಸಿ.” ಎಂದನು.

“ನಾನು ಹೇಳಿದುದಕ್ಕೆ ನಿರ್ವಹಿ ಒಪ್ಪುವಿರಾದರೆ ಹೇಳುವೆನು. ಇಲ್ಲದೇ ಹೋದರೆ ನಿರ್ವಹಿಸಿ. ನಿರ್ವಹಿ ಹೇಳಿದಂತೆ ನಾನು ಒಪ್ಪುವೆನು. ಬದಲು ಮಾತನಾಡುವುದಿಲ್ಲ,”

ಪ್ರದೀಪನು ಶ್ವಣಹೊತ್ತು ಯೋಚಿಸಿ—

“ನಿರ್ವಹಿಸಿ. ನಾನು ಒಪ್ಪುವೆನು” ಎಂದನು.

ಘುರುಷೋತ್ತಮನು, ಚಂದ್ರನಾಥನು ಹೇಳಿದ್ದ ಸ್ವಫ್ಟ್‌ಯ ವಿಷಯ ವನ್ನು ಹೇಳಿ—

“ಅದು ನನ್ನ ಮನಸ್ಸಿಗೆ ಒಪ್ಪಲಿಲ್ಲ. ಒಂದುವೇళೆ ನಿಮ್ಮ ಮನಸ್ಸಿಗೆ ಒಷ್ಟಿದರೆ ನಾನು ಅಡ್ಡಿಪಡಿಸಲಾರೆ. ಅದಕ್ಕೂ ಸಿದ್ಧನಿರುವೆನು, ಇದಕ್ಕೆ ನಿಮ್ಮ ಅಭಿಪ್ರಾಯವೇನು ಹೇಳಿ? ” ಎಂದು ಕೇಳಿದನು.

“ನನಗೂ ಸಹ ಇಷ್ಟವಿಲ್ಲ. ನಿಮ್ಮ ಮನದ ಉದ್ದೇಶವೇನೇಂಬುದನ್ನು ಹೇಳಿ. ಅದಕ್ಕೆ ನಾನು ತೆಯಾರಿರುವೆನು.”

—ಎಂದು ಪ್ರದೀಪನು ಹೇಳಿದನು.

“ನಿರ್ವಹಿ ವೇಷ ಧರಿಸುವುದರಲ್ಲಿ ಚತುರರಿರುವಿರೆಂದು ಕೇಳಿರುವೆನು. ನಾವೂ ಸಹ ವೇಷ ಧರಿಸುವುದರಲ್ಲಿ ಅಲ್ಪಸ್ವಲ್ಪ ನಿಪುಣರಾಗಿರುವೆವು. ನಿರ್ವಹಿ ಯಾವ ವೇಷದಿಂದಲಾದರೂ ಸರಿ, ಯಾವ ಬಗೆಯಿಂದಲಾದರೂ ಸರಿ, ನಿಮ್ಮನ್ನು ಮೋಸಪಡಿಸಿ. ತಪ್ಪಿದರೆ ನಾವು ನಿಮ್ಮನ್ನು ಮೋಸಪಡಿಸುವೆವು. ಇದರಲ್ಲಿ ನಿಮ್ಮ ನಿಮ್ಮ ವಿದ್ಯಾಚತುರತೆಯು ಬೆಳಕಿಗೆ ಬರಲಿ. ಇದಕ್ಕೆ ನಿಮ್ಮ ಅಭಿಪ್ರಾಯವೇನು ಹೇಳಿ? ”

ಪ್ರದೀಪನು ಯೋಚನೆಗೊಳಗಾದನು. ‘ನಾನು ಮೋಸ ಪಡಿಸುವೆ ನೆಂದರೆ ಇವರು ಸದಾ ಎಚ್ಚರಿಕೆಯಿಂದಿರುವರು. ನಾನು ಯಾವ ವೇಷದಲ್ಲಿ ಬಂದರೂ ಗುರುತು ಹಿಡಿಯಬಹುದು. ಆ ರೀತಿ ಗುರುತು ಹಿಡಿದರೆ ನಾನು ಅವಮಾನಿತನಾಗಬೇಕಾಗುವುದು. ಆದ್ದರಿಂದ ಇವರನ್ನೇ ಮೋಸಪಡಿಸಲು ಹೇಳಿ, ನಾನು ವಿಶೀಷ ಎಚ್ಚರಿಕೆ ವಹಿಸುವೆನು. ಇವರು ನನಗೆ ಯಾವ ಬಗೆ ಯಲ್ಲಿಯೇ ಆಗಲಿ ಮೋಸ ಪಡಿಸಲು ಯತ್ನಿಸಿದಾಗ ಅವರನ್ನು ಕಂಡುಹಿಡಿಯ ಅವಮಾನಪಡಿಸುವೆನು ಹೇಗೂ ಪಂಥವನ್ನು ಕಟ್ಟಿಕೊಂಡಿದ್ದಾಯಿತು. ನೀರಿನಲ್ಲಿ ಮುಳುಗಿದವನಿಗೆ ಚಳಿಯೇನು? ಮಳಿಯೇನು? ಎಂಬ ಗಾದೆಯಂತೆ ಪಂಥ ಮಾಡಿ ಹಿಂಜರಿಯುವುದೆಂದರೇನು? ಆದುದಾಗಲಿ’ ಎಂಬುದಾಗಿ ಯೋಚಿಸಿ ಕೊಂಡನು.

ಮೂನರೂ ಪ್ರದೀಪನ ಮುಖವನ್ನೇ ಸೋಡುತ್ತಾ ಅವನ ಉತ್ತರವನ್ನು ನಿರೀಕ್ಷಿಸುತ್ತಿದ್ದರು.

ಯೋಚಿಸಿ ನಿರ್ಧರಕ್ಕೆ ಬಂದ ಪ್ರದೀಪನು—

“ನೀವೇ ನನ್ನನ್ನ ಮೋಸಪಡಿಸಿ” ಎಂದನು.

“ಯಾವ ರೀತಿ ಮೋಸ ಪಡಿಸಬೇಕು?”

“ಯಾವ ರೀತಿಯಿಂದಲಾದರೂ ಸರಿ, ನಿಮ್ಮ ಮನಸ್ಸಿಗೆ ತೋಚಿದಂತೆ ಮಾಡಿ. ನಾನು ಬೇಡವೆನ್ನುವುದಿಲ್ಲ.”

“ಹಗಲು ವೇಳಿಯಲ್ಲಿಯೇ? ಅಥವಾ ರಾತ್ರಿಯ ವೇಳಿಯಲ್ಲಿಯೇ?”

“ಯಾವ ವೇಳಿಯಲ್ಲಿ ಬೇಕಾದರೂ ಆಗಬಹುದು. ಆ ವಿಷಯವಾಗಿ ನಾನೇನು ಅಡ್ಡಿ ಬರಲಾರೆ.”

“ಅಂತರಂಗವಾಗಿ ಮೋಸ ಮಾಡಬೇಕೇ? ಅಥವಾ ಬಹಿರಂಗ ವಾಗಿಯೇ?”

“ನಿಮಗೆ ಯಾವ ರೀತಿ ಅನುಕೂಲವಾಗುತ್ತದೆಯೋ ಆ ರೀತಿ ಮಾಡಬಹುದು.”

“ವೇಣಾಂತರದಿಂದ ಮೋಸ ಮಾಡಬೇಕೇ? ಅಥವಾ ನಿಜ ವೇಷದಲ್ಲಿ ಮಾಡಬೇಕೇ?”

“ಆದೂ ಸಹ ನಿಮ್ಮ ಇಷ್ಟ.”

“ಈ ನಗರದಲ್ಲಿಯೇ ನಮ್ಮ ವಿದ್ಯೆಯನ್ನು ತೋರಿಸಬೇಕೇ? ಅಥವಾ ನಿಮ್ಮ ಉಂಟಾಗಿ ಬರಬೇಕೇ? ತಪ್ಪಿದರೆ ನೀವು ಬೇರೆ ಯಾವುದಾದರೂ ಉಂಟಾಗಿ ಹೋದಾಗ ಅಲ್ಲಿಗೆ ಬಂದು ನಮ್ಮ ವಿದ್ಯೆಯನ್ನು ತೋರಿಸಬೇಕೇ? ಹೇಳಿ.”

“ಇದೇನು ಹೀಗೆ ಕೇಳುವಿರಿ? ಪ್ರತಿಯೊಂದು ಅಂಶವನ್ನೂ ಕೇಳಿ ಅದ ರಂತೆ ನಡೆದುಕೊಳ್ಳಬೇಕೆಂಬ ಅಭಿಲಾಷೆಯಿರುವಂತೆ ಶೋರುತ್ತದೆ. ಸರಿ! ನಿಮ್ಮ ನಿಷ್ಪತ್ತಕ್ಕೆ ನಾನೇಕೆ ವಿರುದ್ಧವಾಗಿ ಪರೀಕ್ಷೆಯಾಗಿ ಮಾರ್ಗದರ್ಶಿಯಾಗಿ ಪರಿಸರಿಸಲಿಗೆ ಬೇಕಾದರೂ ನನ್ನನ್ನು ಮೋಸ ಪಡಿಸಬಹುದು.”

“ಆಗಲಿ. ನಿಮ್ಮ ಮನೆಯಲ್ಲಿ ನಮ್ಮ ವಿದ್ಯೆಯನ್ನು ತೋರಿಸಬೇಕೇ? ಅಥವಾ ಬೇರೆಯವರ ಮನೆಯಲ್ಲಿ ತೋರಿಸಬೇಕೇ? ತಪ್ಪಿದರೆ ಮಾರ್ಗದರ್ಶಿಯಾಗಿ ನಮ್ಮ ವಿದ್ಯಾಚತುರ್ತಿಯನ್ನು ಪ್ರದರ್ಶಿಸಬೇಕೇ?”

“ನೀವು ಕೇಳುವ ಪ್ರತಿಯೊಂದು ಪ್ರತ್ಯೇಯೂ ಆತ್ಮಾರ್ಥಿಕರವಾಗಿದೆ.”

“ಹೊದು, ಆಶ್ಚರ್ಯವೇ! ಆದಕ್ಕೆ ಕಾರಣವಿದೆ. ಏನೆಂದರೆ—ನಾವು ನಮ್ಮ ಇಷ್ಟದಂತೆ ನಡೆದು ನಿಮ್ಮನ್ನು ಮೋಸವಡಿಸಬೇಕೆಂಬ ಅಭಿಲಾಷೆಯಿಲ್ಲ. ಅದಕ್ಕಾಗಿ ನಿಮ್ಮನ್ನು ಕೇಳುತ್ತಿರುವುದು. ನೀವು ಯಾವುದನ್ನು ಹೇಳುವಿರೋ, ಅದೇ ಪ್ರಕಾರ ನಮ್ಮ ವಿದ್ಯಾ ಪ್ರಾಣಿಯೆಯನ್ನು ತೋರಿಸಿ ನಿಮ್ಮನ್ನು ಬೇರೆಗು ಗೊಳಿಸುವೇವು. ಆಗಬಹುದೇ?”

“ನಿಮಗೆ ಅಷ್ಟು ಸಾಮಾಜಿಕವಿರುವುದೇ?”

“ಇರುವುದೂ ಇಲ್ಲದ್ದೂ ಮುಂದೆ ತಿಳಿಯುತ್ತದೆ. ನಿಮ್ಮ ಅಭಿಪ್ರಾಯ ವೇನು ಹೇಳಿ.”

“ನಾನು ಹೇಳಿದಂತೆಯೇ ನಡೆದುಕೊಳ್ಳಿರಾ?”

“ಅಗತ್ಯವಾಗಿ. ಆದರೆ, ನಾವಿಬ್ಬಿರುವುದು ನಿಮಗೆ ತಿಳಿದೇ ಇದೆ. ನಾವಿಬ್ಬಿರೂ ಸೇರಬೇಕೆಂದರೂ ಸೇರುವೇವು. ತಪ್ಪಿದರೆ ನಾನೊಬ್ಬನೇ ಬೇಕಾದರೂ ನನ್ನ ಕೆಲಸ ತೋರುವೇನು. ಇದಕ್ಕೆ ನೀವೇನು ಹೇಳುವಿರಿ?”

“ನಿಬಿಬ್ಬಿರು ಸೇರಿದರೂ ನನ್ನನ್ನು ಮೋಸವಡಿಸಲಾರಿಂದು ನಿಷ್ಪಂದೇಹ ವಾಗಿ ಹೇಳುವೇನು.”

“ಆಗ ಬಾಲುಮಾತಿನಲ್ಲಿ ಹೇಳಿ ಪ್ರಯೋಜನವಿಲ್ಲ. ಅಡುವುದು ಸುಲಭ, ಮಾಡುವುದು ಕಷ್ಟವೆಂದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದೇ ಇದೆ. ನಾವು ನೋಸ ಮಾಡಿದ ಮೇಲಲ್ಲವೇ ನಿಂದಿಗೆ ತಿಳಿಯುವುದು. ನಿಮ್ಮ ಉದ್ದೇಶವೇನಿದೆಯೆಂಬುದನ್ನು ಮೊದಲು ಹೇಳಿ ? ”

“ಸರಿ ! ನಾನು ಯಾವ ರೀತಿ ಹೇಳುವೇನೋ, ಆ ರೀತಿ ನಷ್ಟನ್ನು ಮೋಸ ಪಡಿಸುವಿರಾ ಹೇಳಿ ? ”

“ಅಗತ್ಯವಾಗಿ. ಆದರೇ, ಮಾನವಮಾತ್ರದವರಿಂದ ಆಗುವ ಕಾರ್ಯವಾಗಿರಬೇಕು. ತಿಳಿಯಿತೇ ? ”

“ನಿಷ್ಟ ವೇಷಧರಿಸುವುದರಲ್ಲಿ ಮಹಾ ನಿಷ್ಟಿಳರೆಂದು ಕೇಳಿರುವೆನು. ಆದ್ದರಿಂದ ನನಗೆ ವೇಷಾಂತರದಿಂದ ಬಹಿರಂಗವಾಗಿ ಮೋಸಗೊಳಿಸಿರಿ.”

“ಆಗಬಹುದು. ಸ್ವೇಹಿತ, ಶತ್ರು, ಕಳ್ಳುದರೋಡಿಕೋರ, ಕೊಲೆಗಾರ, ಸೇವಕ, ಸಾಹುಕಾರ, ಬಿಕ್ಕುಕ, ಕುಂಟ, ಕುರುಡ ಈ ವೇಷಗಳಲ್ಲಿ ಯಾವು ದಾದರೊಂದು ವೇಷವನ್ನು ಧರಿಸಿ ನಿಮ್ಮನ್ನು ಮೋಸಗೊಳಿಸುವೆವೆ. ಆಗ ಬಹುದೇ ? ”

“ಆಗಲಿ, ನಿಷ್ಟ ಯಾವ ವೇಷವನ್ನು ಧರಿಸಿಕೊಂಡು ಬಂದರೂ ಸಂ, ನಾನು ನಿಮ್ಮನ್ನು ಗುರುತಿಸುವೆನ್ನಲಿದೇ, ಆಗಲೇ ನಿಮ್ಮ ಮಯಾದೆಯನ್ನು ಕಳೆಯುವೆನು.”

“ಆಗಲಿ. ನಮ್ಮನ್ನು ಗುರುತಿಸಿದ ಮೇಲಲ್ಲವೇ ನಮ್ಮ ಮಯಾದೆ ಕಳೆಯುವುದು ? ”

“ಖಂಡಿತಾ ಮಯಾದೆ ಹೋಗುವುದೆಂದೇ ಭಾವಿಸಿ. ಯಾವ ವೇಷ ದಿಂದಲೇ ಆಗಲಿ, ನಷ್ಟನ್ನು ನೋಸಪಡಿಸಲಾರಿ. ಆದರೇ, ಒಂದು ವಿಷಯ.”

“ಏನು ? ”

“ಇದಕ್ಕೆ ಪಂಡ್ಯವೇನು ? ”

ಪಂಡ್ಯವೆಂಬ ಮಾತನ್ನು ಹೇಳಿ ಪುರುಷೋತ್ತಮಸಿಗೆ ಕೊಳ್ಳ ಬಂದಿತು. ಈತನು ತಾಕ್ಷಿತಪ್ರಿಯಾತನಾಡುತ್ತಿರುವನು. ಆದ್ದರಿಂದ ಇವನ ಗರ್ವವನ್ನು ಬೇರು ಸಹಿತ ತಿತ್ಪಹಾಕಬೇಕೆಂದುಕೊಂಡನು.

ರಾಮನಾಥನಿಗೂ ಸಹ ಕೋಪವುಂಟಾಯಿತು. ಪುರುಷೋತ್ತಮನಂತೆ ಆತನು ಸಿಟ್ಟಿನ್ನು ತಡೆದುಕೊಳ್ಳಲಸಮರ್ಥನಾದನು.

ಪಂದ್ಯದ ವಿವರವಾಗಿ ಪುರುಷೋತ್ತಮನು ಉತ್ತರವಿರೀಯುವ ಮೊದಲೇ ರಾಮನಾಥನು ಸಿಟ್ಟಿನಿಂದಲೇ—

“ನಾವು ಸೋತರೆ ಅಂದಿನಿಂದಲೇ ಈ ಪತ್ತೀದಾರಿ ಕೆಲಸಕ್ಕೆ ರಾಜೀ ನಾಮೆ ಕೊಡುವೆನ್ನು. ಈವರಿವಿಗೆ ನಮಗೆ ದೊರಕಿರುವ ಬಿರುದುಭಾವಲಿಗಳನ್ನು ನಿಮಗೆ ಕೊಟ್ಟು, ಪತ್ತೀದಾರಿಕೆಯಲ್ಲಿ ನಮಗಿಂತಲೂ ನೀವೇ ಹೆಚ್ಚೆ ನವರಂದು ಸಾರುವೆನ್ನು. ನಮ್ಮ ಪಂದ್ಯವಾಯಿತು. ನೀವು ಸೋತರೆ ಏನು ಮಾಡುವರಿ? ” ಎಂದು ಕೇಳಿದನು.

ರಾಮನಾಥನ ಭೀಷಣ ಪ್ರತಿಜ್ಞೆಯನ್ನು ಕೇಳಿ ಪುರುಷೋತ್ತಮ, ಚಂದ್ರನಾಥರು ವಿಸ್ತಿತರಾದರು. ಆತನಾಡಿದ ಮಾತನ್ನು ಹಿಂತಿಗೆದುಕೊಳ್ಳುವ ಸ್ಥಿತಿಯಲ್ಲಿಲ್ಲ.

ರಾಮನಾಥನ ರೋಷಭೀಷಣದ ಮಾತಿಗೆ ಪ್ರದೀಪನೂ ಬೆರಗಾಗಿ ತಲ್ಲಿಣಿ ಸಿದನು. ಆತನ ಪ್ರತಿಜ್ಞೆಯ ಪ್ರತೀಕಾರವಾಗಿ ತಾನೇನು ಪ್ರತಿಜ್ಞೆ ಮಾಡಬೇಕೆಂಬುದರ ಬಗ್ಗೆ ಯೋಚನೆಯೇ ಹೊಳೆಯಲಿಲ್ಲ.

ಕೆಲಹೊತ್ತು ಯೋಚಿಸಿ—

“ನನ್ನ ಪ್ರತಿಜ್ಞೆಯನ್ನೂ ನೀವೇ ಹೇಳಿ? ” ಎಂದನು.

ರಾಮನಾಥನೇ ಪುನಃ—

“ನಾನು ಹೇಳಿದಂತೆ ನಡೆಯುವಿರಾ? ” ಎಂದು ಕೇಳಿದನು.

“ನಡೆಯುವನು.”

“ಅನಂತರ ತಪ್ಪಬೇಡಿ.”

“ತಪ್ಪಿಪ್ಪದಿಲ್ಲ.”

“ನಿಮ್ಮ ಕೆಲಸಕ್ಕೆ ರಾಜೀನಾಮೆಯನ್ನಿತ್ತು ನಮಗೆ ದಾಸರಾಗಿರಬೇಕು.”

ರಾಮನಾಥನ ಮಾತನ್ನು ಕೇಳಿ ಪ್ರದೀಪನು ತಲ್ಲಿಣಿಹೋದನು. ಅದರೇ, ಅದಕ್ಕೆ ವಿರುಧವಾಗಿ ವರ್ತಿಸುವ ಹಾಗಿಲ್ಲ.

ರಾಮನಾಥನು ಪ್ರದೀಪನಿಗೆ ಹೇಳಿದ ಪಂದ್ಯವನ್ನು ಕೇಳಿ ಚಂದ್ರನಾಥ, ಪುರುಷೋತ್ತಮನೂ ಬೆರಗಾದರು.

ಪ್ರದೀಪನು ರಾಮನಾಥನ ಪ್ರಶ್ನೆಗೆ ಕೂಡಲೇ ಉತ್ತರವಿರೀಯಲಿಲ್ಲ. ಕೆಲಹೊತ್ತು ಯೋಚನೆಗೊಳಗಾದನು. ತರುವಾಯ ಅವನ ವೈ ರಕ್ತವೂ ಬಿಸಿಯಾಯಿತು.

ರಾಮನಾಥನ ಮುಖವನ್ನೇ ನೋಡುತ್ತು—

“ನಾನು ಹೇಳಿದಂತೆಯೇ ನನ್ನನ್ನು ನೋಸಪಡಿಸುವಿರಾ? ” ಎಂದು ಹೇಳಿದನು.

ರಾಮನಾಥನು ತನ್ನ ಗಂಭೀರಧ್ವನಿಯಿಂದಲೇ—

“ಅದರಲ್ಲಿ ಸಂದೇಹಪಡಬೇಕಾದ ಕಾರಣವೇ ಬೇಡ. ನೀವು ಹೇಳಿದಂತೆಯೇ ನಡೆಯುವೆನಲ್ಲಿದೆ ಅದಕ್ಕೆ ತಪ್ಪಿ ನಡೆಯುವುದಿಲ್ಲ.” ಎಂದು ಹೇಳಿದನು.

“ಹಾಗಿದ್ದವೇಲೇ ನೀವು ಹೇಳಿದ ಪಂಥಕ್ಕೆ ನಾನು ತಯಾರಿಸುವೆನು. ತಪ್ಪಿವುದಿಲ್ಲ.”

“ಈಗ ಎಲ್ಲಾ ಸರಿಹೋಯಿತು. ಪತ್ತೇದಾರಿಕೆಯಲ್ಲಿ ನೀವಿರಬೇಕು, ತಪ್ಪಿದರೆ ನಾವಿರಬೇಕು. ನಿಮ್ಮ ಗರ್ವವಡಗಬೇಕು, ಇಲ್ಲದೇಹೋದರೆ ನಾವು ಪತ್ತೇದಾರಿಯನ್ನು ಬಿಟ್ಟು ವಿಶ್ವಾಂತಿ ತೆಗೆದುಕೊಳ್ಳಬೇಕು. ನೀವು ಸೋತರೆ ನಿಮ್ಮ ಹೆಸರು ಅಲ್ಲಿಗೇ ಮುಳುಗಿಹೋದಂತೆಯೇ. ನಾವು ಸೋತರೆ ನಮ್ಮ ಶೀತಿಯನ್ನು ಬೆಳಗಿಸಲು ವಿಜಯಕೇಸರಿ, ಶಾರವಿಜಯರಿಗುವರು. ನಾವು ರಾಜೀನಾಮೆಯನ್ನು ಕೊಡುತ್ತಲೇ ನಮ್ಮ ಕಾರ್ಯವನ್ನು ಆವರಿಬ್ಬಿರೂ ಮುಂದುವರಿಸಿಕೊಂಡು ಹೋಗುವರು. ಆದ್ದರಿಂದ ನಮಗೆ ಯಾವ ವಿಧ ದಲ್ಲಿಯೂ ಭಯವೆಂಬುದು ಲೇತಮಾತ್ರವೂ ಇಲ್ಲ. ಮುಂದೆ ಜಯಾಪಜಯ ಗಳು ದೈವಾಧಿನ. ಅದುದಾಗಲಿ.”

“ಏನಾಗಬೇಕೋ ಅದು ಆಗಿಯೇ ಆಗುತ್ತದೆ. ಆಗದಿರುವುದನ್ನು ಮಾಡುವರಾದರೂ ಯಾರು? ಏನಾಗುವುದೋ ಏನೋ, ನಾನೂ ನೋಡಿಯೇ ಬಿಡುವೆನು.”

“ನೋಡುವುದೇನು? ಆನುಭವಿಸಬೇಕಾಗುತ್ತದೆ.”

“ಆಗಲಿ! ಯಾರು ಅನುಭವಿಸುವರೆಂಬುದು ಮುಂದೆ ತಿಳಿಯುತ್ತದೆ. ಈಗ ಸುಮ್ಮನೆ ವಾದಮಾಡಿ ಫಲವೇನು?”

ಮಾತಿಗೆ ಮಾತು ಬೆಳಿದು ಇನ್ನು ಹೆಚ್ಚಿನ ಪ್ರಮಾದಕ್ಕೆ ಶಾರಣವಾಗು ವುದೆಂದು ಭಾವಿಸಿ ಪುರುಹೋತ್ತಮನು ಇಬ್ಬರನ್ನೂ ಸಮಾಧಾನ ಪಡಿಸಿದನು.

ಚಂದ್ರನಾಥನು ಪ್ರದೀಪನನ್ನು ಕರೆದುಕೊಂಡು, ಪುರುಹೋತ್ತಮನಿಂದ ಬೀಕ್ಕೊಂಡು, ಹೊರಗೆ ತನ್ನ ನಿರೀಕ್ಷೆಯಲ್ಲಿಯೇ ಇದ್ದ ಯಾವುಕನೊಡನೆ ಹೊರಟು ಹೊದನು.

ಅವರು ಹೊರಟುಹೋದನಂತರ ಪತ್ತೀದಾರರು ಪ್ರದೀಪನ ಗರ್ವವನ್ನು ಯಾವರಿತಿ ಅಡಗಿಸಬೇಕೆಂಬುದರ ಬಗ್ಗೆ ಸುಮಾರು ಎರಡು ಫೌಂಟಿಗಳ ಕಾಲ ಮಾತನಾಡಿಕೊಂಡರು.

ಪತ್ತೇಂದಾರರೊಡನೆ ಪ್ರತಿಜ್ಞೆ ಮಾಡಿದ ಪ್ರದೀಪನು ಎರಡು ದಿನಗಳ ನಂತರ ಜಗದಿಶಪುರಕ್ಕೆ ಹಿಂದಿರುಗಿದನು.

ಪತ್ತೇಂದಾರರು ವೇಷಾಂತರದಿಂದ ಜಗದಿಶಪುರಕ್ಕೆ ಬರಬಹುದು. ತನಗೆ ಅವನೂನ ಪಡಿಸುವವರೆವಿಗೂ ಈ ಉರಿನಲ್ಲಿಯೇ ನೇಲೆಯಾಗಿ ನಿಲ್ಲಬಹುದು. ಆದ್ದರಿಂದ ತಾನು ವಿಶೇಷ ಎಚ್ಚರಕೆಯಿಂದಿರಬೇಕೆಂದು ಯೋಚಿಸಿ ಹಗಲು ರಾತ್ರಿಗಳಿನ್ನುದೆ ಎಲ್ಲಾ ಸಮಯದಲ್ಲಿಯೂ ಜಾಗರೂಕನಾಗಿದ್ದರು.

ಯಾರಾದರೂ ಸರಿ, ಆತನನ್ನು ನೋಡುವುದಕ್ಕೆ ಬಂದರೆ ಮೊದಲು ತನ್ನ ಸಂಕಾಯವು ನಿವೃತ್ತಿಯಾಗುವವರೆವಿಗೂ ಅವರನ್ನು ಪರಿಶೀಲಿಸಿ ಅನಂತರ ಮಾತ್ರ ನಾಡುತ್ತಿದ್ದನು.

ಆತನ ನಡವಳಿಕೆಯೇ ವ್ಯಾತ್ಯಾಸವಾಯಿತು.

ಪರಣಾರಿನಿಂದ ಆತನ ನೆಂಟಿರವ್ಯಾದಿ ಬಂದರೆ, ಏಕಾವರೆ ಅವರನ್ನು ನಂಬುತ್ತಿರಲಿಲ್ಲ. ಪುರುಷೋತ್ತಮನೇನಾದರೂ ಈ ವೇವದಲ್ಲಿ ಬಂದಿರಬಹುದೇ? ಹೇಗೆಂದು ಭಾವಿಸಿ, ತನ್ನ ಅನುಮಾನವನ್ನು ಪರಿಹರಿಸಿಕೊಳ್ಳುವ ನಿರ್ವಿತ್ತ ಬಹುಕಾಲದ ಹಿಂದೆ ನಡೆದ ಬಂದರೆರಡು ವಿನಯಗಳನ್ನು ಅವರೊಡನೆ ಕೇಳಿ ತಿಳಿದುಕೊಂಡು ಬಳಿಕ ಈ ಮನುವ್ಯನು ವೇವಧಾರಿ ಪತ್ತೇಂದಾರರಲ್ಲ ವೆಂದುಕೊಳ್ಳುತ್ತಿದ್ದನು.

ಪ್ರದೀಪನ ಇತ್ತೀಚಿನ ಸೂತನ ನಡವಳಿಕೆಯನ್ನು ನೋಡಿದವರೆಲ್ಲರೂ ಆಶ್ಚರ್ಯಗೊಳ್ಳುತ್ತಿದ್ದರು. ಅವನೊಡನೆ ವಿಶೇಷ ಸೇಗೆಯಿಂದಿದ್ದವರು ಆ ವಿನಯವಾಗಿ ಪ್ರಸ್ತಾಪ ಮಾಡಿದರೆ ಪ್ರದೀಪನು ಸರಿಯಾದ ಉತ್ತರವೀಯು ತೀರಲಿಲ್ಲ.

ರಾತ್ರಿಯ ಸಮಯದಲ್ಲೇ ನಾದರೂ ಪತ್ತೀದಾರರು ವೇಷಾಂತರದಿಂದ ಬರಬಹುದೆಂಬ ಭಾವಂತರಿಯಂದ, ರಾತ್ರಿಯೂ ಸಹ ವಿಶೇಷ ಜಾಗರೂಕನಾಗಿರುತ್ತಿದ್ದನು.

ಒಂದೊಂದು ಸಾರಿ ಕನಸಿನಲ್ಲಿ ಬೆಚ್ಚಿ ಬೀಳುತ್ತಿದ್ದನು.

ತನ್ನ ಪತ್ತೀಯಿದ್ದರೆ ತನ್ನ ಕಾರ್ಯಕ್ರ್ಯಾಂಚಾಗಬಹುದೋ ಏನೋ ಎಂಬ ಭಾವನೆಯಿಂದ ಆಕೆಯನ್ನು ಅವಳ ತೌರುಮನೆಗೆ ಕಳುಹಿಸಿದನು. ಮೇಲಾಗಿ ಆಕೆಗೆ ಹೆರಿಗೆ ಕಾಲವೂ ಸಮಾಸಿಸಿತ್ತು.

ಪತ್ತೀದಾರಿಗೆ ಅವಮಾನ ಮಾಡುವ ಯೋಜನೆಯು ಸದಾ ಅವನ ಮನದಲ್ಲಿ ನೆಟ್ಟುಹೊಗಿದ್ದದರಿಂದ ಇತರ ಕೆಲಸಕಾರ್ಯಗಳಲ್ಲಿ ಉದಾಸಿನ ನಾದನು.

ಇತರ ಹೋಲೀಸ್ ಅಧಿಕಾರಿಗಳು ಎಂದಿನಂತೆ ತಮ್ಮ ತಮ್ಮ ಕೆಲಸಗಳಲ್ಲಿ ಮನ್ಯರಾಗಿದ್ದರು.

ವೇಷಾಂತರದಿಂದ ತನ್ನನ್ನು ಮೋಸಗೊಳಿಸಲು ಬರುವ ಪತ್ತೀದಾರರು ಎಂದು ಬರಬಹುದು? ಯಾವ ರೀತಿ ಬರಬಹುದು? ಎಂದಿಗೆ ಅವರನ್ನು ಹಿಡಿದು ಅವಮಾನ ಪಡಿಸುವೆನು? ಎಂದು ಯೋಚಿಸಿ ಪತ್ತೀದಾರರನ್ನು ಅವ ಮಾನ ಪಡಿಸಿ ಅವರನ್ನು ಮನೆಯಲ್ಲಿ ಕೂರಿಸಲು ಹಾತೊರಿಯುತ್ತಿದ್ದನು.

ಆ ಒಂದು ವಿಚಾರವೇ ಪ್ರದೀಪನ ಮನದಲ್ಲಿ ನೇಲೆಯಾಗಿ ಸಿಂತಪ್ಯುಕ್ತ ಇತರ ಕಾರ್ಯಗಳಲ್ಲಿ ಉದಾಸಿನನಾದಂತೆ, ಉಟ್ಟ, ಉಪಚಾರಗಳಲ್ಲಿಯೂ ಉದಾಸಿನನಾದನು. ರಾತ್ರಿ ಹನ್ನೆರಡು ಘಂಟೆಯವರೆವಿಗೂ ಎಚ್ಚರದಿಂದಿದ್ದು, ಅನುತರ ಮಲಗಿ ಬೆಳಗಿನ ರುಖಾವ ನಾಲ್ಕು ಘಂಟೆಗೇ ಏಳುತ್ತಿದ್ದನು.

ಪತ್ತೀದಾರರು ವೇಷಾಂತರದಿಂದ ತನ್ನನ್ನು ಮೋಸಗೊಳಿಸಲು ಬಂದಿರುವ ರೆಂದು ಸಿಫರಮಾಡಿಕೊಂಡು ಅವರನ್ನು ತಾನೇ ಪತ್ತೀಮಾಡಿ ಹಿಡಿಯಬೇಕಿಂಬ ಹತದಿಂದ, ತಾನೂ ವೇಷವನ್ನು ಧರಿಸಿಕೊಂಡು ತನಗೆ ಅನುಮಾನ ಬಂದ ಸ್ಥಳಗಳಿಲ್ಲಾ ಹೋಗಿ ಸೋಡಿದನು. ಯಾರೆನೇಲಾದರೂ ಸಂದೇಹವುಂಟಾದರೆ, ಅವರಿಗಿರಾಗದಂತೆ ಅವರ ಹಿಂದೆಯೇ ಹೊರಟ್ಟು ಅವರಾರೆಂಬು ದನ್ನು ಪರಿಶೀಲಿಸಿ ಸೋಡಿ, ತನ್ನ ಅನುಮಾನವನ್ನು ದೂರ ಮಾಡಿಕೊಳ್ಳುತ್ತಿದ್ದನು.

ಕೆಲವು ದಿನಗಳು ಕಳೆಯಿತು.

ಪ್ರದೀಪನು ಎಂದಿನಂತೆ ತನ್ನ ಮಂಚದ ಮೇಲೆ ಮಲಗಿಕೊಂಡು ಅರಿಸಿದ್ದೆ ಯಲ್ಲಿರುವನು.

ಮಧ್ಯರಾತ್ರಿಯ ಸಮಯ ಜಗದೀಶಪುರವು ಸಿಶ್ಯಬ್ದಿತೆಯಿಂದ ಕೂಡಿದೆ. ಉರಿನಲ್ಲಿಲ್ಲಿಯೂ ಜನಸಂಚಾರವಿಲ್ಲ. ಅಲ್ಲಲ್ಲಿ ಮಲಗಿದ್ದ ಉರು ನಾಯಿಗಳು ವಿಕಾರವಾಗಿ ಚೋಗಳುತ್ತಲಿವೆ.

ಅದರ ಮೇಲೆ ಅಮಾವಾಸ್ಯೆಯ ಕತ್ತಲು. ನಿಶಾದೇವಿಯು ತನ್ನ ಕಪ್ಪು ಸೆರಗನ್ನು ಪೃಥಿವ್ಯ ತುಂಬಾ ಹಾಸಿ, ಅದರ ಆಶ್ರಯದಲ್ಲಿ ಬದುಕುವ ಕಳ್ಳುದರ್ಶಿಕೋರರಿಗೆ ಸಂಪೂರ್ಣ ಆಶ್ರಯವಿಶ್ರಿತವಳು.

ಸದಾ ಪತ್ರೀದಾರರ ಯೋಜನೆಯಲ್ಲಿಯೇ ಮುಳುಗಿ, ದಡವನ್ನು ಕಾಣದೆ ಪರಿತಪಿಸಿ ಪರಿದಾಢತ್ವಿದ್ದ ಪ್ರದೀಪನು ಅರಿಸಿದ್ದೆ ಯಲ್ಲಿದ್ದ ಪ್ರಯುಕ್ತ ತನ್ನ ಮನೆಯಲ್ಲಿ ಯಾವುದೋ ಒಂದು ವಸ್ತುವು ಬಿದ್ದ ಶಬ್ದವನ್ನು ಕೇಳಿ ತಟ್ಟನೆ ಎದ್ದು ದೀಪನನ್ನು ಹಚ್ಚಿದನು.

ದೀಪ ಹಚ್ಚಿ ಆ ಬೆಳಕಿನಲ್ಲಿ ಕಂಡ ದೃಕ್ಷಾವಾದರೂ ಏನು?

ಒಬ್ಬ ವ್ಯಕ್ತಿಯು ಸಿಸ್ತೂಲು ಹಿಡಿದುಕೊಂಡು ಅವನ ಎದುರಿಗೆ ನಿಂತಿರುವನು. ಶರೀರವೆಲ್ಲಾ ಕೆಂಪು ಬಟ್ಟೆಯಿಂದಲಂಕೃತವಾಗಿ, ಮುಖವು ಕಪ್ಪು ಬಟ್ಟೆಯಿಂದ ಕೂಡಿದೆ. ದೀಪದ ಬೆಳಕಿನಲ್ಲಿ ವ್ಯಕ್ತಿಯ ಎರಡು ಕಣ್ಣಗಳು ಪಿಳಿಪಿಳಿ ನೋಡುತ್ತಿರುವುದು ಕಾಣಿತ್ತಲಿದೆ.

ಆತನನ್ನು ನೋಡಿ ಪ್ರದೀಪನಿಗೆ ಭಯವಾಗುವ ಬದಲು ಅನಂದವಾಯಿತು.

ಈ ವ್ಯಕ್ತಿಯು ವೇಷಧಾರಿ ಪುರುಷೋತ್ತಮನೆಂದು ಅವನ ಮನಕ್ಕೆ ನಿರ್ಧರವಾಯಿತು. ಇನ್ನು ಪುರುಷೋತ್ತಮನು ಸೋತುಹೋದನೆಂದು ತಿಳಿದನಲ್ಲದೆ, ಇಬ್ಬರೂ ತಮ್ಮ ಕೆಲಸಕ್ಕೆ ಇನ್ನು ರಾಜೀನಾಮೆ ಕೊಡುವುದು ಖಂಡಿತವೆಂದುಕೊಂಡನು.

ಆನಂದವು ಅವನ ಹೃದಯದಿಂದ ಉಕ್ಕೆ ಹರಿಯಿತು. ಆನಂದದ ಅವೇಶದಲ್ಲಿ ಜೋರಾಗಿ ಚಪ್ಪಾಗಿ ತಟ್ಟಿ ನಕ್ಕನು.

ವ್ಯಕ್ತಿಗೆ ಆಶ್ಚರ್ಯವಾಗಿ ಯಾರಿಗಾದರೂ ಸನ್ನೇ ಮಾಡಿದನೋ

ಹೇಗೆಂದು ಯೋಚಿಸಿ, ಸಿಸ್ತ್ರೋಲನ್ನು ಪ್ರದೀಪನ ಮುಖಕ್ಕೆ ಹಿಡಿದು ಸುತ್ತು ಮುತ್ತಲೂ ನೋಡಲು ಯಾರೂ ಕಾಣಿಸಲಿಲ್ಲ.

ಪ್ರದೀಪನು ಗಾಂಭೀರ್ಯದಿಂದಲೇ—

“ಪತ್ತೀದಾರರೇ? ಹಾಗೇಕೆ ಸುತ್ತಮುತ್ತಲೂ ನೋಡುವಿರಿ? ಇರುವವನು ನಾನೊಬ್ಬನೇ. ಇಲ್ಲಿ ಬೇರೆಯಾರೂ ಅಡಗಿ ಕುಳಿತಿಲ್ಲ. ನೀವೇನೂ ಗಾಬರಿಯಾಗಬೇಡಿ. ವೇವವನ್ನು ಕಳಚಿ ಬನ್ನಿ” ಎಂದನು.

ವ್ಯಕ್ತಿಯು ಸಿಸ್ತ್ರೋಲನ್ನು ಹಿಡಿದುಕೊಂಡೇ—

“ಯಾರಿಗೆ ಆ ರೀತಿ ಹೇಳುತ್ತಿರುವೆ?” ಎಂದು ಕೇಳಿದನು.

“ನಿಮಗೇ ಹೇಳುತ್ತಿರುವೆನು. ಇನ್ನು ಪರಿಹಾಸ್ಯವು ಸಾಕು. ಥ್ವಿನಿಯನ್ನು ಬದಲಾಯಿಸಿ ಮಾತನಾಡಿದರೆ ನಾನು ಗುರುತಿಸಲಾರೆನೆಂದು ತಿಳಿದಿರಾ? ನೀವು ಮಾತಿಗೆ ತಪ್ಪಿಯೂ ನಡೆದಿರುವಿರಿ. ನೀವಿನ್ನು ನಿಮ್ಮ ಕೆಲಸಕ್ಕೆ ರಾಜೀನಾಮೆ ಕೊಡುವುದೇ ಸರಿ.”

ವ್ಯಕ್ತಿಯು ದಿಗ್ಬಿಧನಂತಾಗಿ—

“ನನ್ನನ್ನು ಯಾರೆಂದು ತಿಳಿದು ಈ ರೀತಿ ಮಾತನಾಡುತ್ತಿರುವೆ? ಮೊದಲು ಹೇಳು?” ಎಂದಿತು.

ಪ್ರದೀಪನು ವ್ಯಂಗ್ಯವಾಗಿ—

“ಅಯ್ಯೋ! ಪಾಪ! ನನಗೇನೂ ತಿಳಿಯದು, ಅಲ್ಲವೇ? ನಾನು ಬಹುವಚನದಲ್ಲಿ ಮಾತನಾಡಿಸಿದರೆ ನೀವು ಏಕವಚನದಲ್ಲಿ ಮಾತನಾಡಿಸುವಿರಲ್ಲ. ನೀವು ಪಂಡ್ಯದಲ್ಲಿ ಸೋತಂತಾಯಿತು. ಬನ್ನಿ ಕುಳಿತುಕೊಳ್ಳಿ. ನಿಮ್ಮರಾಮನಾಥನು ಆ ದಿನ ಏನೇನೋ ಹೇಳಿದನಲ್ಲ. ಆ ಹೌರಾಷವು ಈಗ ಎಲ್ಲಿಹೋಯಿತು?” ಎಂದು ಕೇಳಿದನು.

ವ್ಯಕ್ತಿಗೆ ಕೋನ ಬಂದಿತು.

“ರಾಮನಾಥನಾರು? ಪುರುಷೋತ್ತಮನಾರು? ಈ ನಿನ್ನ ಗಿಲೀಟು ಮಾತುಗಳಿಲ್ಲ ನಿನ್ನಲ್ಲಿಯೇ ಇರಲಿ. ನೀನು ಹೇಳುವುದೇ ಒಂದು ನಾಟಕೇಯವಾಗಿ ತೋರುತ್ತದೆ.”

“ಹೂದು? ನೀವು ಹೇಳುವುದು, ಈಗ ನಟನೆ ಮಾಡುತ್ತಿರುವುದು ನಾಟಕೇಯದಂತೆ ತೋರುತ್ತಿಲ್ಲವೇ?”

“అవివేళ ! అథమా ! నిన్న మేల్రి సేడు తిరిగికొళ్లు నాను బందిరువెను. నిను ఏనేనో హేళువేయల్ల. ఇన్న నిన్న ఈ నాటకేయవు సాకు. యావుదాదరొందు యుక్తియల్లి మాత నాడుత్తూ వేళీయన్న కళీదరి, అష్టరల్లి నెన్నవరు ఈతనన్న హిదియున రేందు భావిసిరువే. ఆ రీతి ఎందిగూ నడియదు. నిను ఎంతకెవ సేందు ననగి తిళిదిదే. నిన్న ఆటవు నెన్న బళయల్లి నడియదేందు భావిసు. పత్తేదారనంతే, రామనాథనంతే. ఏకవజనవంతే, బహువజన వంతే. మాతనాడది కృగళన్న మేలక్కే ఎత్తు.”

—ఎందు వ్యక్తియు ఘణిసి నుడియితు.

ప్రదీపను బెరగాగి హోదను. ఈ వ్యక్తియు పురుషోత్తమనే ఎందు నిధరిసికొండనల్లదే, ఈతను తన్నన్న వంచిలు ఏనేనో యుక్తియ ఆట హాడుత్తిరువనేందుకొండను.

“నాను కృగళన్న ఎత్తిదనంతర ఎను మాడువిరి ?”

—ఎందు ప్రదీపను కేళలు, వ్యక్తియు—

“నిన్న కృకాలుగళన్న కట్టి, నిన్న మనయల్లిరువుదేలవన్నూ దోశికొండు హోగువేను” ఎందితు.

“అష్ట మాత్రవే ?”

“హోదు.”

“అల్లిగే నిన్న ప్రతిజ్ఞాయు నేడివేరువుదే ?”

“ఏను ప్రతిజ్ఞాయో, ఏనో. నిను కృగళన్న మేలక్కేత్తు వేయో, ఇల్లిహో ? అష్ట హేళు ?”

“ఎత్తుదేహోదరి ఏను మాడువిరి ?”

“నిన్నన్న కొందు, బళిక నిన్న మనయల్లిద్దుదేలవన్నూ దోశి కొండు హోగువేను.”

“ఈ బెదరికి బేరి ఇరువుదే ?”

“నిను కృగళన్న మేలక్కే ఎత్తువేయో ? ఇల్లిహో ? అష్ట హేళు.”

“ಒಂದು ವೇళೆ ಎತ್ತುದೇಹೋದರೆ ಕೊಂಡೇಬಿಡುವಿರಾ ?”

“ಖಂಡಿತವಾಗಿ.”

“ಅಲ್ಲಿಗೆ ನಿಮ್ಮ ಪ್ರತಿಜ್ಞೆಯನ್ನು ಜ್ಯೇಷ್ಠಿದಂತಾಗುವುದೇ ? ಹೋ ! ಸರಿ, ಸರಿ ! ತಿಳಿಯಿತು. ನಾನು ಬದುಕಿದ್ದರೆ ಪತ್ತೀದಾರಿ ಕೆಲಸಕ್ಕೆ ರಾಜೀನಾಮೆ ಕೊಡಬೇಕಾಗುವುದಲ್ಲದೆ, ಮುಂದೆ ಅವನೂನವಾಗುವುದೆಂದು ಬಾವಿಸಿ, ನನ್ನನ್ನು ಕೊಲ್ಲಬೇಕೆಂದಿರುವಿರಲ್ಲವೇ ? ನಾನು ಉಹಿಸಿಕೊಂಡಂತೆ ನೀವು ಪತ್ತೀದಾರಿ ಕೆಲಸಕ್ಕೆ ಅಹರಲ್ಲ. ಸರಿ, ನಾನು ಕೈಗಳನ್ನು ಮೇಲಕ್ಕೆ ಎತ್ತುವೆನು, ನಿಮ್ಮ ಇಷ್ಟಬಂದಂತೆ ಮಾಡಿಕೊಳ್ಳಿ. ಪ್ರಾಣವೊಂದುಳಿದರೆ ಸಾಕು. ಮುಂದೆ ಏನು ಮಾಡಬೇಕೆಂದು ನನಗೆ ತಿಳಿದಿದೆ.”

ಪ್ರದೀಪನ ಮಾತಿಗೆ ವ್ಯಕ್ತಿಗೆ ನಗು ಬಂದಿತು. ಮುಖಕ್ಕೆ ಬಟ್ಟೆಯನ್ನು ಕಟ್ಟಿಕೊಂಡಿದ್ದ ಪ್ರಯುಕ್ತ, ಆತನು ನಗೆಯಾಡಿದು ಪ್ರದೀಪನಿಗೆ ಕಾಣಿಸಲಿಲ್ಲ,

ಪ್ರದೀಪನ : ಪತ್ತೀದಾರರ ವಿಷಯದಲ್ಲಿ ವಿಶೇಷ ಎಚ್ಚರಿಕೆಯಳ್ಳಿವನಾಗಿದ್ದರೂ, ತನ್ನ ಬಳಿಯಲ್ಲಿ ಪಿಸ್ತೂಲನ್ನು ಇಟ್ಟಿಕೊಳ್ಳಲಿಲ್ಲ. ಪತ್ತೀದಾರರು ತನಗೆ ಯಾವುದಾದರೊಂದು ಬಗೆಯಲ್ಲಿ ಮೋಸಪಡಿಸುವರೆಂದು ತಿಳಿದಿದ್ದನಲ್ಲದೆ, ಈ ರೀತಿ ಮುಖಕ್ಕೆ ಕಪ್ಪುಬಟ್ಟೆಯನ್ನು ಕಟ್ಟಿಕೊಂಡು, ಪಿಸ್ತೂಲಿನೊಡನೆ ಮಧ್ಯರಾತ್ರಿಯಲ್ಲಿ ಬರುವರೆಂದು ತಿಳಿದಿರಲಿಲ್ಲ.

ರಾಮನಾಥನು ಹೊರಗಡೆ ಕಾನಲಾಗಿ, ಯಾರನ್ನೂ ಒಳಗೆ ಬಿಡದಂತೆ ನೋಡಿಕೊಳ್ಳುತ್ತಿರಬಹುದೆಂದುಕೊಂಡನು.

ಇವರು ಅಂದು ಮಾತನಾಡಿದ ಪ್ರಕಾರ ತನಗೆ ವೇಷಾಂಶರದಿಂದ ಬಹಿರಂಗವಾಗಿ ಮೋಸಪಡಿಸಲು ಸಾಧ್ಯವಾಗದೆ, ಇನ್ನು ತಮ್ಮ ಮರ್ಯಾದೆಯು ಹೋಗುವುದೆಂಬ ಭಾವನೆಯಿಂದ ಈ ರೀತಿ ಮೋಸ ಪಡಿಸಲು ಬಂದಿರುವನು. ಈಗ ಮೌನವಾಗಿದ್ದ ಮುಂದೆ ಇವರ ಮರ್ಯಾದೆಯನ್ನು ಕಳಿಯದೆಹೋದರೆ ತಾನು ಪ್ರದೀಪನೇ ಅಲ್ಲವೆಂಬುದಾಗಿ ಶಪಥ ಮಾಡಿಕೊಂಡನು.

ಆ ಸಘ್ಯಯದಲ್ಲಿ ಯಾವ ಬಗೆಯ ಪ್ರತೀಕಾರವನ್ನೂ ಮಾಡಲಾರದವನಾದನು.

ಈತನನ್ನು ಹಿಡಿಯಲು ಪ್ರಯತ್ನಿಸಿದರೆ ತನ್ನ ಪ್ರಣಕ್ಕೆ ಅಪಾಯವುಂಟಾದರೂ ಆಗಬಹುದೆಂದುಕೊಂಡು, ಆಗ ಯಾವ ಪ್ರಯತ್ನವನ್ನೂ ಮಾಡದೆವರೊನವಾಗಿ ತನ್ನ ಎರಡು ಕೈಗಳನ್ನು ಮೇಲಕ್ಕೆ ಎತ್ತಿದನು.

ವ್ಯಕ್ತಿಯು ತನ್ನ ಜೀಬಿನಿಂದ ಹಗ್ಗನನ್ನು ತಿಗೆದು, ಜೀರುಗುಣಕೊಳ್ಳಿ, ಅಲ್ಲಿಂದಲೇ ಎಸೆದು ಪ್ರದೀಪನ ಕೈಗಳನ್ನು ಬಂಧಿಸಿದನು. ಪ್ರದೀಪನು ಬಂಧಿಯಾದನು.

ವ್ಯಕ್ತಿಯು ಕೂಡಲೇ ಪ್ರದೀಪನ ಹತ್ತಿರ ಬಂದು ಅವನನ್ನು ಮಂಚದಮೇಲೆ ತಲ್ಲಿ, ಆ ಮಂಚಕ್ಕೇ ಅವನ ಕೈಕಾಲುಗಳನ್ನು ಅದೇ ಹಗ್ಗದಿಂದ ಕಟ್ಟಿದನು.

ಪ್ರದೀಪನು ನಿರಾಯುಧನಾಗಿದ್ದ ಪ್ರಯುಕ್ತ ಏನೂ ಮಾಡಲಾರದನನಾದನು. ಪುರುಷೋತ್ತಮನೇ ತನ್ನನ್ನು ಈ ಅವಸ್ಥೆಗೆ ಗುರಿಮಾಡುತ್ತಿರುವನೆಂದುಕೊಂಡು, ಕಟ್ಟಿಕಟ್ಟನೆ ಹಲ್ಲುಗಳನ್ನು ಕಡಿಯತ್ತೊಡಗಿದನು.

ಅವನ ದರ್ಶನೆಲ್ಲಾ ಆ ಒಂದು ಕ್ಷೇತ್ರದಲ್ಲಿಯೇ ನಾಶವಾಗಿ, ಇನ್ನು ಬೀಳಗಾಗುವವರೆವಿಗೆ ತಾನು ಹೀಗೆಯೇ ಬಂಧಿಯಾಗಿ ಬಿದಿ ರಬೀಕೆಂದುಕೊಂಡನು.

ಪ್ರದೀಪನನ್ನು ಮಂಚದ ಕಾಲುಗಳಿಗೆ ಕಟ್ಟಿದನಂತರ ವ್ಯಕ್ತಿಯು ಅವನ ಜೀಬಿನಿಂದ ಬೀಗದ ಕೈಗೊಂಬಡಲನ್ನು ತಿಗೆದುಕೊಂಡು, ಹಣದ ಸೆಟ್ಟಿಗೆಯುಬಳಿಗೆ ಹೊಗಿ, ಅದರ ಬಾಗಿಲನ್ನು ತಿಗೆದು ಅದರಲ್ಲಿದ್ದ ಹಣವನ್ನೆಲ್ಲಾ ತನ್ನ ಜೀಬಿನಲ್ಲಿಟ್ಟುಕೊಂಡಿತು

ಪ್ರದೀಪನು ತನ್ನ ಕುತ್ತಿಗೆಯನ್ನು ಓರೆಮಾಡಿ ವ್ಯಕ್ತಿಯ ಕಾರ್ಯಚಟ್ಟಿ ವಟಿಕೆಯನ್ನು ಸೋಡುತ್ತಲೇ ಇದ್ದನು.

ಹಣವನ್ನೆಲ್ಲಾ ತನ್ನ ಜೀಬಿಗೆ ಸೇರಿಸಿಕೊಂಡ ಬಳಿಕ ವ್ಯಕ್ತಿಯು ಪ್ರದೀಪನ ಉಡುಪುಗಳನ್ನೆಲ್ಲಾ ಚಿಂದಿಕಿಂದಿಯಾಗುವಂತೆ ಹರಿದುಹಾಕಿತು.

ಪ್ರದೀಪನ ನೈರಕ್ತವು ಬಿಸಿಯಾಯಿತು. ಆದರೇ, ಆ ನೇಳಿಯಲ್ಲಿ ಅತನು ಏನು ಮಾಡಲೂ ಅಸಮರ್ಥನಾಗಿದ್ದನು.

ಪ್ರದೀಪನು ಇಣಸ್ಟೇಕ್ಸ್‌ರ್ ಪದವಿಗೆ ಬಂದಲಾಗಾಯ್ತು ಇಂಥಕ ಫೆಟ್‌ನೆಯು ನಡೆದಿರಲಿಲ್ಲ.

ವ್ಯಕ್ತಿಯು ಪ್ರದೀಪನ ಸಮಾಪಕ್ಕೆ ಬಂದು—

“ಪ್ರದೀಪಾ! ನನ್ನ ಪ್ರತಿಜ್ಞೆಯು ಸೇರವೇರಿತು. ಬಹುದಿನಗಳಿಂದಲೂ ನಿನ್ನ ಮೇಲೆ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನು. ಈ ದಿನ ನನ್ನ ಆತ್ಮಕ್ಕೆ ಶಾಂತಿ ಲಭಿಸಿತು. ನಾನು ಯಾರೆಂದು ತಿಳಿಯುವ ಅಭಿಲಾಷೆಯು ನಿನಗಿರಬಹುದು. ನಾನು ಹೇಳಲಾರೆ. ನೀನು ಶತವಿಧದಲ್ಲಿ ಪ್ರಯತ್ನ ಪಟ್ಟರೂ ನಾನಾರೆಂಬುದನ್ನು ಕಂಡುಹಿಡಿಯಲಾರೆ. ನೀನು ಮಾತ್ರವೇ ಅಲ್ಲ! ನಿನ್ನಂತಹ ಹತ್ತು ಜನರೂ ಬಂದರೂ ನನ್ನನ್ನು ಹಿಡಿಯಲಾರು. ನನ್ನ ಸಮಾನರಿಲ್ಲವೆಂಬ ಹೆಮ್ಮೆಯಿಂದ ವೇರಿಯುತ್ತಿದ್ದೆ. ಆ ಹೆಮ್ಮೆಯೆಲ್ಲಾ ಈಗ ಏನಾಯಿತು? ನಿನ್ನನ್ನು ಕೊಂಡು ನಿನ್ನ ರಕ್ತವನ್ನು ನನ್ನ ಕಣ್ಣರಿ ನೋಡಿ ಸಂತೋಷಪಡಬೇಕೆಂದಿದ್ದೇನು. ಆದರೇ, ಕೊಲ್ಲಲು ಮನಸ್ಸು ಬಾರದು. ಏನೋ ಒಂದು ಬಗೆಯ ಕರುಣಾಂದ ಬಿಟ್ಟಿರುವೆನು. ನಿನ್ನನ್ನು ಈಗ ಕೊಲ್ಲಬೇಕೆಂದರೆ ನನಗೆ ಅಡ್ಡಿಪಡಿಸುವವರಾರಿರುವರು? ಕಳ್ಳತನ ಮಾಡಿದವನು ಸ್ತೋಲಿಸಿನವರ ಕಣ್ಣ ತಪ್ಪಿಸಿ, ಖಲ್ಲಿಯಾದರೂ ಕಾಲ ಕಳೆದುಕೊಂಡಿರಬಹುದು. ಕೊಲೆ ಮಾಡಿದವರು ಆ ರೀತಿ ಇರಲು ಸಾಧ್ಯವಿಲ್ಲ. ಆದ್ದರಿಂದ ನಿನ್ನನ್ನು ಹಾಗೇ ಬಿಟ್ಟಿರುವೆನು. ಇದು ನಿನ್ನ ಪುನಜರ್ಣವೆಂದು ತಿಳಿ. ಇನ್ನು ನಾನು ಹೋಗುವೆನು. ಇನ್ನು ಮೇಲಾದರೂ ಗರ್ವಾಂದ ವೇರಿಯದೆ, ನನ್ನ ಸಮಾನರಿಲ್ಲವೆಂದು ಅಹಂಕಾರ ಪಡಬೇಡ. ನೀನು ಬೆಳಗಾಗುವವರೆವಿಗೆ ಇದೇ ಅವಸ್ಥೆಯಲ್ಲಿರು. ಯಾರಾದರೂ ಬಂದು ಬಿಡಿಸುವರು.” ಎಂದು ಹೇಳಿತು.

ಪ್ರದೀಪನ ಚಾಯಿಂದ ಮಾತುಗಳೇ ಹೊರಡಲಿಲ್ಲ.

ಈ ವ್ಯಕ್ತಿಯು ಪುರುಷೋತ್ತಮನೇ ಎಂದೂ, ಆ ಪ್ರಯುಕ್ತ ತನ್ನನ್ನು ಕೊಲ್ಲದೆ ಉಳಿಸಿರುವನೆಂದೂ, ತನ್ನ ಗರುತ್ವ ಸಿಗಬಾರದೆಂದು ಕಂರಧ್ವನಿಯನ್ನೂ ಸಹ ಬದಲಾಯಿಸಿ ಮಾತನಾಡುತ್ತಿರುವನೆಂದೂ ಯೋಚಿಸಿಕೊಂಡನು.

ಈ ವೇಳೆಯಲ್ಲಿ ಯಾವ ಮಾತನ್ನೂ ಆಡದೆ, ಇದರ ಸೇಡನ್ನು ಮುಂದೆ ತೀರಿಸಿಕೊಳ್ಳದೆ ಬಿಡಬಾರದೆಂದುಕೊಂಡನು.

ವ್ಯಕ್ತಿಯ ತನ್ನ ಕಾರ್ಯವನ್ನು ಮುಗಿಸಿಕೊಂಡು ಪ್ರದೀಪನೋಡನೇ ಹೇಳಬೇಕಾದ ವಿಷಯವನ್ನು ಹೇಳಿ, ಅಲ್ಲಿಂದ ಹೊರಟುಹೋಯಿತು.

ಪ್ರದೀಪನು ಬಂಧಿಯಾಗಿ ಒಬ್ಬನೇ ಉಳಿದನು. ಬಂಧನವನ್ನು ಬಿಡಿಸಿ ಕೊಳ್ಳಲು ಹಲವು ಬಗೆಯಲ್ಲಿ ಪ್ರಯತ್ನ ಪಟ್ಟರೂ ಸಾಷ್ಟವಾಗದೆ ಹೋಯಿತು.

‘ವೇಣಾಂತರದಿಂದ ಬಹಿರಂಗವಾಗಿ ನೋಸ್‌ಪಡಿಸುವೆನೆಂದು ಹೇಳಿದ ಪ್ರರಷ್ಟೆಮನು ತನ್ನ ಪ್ರತಿಜ್ಞೆಯಂತೆ ನಡೆಯಲಿಲ್ಲ. ಹೇಳಿದ್ದೇ ಒಂದು ವಿಧವಾದರೆ, ಮಾಡಿರುವುದೇ ಒಂದು ವಿಧ. ರಾಮನಾಥನು ಆ ದಿನ ದರ್ಶನ ವೊತ್ತಗಳನ್ನಾಡಿದನು. ಅವರಿಬ್ಬರ ಹೌರುವನೆಲ್ಲಾ ಕೇವಲ ವಾತಿನಲ್ಲಿಯೇ ಎಂದು ಈಗ ತಿಳಿಯಿತು. ನಾಳೆಯ ದಿನವೇ ಕಾಂಚಿನಗರಕ್ಕೆ ಹೋಗಿ ಚಂದ್ರ ನಾಥನೊಡನೆ ಈಗ ನಡೆದ ವಿಷಯವನ್ನೆಲ್ಲಾ ಹೇಳಿ ಪತ್ತೀದಾರಿಬ್ಬರಿಗೂ ಅವಮಾನ ಮಾಡುವೆನು. ಮುಖಿನು ನನಗೆ ಅವಮಾನ ಮಾಡಿದನಲ್ಲದೆ, ಹಣವನ್ನೆಲ್ಲಾ ಅಪಹರಿಸಿ, ಬಟ್ಟಿಗಳನ್ನೆಲ್ಲಾ ತುಂಡು ತುಂಡು ಮಾಡಿ ಹೋಗಿ ರುವನು. ಅವನು ಪತ್ತೀದಾರನೇ? ಈ ರೀತಿ ಮಾಡುವನೆಂದು ಆ ದಿನ ತಿಳಿಸಿದ್ದನೇ? ಅವನು ಮಾಡಿರುವುದನ್ನು ನೋಡಿದರೆ ನನ್ನ ಮೇಲೆ ವಿಪರೀತ ದ್ವೇಷವಿರುವಂತೆ ತೋರುತ್ತದೆ. ಆ ದ್ವೇಷಾಸೂಯೆಯ ಫಲವಾಗಿ ಈ ರೀತಿ ಮಾಡಬೇಕೇ? ನಾಳೆಯ ದಿನ ಚಂದ್ರನಾಥನೊಡನೆ ಅವರಲ್ಲಿಗೆ ಹೋಗಿ ಪುನಃ ಅವರು ಪತ್ತೀದಾರಿ ಕೆಲಸವನ್ನು ಮಾಡದಂತೆ ಮಾಡುವೆನು. ಅವರಿಂದ ಏನಾದರೂ ಆಗಲಿ ಅವರನ್ನು ಅವಮಾನಪಡಿಸದೆ ಬಿಡಲಾರೆನು. ನಾನಿರ ಬೇಕು, ತಪ್ಪಿದರೆ ಅವರಿಬೇಕು.’

ಎಂಬುದಾಗಿ ಯೋಚಿಸಿಕೊಂಡನು. ಬಂಧನದಿಂದ ಬಿಡಿಸಿಕೊಳ್ಳಲು ಹಲವು ಬಗೆಯಲ್ಲಿ ಪ್ರಯತ್ನಿಸಿದರೂ ಸಾಷ್ಟವಾಗಲಿಲ್ಲ. ಕೈಕಾಲುಗಳನ್ನು ಆಡಿ ಸುವುದಕ್ಕೂ ಅವಕಾಶವಿರಲಿಲ್ಲ.

ಬೆಳಗಾಗುವವರೆವಿಗೆ ಇದೇ ಅವಸ್ಥೆಯಲ್ಲಿಯೇ ಸಾಯಬೇಕಾಗುವುದೆಂದು ಕೊಂಡನು.

ಜೋರಾಗಿ ಕೂಗಿ ಅಕ್ಕಪಕ್ಕದ ಮನೆಯವರಿಗೆ ಎಚ್ಚರಗೊಳಿಸುವುದಕ್ಕೂ ಮನಸ್ಸು ಬಾರದಂತಾಯಿತು.

ಬೆಳಗಿನ ಎಂಟು ಫೋಂಟೀಯ ಸಮಯ. ಇಂಷ್ಟೇಕ್ಸ್ ರೊ ಚಂದ್ರನಾಥನು ಪ್ರೋಲೀಸ್‌ಶಾಂತಿಗೆ ಹೊರಡುವ ವೇಳೆ.

ಶಾಂತಿಗೆ ಹೊರಡಲು ಸಿಧ್ಧನಾಗಿ ತನ್ನ ಮನೆಯಿಂದ ಹೊರಗೆ ಬರುತ್ತಲೇ ಎದುರಿಗೆ ಪ್ರದೀಪನು ಬಂದುದನ್ನು ಕಂಡನು.

ಏಕಾಂಕಿ ಪ್ರದೀಪನು ಬಂದುದನ್ನು ಕಂಡು ಆತ್ಮನಿಗೆ ಅಶ್ವಯು ವಾಯಿತು. ಪ್ರದೀಪನ ಆಗಿನ ಅವಶಾರವನ್ನು ನೋಡಿ ಗಾಬರಿಯೂ ಆಯಿತು.

ಪ್ರದೀಪನ ಕಣ್ಣಗಳು ಕೆಂಪಾಗಿ ರಕ್ತವಣವನ್ನು ತಾಳದ್ದುವು. ತಲೆ ಗೂಡಲ್ಲಾ ಕೆದರಿಹೋಗಿತ್ತು. ಮೈಮೇಲಿದ್ದ ಉದುಪುಗಳೂ ಮಾಸಿ ಹೋಗಿದ್ದುವು.

ಚಂದ್ರನಾಥನು ವಿನಯದಿಂದಲೇ—

“ಪ್ರದೀಪಾ ಇದೇನು ನಿನ್ನ ಅವಸ್ಥೆ ?” ಎಂದು ಕೇಳಿದನು.

ಪ್ರದೀಪನು ಸಿಟ್ಟಿನಿಂದಲೇ—

“ಮೂರ್ಖರ ಸಹವಾಸ ಮಾಡಿದರೆ ಆಗುವುದು ಹೀಗೆಯೇ ?” ಎಂದನು.

ಚಂದ್ರನಾಥನಿಗೆ ವಿಷಯವೇನೆಂದು ತಿಳಿಯಲಿಲ್ಲ. ಉಂಟಿಸಿಕೊಳ್ಳಲೂ ಅಸಮರ್ಥನಾದನು.

ಏನೋ ವಿಷಯವು ನಡೆದಿದೆಯೆಂದು ಭಾವಿಸಿ ಆತನನ್ನು ಒಳಗೆ ಕರೆದು ಕೊಂಡು ಹೋಗಿ ಏನು ವಿಷಯವೆಂದು ಕೇಳಿದನು.

ಪ್ರದೀಪನು ಸಿಟ್ಟಿನಿಂದಲೇ—

“మాతిగే తప్పిదవనన్ను మాదిగనేన్నచేకు. హేళిదంతి నడియె దవనన్ను సీచనేన్నచేకు. తిలియితే ?” ఎందను.

“నీను హేళుపుదే అధ్యవాగుత్తిల్ల. అదేను విషయ, వివర వాగి హేళు. మాతిగే తప్పిదవనారు ? ఆడిదంతి నడియదవనారు ? నీను ఒగటిన మేలి హేళిదరె ననగి అధ్యవాగదు.”

ప్రదీపను వ్యంగ్యవాగి—

“ఆదు హేగే అధ్యవాగుత్తదే, హేళు.” ఎందను.

“నిజవాగియూ ననగి తిలియదు. ఏను విషయ హేళు ?”

“ఆ దిన నన్న మత్తు పురుషోత్తమన విషయవాగి హంథ కట్టు కొండద్దు నినగి జ్ఞా పకచిదియల్లవే ?”

“ఇదే. ఏకే ? అదరింద ఏనాయితు.”

“ఆగువుదేను ? మహా ఆనధ్యవే సంభవిసితు.”

“హేగే ?”

“ఇందు శుక్రవారవల్లవే ?”

“కౌదు.”

“బుధవారద దిన రాత్రి నన్న మనేయల్లి మలగికొండిద్దాగ, సుమారు మధ్యరాత్రియ వేళెయల్లి పురుషోత్తమను తన్న శరీరవన్ను తుంబు కొంపు బట్టియింద ముచ్చి కొండు, తలే ముబవన్ను కప్పు బట్టి యింద ముచ్చి కొండు పిస్తూ లినొడనె రాజరాదను.”

సోణిగెనాద చంద్రనాథను—

“ఏనూ.....! పురుషోత్తమనే ?” ఎందు కేళిదను.

“కౌదు ! ఆతనే.”

“అగలే కండు హిడిదేయా ?”

“అయ్యో పాప. నిన్న పురుషోత్తమను దేవతామనుష్ణనల్లవే? ఆ వేషదల్లి మోస పడిసువేసేందు హేళిద్దనే ?”

“ఆ విషయవిరలి. ఆగ ఏనాయితేళు ?”

“ಆಗುವುದೇನು? ಏನು ನಡೆಯಬೇಕಿತ್ತೋ ಅದೆಲ್ಲ ನಡೆದು ಹೋಯಿತು.”

“ಅದುದಾದರೂ ಏನು?”

ಮುಖವಾಡ ವೃಕ್ಷರ್ಯಾಗಿ ತನಗೆ ಗೋಚರಿಸಿದಲಾಗಾಯ್ತು, ಆತನು ಹಿಂದಿರುಗಿ ಹೋಗುವವರೆವಿಗೂ ನಡೆದ ಫಟನೆಯನ್ನೆಲ್ಲ ಪ್ರದೀಪನು ವಿವರ ವಾಗಿ ಹೇಳಲು ಚಂದ್ರನಾಥನು ಹೋವಾಂಚಿತನಾದನು.

ಪುರುಷೋತ್ತಮನು ಅಂತಹ ನೀಜ ಕಾರ್ಯವನ್ನು ಮಾಡಿರಬಹುದೇ? ಎಂಬ ಸಂಶಯಕ್ಕೊಳ್ಳಬಾದನು.

ಪ್ರದೀಪನು ಹಲ್ಲಾಗಳನ್ನು ಕಡಿಯುತ್ತು—

“ಚಂದ್ರನಾಥ! ನೋಡಿದ್ದೀರೂ? ಪುರುಷೋತ್ತಮನ ಕೆಲಸ? ಅಂತಹ ಹೀನ ಕಾರ್ಯ ಮಾಡುವುದಕ್ಕಿಂತಲೂ, ಪ್ರಾಣ ಬಿಡುವುದೇ ಲೇಸಿಂದು ತೋರುತ್ತದೆ” ಎಂದನು.

“ಆತನು ಪುರುಷೋತ್ತಮನೇ ಎಂದು ಹೇಗೆ ಹೇಳುವೆ? ಬೇರೆಯವನು ಆಗಿರಬಾರದೇಕೆ?”

“ನಿನಗೇನು ತಲೆ ಕೆಟ್ಟಿರುವುದೇ? ಹೇಗೆ? ಅಭವಾ ಬೆಳಗಾಗುತ್ತಲೇ ಗಾಂಜಾ ತಪ್ಪಿದರೆ ಅಸೀವನ್ನು ಸೇವಿಸಿರುವೆಯಾ? ನನಗೇನು ಅಷ್ಟ ಪರಿ ಜ್ಞಾನವಿಲ್ಲವೇ? ಆಡಿದಂತೆ ನಡೆಯಲು ಸಾಧ್ಯವಾಗದೆ ಹೋದವೇಲೇ ನನ್ನಲ್ಲಿ ಕ್ಷಮಾಬಿಕ್ಷೆಯನ್ನು ಯಾಚಿಸಬೇಕಿತ್ತು. ನಾನು ಕ್ಷಮಿಸುತ್ತಿದ್ದೇನು. ತನ್ನ ಕೀರ್ತಿಗೆ ಕಳಂಕವೆಂದು ಆ ರೀತಿ ಮಾಡಬೇಕೆ? ಆದು ಯಾವ ನಾಜ್ಯಯು? ಆ ರೀತಿ ತಪ್ಪಿನಡೆಯುವನೆಂದು ಮೊದಲೇ ತಿಳಿದಿದ್ದರೆ, ಸದಾ ನನ್ನ ಜೊತೆಯಲ್ಲಿ ಬಾರು ಮಾಡಿದ ಪಿಸ್ತಾಲನ್ನು ಇಟ್ಟುಕೊಳ್ಳುತ್ತಿದ್ದೇನು. ಪುರುಷೋತ್ತಮನು ನನ್ನ ಮನಸೆಯಾಳಗೆ ಕಾಲಿಡುತ್ತಲೇ ಪಿಸ್ತಾಲಿನಿಂದ ಸುಟ್ಟುಬಿಡುತ್ತಿದ್ದೆನಲ್ಲದೆ, ಹಗಲೆಲ್ಲ ಭಾರ್ಚಾಟಕೆಯ ಪತ್ತೀದಾರನೆನಿಸಿಕೊಂಡಿದ್ದು, ಧಾತ್ರಿಯಾಗುತ್ತಲೇ ದರ್ಶಿಸಿ ಮಾಡುವ ಆಷಾಘಂತ ಪುರುಷೋತ್ತಮನು ನನ್ನ ಮನಸಿಗೆ ಕಳ್ಳತನ ಮಾಡಲು ಬಂದುಗರಿಂದ, ಪಿಸ್ತಾಲಿನಿಂದ ಹೊಡಿದೆನೆಂದು ಹೇಳುತ್ತಿದ್ದೇನು. ಏನೋ ಅವನ ಆದೃಷ್ಟವು ಚೆನ್ನಾಗಿದ್ದು ದರಿಂದ ನನ್ನ ಕೈಯಿಂದ ತಪ್ಪಿಸಿಕೊಂಡು ಬಂದಿರುವನು.”

“ಹಾಗಾದರೆ ! ಪುರುಷೋತ್ತಮನೇ ಬಂದಿದ್ದನೆಂದು ನಿರ್ಧರವಾಗಿ ಹೇಳುವೆಯೂ?”

“ಹಾದು! ನಿನಗೆ ಇನ್ನೂ ಅನುಮಾನವಿದೆ. ನಾನು ಹೇಳಿದರೆ ನಂಬಲಾರೆ. ತಲೆಯನ್ನು ಕಡಿದು ಮುಂದಿಟ್ಟರೂ ಕುರಿತಲೆಯೆಂದು ಹೇಳುವ ನಿನ್ನಂತಹ ಆವಿ ವೇಕಿಗಳಿಗೆ ನಾನೇನು ಹೇಳಲಿ? ಕಳ್ಳ, ದರೋಡೆಕೋರಾರಾದರೂ ಆಗಿದ್ದರೆ ನನ್ನನ್ನು ಜೀವ ಸಹಿತ ಬಿಟ್ಟು ಬರುತ್ತಿದ್ದರೇ ? ಜೀವಸಹಿತ ಬಿಟ್ಟು ಬರಬೇಕೆಂಬ ಕನಿಕರವಾದರೂ ಅವರಿಗೇಕೆರುತ್ತದೆ? ಹಗ್ಗದಿಂದ ಕೈಕಾಲುಗಳನ್ನು ಕಟ್ಟ ಹೋಗಬೇಕೆಂಬ ನಿಯಮವೇನು? ಪ್ರದೀಪನನ್ನು ಉಳಿಸಿದರೆ ಒಂದು ದಿನ ತಪ್ಪಿದರೆ ಒಂದುದಿನ ನನ್ನನ್ನು ಹಿಡಿಯುವನೆಂಬ ಭಯವು ಅವರಿಗಿರುವುದಿಲ್ಲವೇ? ಯೋಚಿಸಿ ನೋಡು. ಅಷ್ಟ ಪರಿಜ್ಞಾನವು ನಿನಗಿದ್ದಿದ್ದರೆ ಈ ಪ್ರಶ್ನೆಗಳನ್ನೇಕೆ ಕೇಳುತ್ತಿದ್ದೇ? ಪುರುಷೋತ್ತಮನಿಗೆ ನೀನೊಬ್ಬ ಸರಿಯಾದ ಹೋಗಳುಭಟ್ಟು ನಾಗಿರುವೇ.”

ಪ್ರದೀಪನ ಪ್ರತಿಯೋಂದು ಮಾತೂ ಸಿಟ್ಟನ್ನುಂಟು ಮಾಡುವುದಾಗಿದ್ದರೂ ಚಂದ್ರನಾಥನು ಸಿಟ್ಟು ಮಾಡಿಕೊಳ್ಳಲಿಲ್ಲ. ಪುರುಷೋತ್ತಮನ ಸಹವಾಸದಲ್ಲಿದ್ದು ಮಾತುಮಾತಿಗೆ ಸಿಟ್ಟಾಗುವುದನ್ನು ವರ್ಜಿಸಿದ್ದನು.

“ಪ್ರದೀಪಾ ! ನಿನ್ನ ಹಾಗೆ ಅಡಿಗಿದಿಗೆ ನಾನು ಸಿಟ್ಟಾಗಲಾರೆ. ಏನು ಹೇಳಿದರೂ ಸರಿ, ನನಗೆ ಕೋಪವಿಲ್ಲ. ಆ ವಿಷಯವಿರಲಿ, ನೀನು ಆ ಬಂಧನ ದಿಂದ ಬಿಡುಗಡೆಯಾದುದು ಹೇಗೆ ? ”

“ರಾತ್ರಿಯೆಲ್ಲ ಹಾಗೇ ನರಳಾಡುತ್ತಿದ್ದೇನು. ಬೆಳಿಗ್ಗೆ ಆರು ಫಂಟೀಯ ಸಮಯಕ್ಕೆ ನನ್ನ ಮನಗೆ ನಿತ್ಯವೂ ಹಾಲು ಕೊಡುವವನು ಬರಲು, ಅವನನ್ನು ಕೂಗಿ ನನ್ನ ಬಂಧನವನ್ನು ಬಿಡಿಸಿಕೊಂಡೆನು. ಆ ಹಾಲಿನವನು ಆಗಲೇ ಉರಿನಲ್ಲಿಲ್ಲ ಪ್ರಕಾರು ಮಾಡಿಬಿಟ್ಟುನು. ನನಗೆ ತಲೆಯೆತ್ತಿ | ತಿರುಗುವುದೇ ಕಷ್ಟವಾಗಿದೆ. ನೆನ್ನೆಯ ದಿನವೆಲ್ಲಾ ಮನೆಯಿಂದ ಹೊರಗೆ ಬರದೆ, ರಾತ್ರಿ ಯಾಗುತ್ತೆ ಲೇ ಆ ಉರಿನಿಂದ ಈ ನೆಗೆರಕ್ಕೆ ಪ್ರಯಾಣ ಹೊರಬೇನು.”

“ಸರಿ, ತಿಳಿಯಿತು. ಈಗ ಏನು ಮಾಡಬೇಕೆಂದಿರುವೇ ? ”

“ಪುರುಷೋತ್ತಮನು ದಗಲ್ಲುಜಿ ಕೆಲಸವನ್ನು ಮಾಡಿರುವುದರಿಂದ ಆದಿದ ಮಾತಿನಂತೆ ನಡೆದುಕೊಳ್ಳಬೇಕು.”

“ಯಾವ ಮಾತು ? ”

“ತಮ್ಮ ಪತ್ರೀದಾರಿ ಕೆಲಸಕ್ಕೆ ರಾಜೀನಾಮೆಯನ್ನೀರಿಯಬೇಕು. ಹೇಳಿ ದಂತಿ ನಡೆದುಕೊಂಡಿಲ್ಲ. ನನ್ನ ಮನಿಗೆ ನುಗ್ಗಿ, ನನ್ನ ಕೈಕಾಲುಗಳನ್ನು ಕಟ್ಟಿ, ಹಣವನ್ನೆಲ್ಲ ಅವಹರಿಸಿ, ಬಟ್ಟಿಗಳನ್ನೆಲ್ಲ ತುಂಡುತುಂಡಾಗಿ ಹರಿಯು ಹಾಕಲು ನಾನು ಹೇಳಿದ್ದೇನೇ ? ಇದೆಂತಹ ನೀಚಕ್ಕೆತ್ತು ? ಆತನು ಬಂದಾಗಲೇ ಪುರುಷೋತ್ತಮನು ಈ ವೇಷದಲ್ಲಿ ಬಂದಿರುವನೆಂದು ತಪ್ಪಣವೇ ಅರಿವಾಯಿತು. ನಾನು ಯಾವ ರಿತಿ ಒಡಂಬಡಿಸಿದರೂ ಒಡಂಬಡದೆ ಕೈಲಾಗದ ಹೇಡಿಯು ಮೈಯ್ಯೆಲ್ಲ ಪರಚಿಕೊಂಡನೆಂಬಂತೆ ಏನೇನೋ ಮಾಡಿರುವನು. ಮಾಡುವುದು ಅನಾಚಾರ, ಮನೆಯ ಮುಂದೆ ಬ್ಯಂದಾವನವೆಂಬ ಗಾದೆಯಂತೆ ಈ ದರೋಡೆಕೊರನಿಗೆ ಬಿರುದುಬಾವಲಿಗಳೊಂದು ಕೇಡು. ವಿನಾಶಕಾಲೇ ವಿನ ರಿತ ಬುದ್ಧಿ ಎಂಬ ಗಾದೆಯ ಮಾತಿನಂತೆ ಪುರುಷೋತ್ತಮನಿಗೆ ಇನ್ನು ವಿನಾಶ ಕಾಲವು ಬಂದಿದೆ. ಅದಕ್ಕಾಗಿ ವಿವರಿತ ಕಾರ್ಯಗಳನ್ನು ಮಾಡುತ್ತಿರುವನು.”

“ಪ್ರದೀಪಾ ! ಪುರುಷೋತ್ತಮನು ಎಂದಿಗೂ ಮಾತು ತಪ್ಪಿ ನಡೆಯುವವನಲ್ಲ. ಮಾತು ಕೊಟ್ಟರೆ ಆದರಿಂದ ತನ್ನ ಪ್ರಾಣವೇ ಹೋಗುವಂತಹ ಸನ್ನಿಹಿತವೋದಿಗಿದರೂ ಆತನು ಮಾತಿಗೆ ತಪ್ಪುವುದಿಲ್ಲ. ರಾಮನಾಥನು ಮಹಾಕೋಣಿಯಾದರೂ ಪುರುಷೋತ್ತಮನ ಮಾತಿಗೆ ವಿರುದ್ಧವಾಗಿ ವರ್ತಿಸುವುದಿಲ್ಲ. ಆ ಕಳ್ಳನು ಯಾರೋ ? ಏನೋ ? ನೀನು ಪುರುಷೋತ್ತಮನೆಂದೇ ತಿಳಿದಿರುವೆ. ಮುಖವನ್ನು ನೋಡಲಿಲ್ಲ. ಕಂಠಧ್ವನಿಯನ್ನು ಬದಲಾಯಿಸಿ ಮಾತನಾಡಿದನೆಂದು ಹೇಳುವೆ. ನನಗೆ ನಂಬಿಕೆಯಿಲ್ಲ. ಹಗಲು, ರಾತ್ರಿ ನೀನು ಪುರುಷೋತ್ತಮನ ವಿಷಯವಾಗಿಯೇ ಕನವರಿಸುತ್ತಿರಬಹುದು. ನಿನ್ನ ಮೇಲಿನ ಸೇಡನ್ನು ತೀರಿಸಿಕೊಳ್ಳಲು ಯಾರೋ ಕಳ್ಳನು ಬಂದಿರಬಹುದು. ನೀನು ಆತನನ್ನು ಪುರುಷೋತ್ತಮನೆಂದೇ ತಿಳಿದು ಏನೇನೋ ಮಾತನಾಡಿರುವೆ. ನನಗೆ ಮಾತು ನಂಬಿಕೆಯಿಲ್ಲ.”

ಮೊದಲೇ ಸಿಟ್ಟಿನಿಂದ ತಳಮಳಸುತ್ತಿದ್ದ ಪ್ರದೀಪನು ಚಂದ್ರನಾಥನನ್ನು ನುಂಗುವೋಪಾದಿಯಲ್ಲಿ ಕೆಟ್ಟ ಕಣ್ಣಗಳಿಂದ ನೋಡಿ ಕಟ್ಟಕಟ್ಟನೆಂದು ಹಲ್ಲು ಕಡಿದನು.

ಸುಟ್ಟಿಗಾಯಕ್ಕೆ ಬಿಸಿ ಮರಳನ್ನು ಸುರಿದಂತೆ, ಮೊದಲೇ ಉಗ್ರ ಕೋರೆ ದಿಂದ ಕುಳಿತಿದ್ದ ಪ್ರದೀಪನಿಗೆ, ಚಂದ್ರನಾಥನು ವಿನಯಿದಿಂದಲೇ ಮಾತನಾಡಿ ಇನ್ನೂ ಹೆಚ್ಚಿನ ಕೋರೆಪವನ್ನು ಅಟುವಾಡಿದನು.

“ಚಂದ್ರನಾಥ! ಇನ್ನೂ ನೀನು ನನ್ನೊಡನೆ ಪರಿಹಾಸ್ಯ ವಾಡುತ್ತಿರುವೆ. ಪರಿಹಾಸ್ಯಕ್ಕಿದು ಸಮಯವಲ್ಲ. ನಾನು ನೂರಾರು ವೈಲಿಗಳ ದೂರದಿಂದ ಬಂದಿರುವುದು ನಿನ್ನೊಡನೆ ಹುಡುಗಾಟಿನಾಡುವುದಕ್ಕಾಗಿ. ನೀನು ಇನ್ನೂ ಹುಚ್ಚಾಟದ ಗುಂಗಿನಲ್ಲಿಯೇ ಇರುವೆ.”

“ಪುರುಷೋತ್ತಮನನೇ ಬಂದಿದ್ದನೆಂದು ನಿರ್ಧರಪಡಿಸುವೆಯಾ?”

“ಇನ್ನೂ ನಿನಗೆ ಅನುವಾನವೇ? ಖಂಡಿತವಾಗಿ, ನನ್ನಾಣೆಯಾಗಿ ಆತನೇ ಬಂದಿದ್ದು.”

“ನನಗೆ ಖಂಡಿತವಾಗಿ ಅನುವಾನವೇ. ನೀನು ಕೈಗಳನ್ನು ಮೇಲಕ್ಕೆ ಎತ್ತುವ ಬದಲು, ಅವನ ಮೇಲೆ ಹಾರಿ ಹಿಡಿಯಬಹುದಿತ್ತಲ್ಲ?”

“ಹಾಗೆ ಹಿಡಿಯಬೇಕೆಂದು ಯೋಚಿಸಿಕೊಂಡೆನು. ಆತನು ನಿರಾಯುಧ ಸಾಗಿದ್ದಬೇಕು ಹಾಗೇ ಮಾಡುತ್ತಿದ್ದೇನು. ಅವನ ಕೈಯಲ್ಲಿ ಪಿಸ್ತಾಲಿದ್ದುದರಿಂದ ಮೇಲೆ ಬೀಳಲು ಭಯಪಟ್ಟಿನು. ಹಾಗೇನಾದರೂ ಹಿಡಿಯಲು ಪ್ರಯತ್ನಿಸಿ ದಾಗ ಪಿಸ್ತಾಲು ಹಾರಿಸಿದರೆ ನನ್ನ ಗತಿಯೇನು? ಆ ಪ್ರಯುಕ್ತ ತಟಸ್ತ ನಾಡೆನು.”

“ರಾಮನಾಥನು ಬಂದಿರಲ್ಲವೇ?”

“ಆತನು ಹೊರಗೆ ಕಾವಳಾಗಿ ನಿಂತಿರಬಹುದು.”

“ಏಕೆ?”

“ನನ್ನವರು ಯಾರಾದರೂ ಬಂದರೆ ಒಳಗೆ ಬಿಡದಂತೆ ತಡೆಯಬೇಕೆಂಬ ಉದ್ದೇಶದಿಂದ್ದು.”

“ಈಗ ಪುರುಷೋತ್ತಮನನಲ್ಲಿಗೆ ಹೋಗಬೇಕೇ?”

“ಹೌದು! ಆತನು ತನ್ನ ತಪ್ಪನ್ನು ಒಪ್ಪಿಕೊಳ್ಳುವಂತೆ ನೀನೇ ಹೇಳಬೇಕು.”

“ಅದೇಕೆ ನಾನು ಹೇಳಬೇಕು?”

“ಆ ದಿನ ಮಾತುಕಡಿ ನಡೆದಾಗ ನೀನಿರಲ್ಲವೇ?”

“ಇದ್ದಮಾತ್ರಕ್ಕೆ ರಾಜೀನಾಮೆ ಕೊಡಬೇಕೆಂದು ಹೇಳಲೇ ? ಪುರುಷೋತ್ತಮನು ನಿನ್ನಲ್ಲಿಗೆ ಬಂದುದನ್ನು ನಾನು ನೋಡಿದ್ದೇನೇ ? ಈಗಲೂ ಸಹ ಇನ್ನೂ ನನಗೆ ಅನುಮಾನವೆಂದೇ ಹೇಳುವೆನು. ನೀನು ಹೇಳಿದ ಮಾತ್ರಕ್ಕೆ ನಾನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಪುರುಷೋತ್ತಮನು ನೀನು ಹೇಳಿದಂತೆ ಒಪ್ಪಿಕೊಂಡರೆ ಆತನಿಂದ ರಾಜೀನಾಮೆ ಕೊಡಿಸಲು ಸಿದ್ಧನಿರುವೆನು. ಇಲ್ಲದೇ ಹೋದರೆ ಆ ಕಾರ್ಯ ನೆನ್ನಿಂದ ಸಾಧ್ಯವಿಲ್ಲ.”

“ತಾವು ಮಾಡಿದ ತಪ್ಪನ್ನು ಯಾರಾದರೂ ಒಪ್ಪಿಕೊಳ್ಳುವರೇ ? ಪುರುಷೋತ್ತಮನು ಒಪ್ಪಿಕೊಳ್ಳಬಹುದು.”

“ಪುರುಷೋತ್ತಮನು ಆ ರೀತಿ ಸುಳ್ಳಿ ಹೇಳಲಾರನೆಂದು ನನಗೆ ನಂಬಿಕೆಯಿದೆ. ನೀನೆಣಿಸಿದಂತೆ ಆತನು ಅಪ್ಪು ಅಲ್ಲ ನೆಂದು ಭಾವಿಸಬೇಡ. ನೀನೊಂದು ವೇಳೆ ಸುಳ್ಳಿ ಹೇಳಬಹುದು. ಆತನು ಹೇಳಲಾರನು.”

“ನಿನಗೆ ಅಪ್ಪು ನಂಬಿಕೆಯಿರುವುದೇ ?”

“ಖಂಡಿತವಾಗಿ.”

“ಹಾಗಿದ್ದವೇಲೆ ಆತನು ರಾಜೀನಾಮೆ ಕೊಡುವುದು ಖಂಡಿತವೆಂದು ಭಾವಿಸು.”

“ಹಾಗೇ ಆಗಲಿ. ಆತನು ಒಪ್ಪಿಕೊಂಡರೆ ರಾಜೀನಾಮೆ ಕೊಡಿಸುವ ಭಾರವು ನನಗಿರಲಿ.”

“ಆದರೆ ರಾಜೀನಾಮೆಯ ಅರ್ಥವು ನಿನಗೆ ತಿಳಿದಿರುವುದೇ ?”

“ಅದರ ಅರ್ಥವು ನನಗೆ ಚೆನ್ನಾಗಿ ತಿಳಿದಿದೆ.”

“ಹಾಗಿದ್ದವೇಲೆ ನಡೆ. ಆತನಲ್ಲಿಗೆ ಹೋಗೋಣ. ಇನ್ನು ನನ್ನ ಕಾರ್ಯವಾದಂತೆಯೇ.”

“ಪ್ರದೀಪಾ ! ದುಡುಕಬೇಡ. ಇನ್ನೂ ಬಂದು ಸಾರಿ ದೀರ್ಘವಾಗಿ ಪಯಾರಿತೋಚಿಸು. ಪುರುಷೋತ್ತಮನು ತಾನು ಬಂದಿಲ್ಲವೆಂದು ಆಧಾರ ಸಹಿತವಾಗಿ ಸಾಕ್ಷಿಪುರಾವೆಗಳನ್ನಿತ್ತರೆ ನೀನು ಅವಮಾನಿತನಾಗುವೆ. ಆದ್ದರಿಂದ ಯೋಚಿಸಿ ಕಾರ್ಯವನ್ನು ಮುಂದುವರಿಸುವುದು ಉತ್ತಮವೆಂದು ಹೇಳುವೆನು.”

“ಚಂದ್ರನಾಥ ! ನನ್ನೊಡನೆ ಅಡಗೂಲಜ್ಜಿ ಪುರಾಣವನ್ನು ಹೇಳಬೇಡ. ನಾನು ಯೋಚಿಸಿಕೊಂಡೇ ಬಂದಿರುವೇನು. ನಿನ್ನ ಹಾಗೆ ನಾನೇನೂ ಅವಿವೇಚಿಯಲ್ಲ.”

“ನಿನ್ನ ಪಾಲಿಗೆ ಎಲ್ಲರೂ ಅವಿವೇಚಿಗಳೇ. ನೀನೊಬ್ಬನೇ ಅದರಲ್ಲಿ ಮಹಾ ಬುದ್ಧಿವಂತ. ಎಲ್ಲರ ತಲೆಯಲ್ಲಿ ಗೊಬ್ಬರವೇ ಇರಬಹುದು. ನಿನ್ನ ತಲೆಯಲ್ಲಿ ಮಾತ್ರ ಮೆದುಳಿದೆ. ಅನೆಯು ಬದುಕಿದ್ದಾಗ ಎಷ್ಟು ಬೆಲೆಯಾಗು ವುದೋ, ಸತ್ತರೂ ಅಷ್ಟೇ ಬೆಲೆಯಾಗುತ್ತದೆ. ಹಾಗೆ ನೀನು ಬದುಕಿದ್ದರೂ ಸರಿ, ಸತ್ತರೂ ಸರಿ, ಬದುಕಿರುವಾಗ ನಿನ್ನ ಯೋಗ್ಯತೆಗೆ ಬೆಲೆಯಿರುತ್ತದೆ. ಸತ್ತನಂತರ ನಿನ್ನ ಮೆದುಳಿಗೂ ಬೆಲೆ ದೊರಿಯುತ್ತದೆ.”

“ಚಂದ್ರನಾಥ ! ನೀನು ಕೇವಲ ಕೀಟಲೆಯ ಮಾತುಗಳಲ್ಲಿಯೇ ಕಾಲ ಕಳೆಯುತ್ತಿರುವೆ. ಪುರುಷೋತ್ತಮನು ಒಸ್ಪಿಕೊಂಡನಂತರ ನಿನ್ನ ಅವಸ್ಥೆಯೇನಾಗುವುದೆಂದು ಈಗ ಹೇಳಿ ಫಲವಿಲ್ಲ. ನಡೆ ಹೋಗೋಣ.”

“ಮೊದಲು ಕಾಫಿ ಕುಡಿ. ಬಳಿಕ ಹೋಗೋಣ.”

“ಕಾಫಿಯೂ ಬೇಡ, ಗೀಫಿಯೂ ಬೇಡ. ನಡೆ.”

“ಆತುರಗಾರನಿಗೆ ಬುದ್ದಿ ಮಟ್ಟ ಎಂಬ ಗಾದೆಯು ಸುಳ್ಳಿಲ್ಲ. ನಿನ್ನ ಇಷ್ಟಕ್ಕೆ ನಾನೇಕೆ ವಿರೋಧವಾಗಿ ವರ್ತಿಸಲಿ ? ನಡೆ ಹೋಗೋಣ.”

ಪ್ರದೀಪನು ಪ್ರತ್ಯುತ್ತರವಿರುತ್ತದೆ ಹೊರಡಲು ತಯಾರಾದನು.

ಇಸ್ವಿಕ್ಷಿರಿಬ್ಬರೂ ಪುರುಷೋತ್ತಮನ್ ಮನೆಗೆ ಹೊರಟರು. ಮಾರ್ಗದಲ್ಲಿ ಅವರಿಬ್ಬರಲ್ಲಿ ಯಾವ ಬಗೆಯ ಮಾತುಕತೆಗಳೇನೂ ನಡೆಯಲಿಲ್ಲ.

ಪುರುಷೋತ್ತಮನು ರಾಮನಾಥನೊಡನೆ ಪ್ರದೀಪನ ವಿವಯವಾಗಿ, ಮುಂದೆ ಯಾವ ರೀತಿ ವರ್ತಿಸಬೇಕೆಂಬುದರ ಬಗ್ಗೆ ಮಾತನಾಡುತ್ತಿರಲು ಪ್ರದೀಪನು ಇಸ್ತೇಕ್ಕರೊಡನೆ ಆಗಮಿಸಿದನು.

ಪುರುಷೋತ್ತಮನು ನಿಸುನಗುತ್ತಾ ಇಬ್ಬರನ್ನೂ ಸಾಫತಿಸ ವಿವಯ ವೇನೆಂದು ಕೇಳಿದನು.

ಪ್ರದೀಪನು ಕೊಡಿಂದಲೇ—

“ಪತ್ತೀದಾರರೇ ! ವಿವಯವೇನೆಂದು ಏನೂ ಅರಿಯದವರಂತೆ ಕೇಳಬೇಡಿ. ನಮ್ಮನ್ನು ನೋಡಿ ನಿಈ ನಿಸುನಕ್ಕಾಗಲೇ ತಿಳಿಯಿತು.” ಎಂದು ಹೇಳಿದನು.

“ಏನು ತಿಳಿಯಿತು ?”

“ಅಯ್ಯೋ ! ಪಾಪ, ನಿಮಗೇನೂ ಗೊತ್ತಿಲ್ಲ. ಅಲ್ಲವೇ ? ಸುಮೃದ್ಧಿ ಏಕೆ ಪರಿಹಾಸ್ಯಮಾಡುವಿರಿ. ಪಂಥದಲ್ಲಿ ನೋಡಿನೆಂದು ಒಪ್ಪಿಕೊಳ್ಳಿ. ಹೆಚ್ಚ ಮಾತೇಕೆ ?”

“ಏಕೆ ಒಪ್ಪಿಕೊಳ್ಳಲಿ ?”

“ಏಕೆಯೇ ? ಮಾಡಿರುವ ಕೆಲಸಕ್ಕೆ.”

“ಏನು ಮಾಡಿರುವೆನು ?”

“ಏನು ಮಾಡಿರುವೆನೆಂದು ನಿಮಗೇ ತಿಳಿದಿದೆ.”

“ನನಗೇನೂ ತಿಳಿಯಿದು. ನಿಈ ವಿವರವಾಗಿ ಹೇಳಿದರೆ ಅರ್ಥವಾಗುತ್ತದೆ. ಅದೇನು ಹೇಳಿ.”

“ಅಂಗ್ರೇಯಲ್ಲಿರುವ ಗಾಯವನ್ನು ಸೋಡಲು ಕನ್ನಡಿಯು ಬೇಕೆಂಬ ಗಾದೆಯಂತಾಗಿದೆ, ನಿಮ್ಮ ಮಾತು. ಪ್ರತಿಯೊಂದು ವಿಷಯವನ್ನು ತಿಳಿದೂ, ತಿಳಿದು ಏನೂ ತಿಳಿಯದವರಂತೆ ಮಾತನಾಡಬೇಡಿ. ನಾನಾಗಲೇ ಚಂದ್ರ ನಾಥನ ಬಳಯಲ್ಲಿ ಎಲ್ಲಾ ವಿಷಯವನ್ನೂ ಹೇಳಿರುವೆನು. ಕೇಳಿ ತಿಳಿದು ಕೊಳ್ಳಿ. ಇತರರ ಬಳಯಲ್ಲಿ ನಿಮ್ಮ ಆಟಪು ನಡೆದಂತೆ ನನ್ನ ಬಳಯಲ್ಲಿ ನಡೆಯದು. ತಿಳಿದಿರಿ. ಇತರ ಇಸ್ವಿಕ್ಕರಾಗಳ ಜೊತೆಗೆ ನನ್ನನ್ನು ಸೇರಿಸಬೇಡಿ. ನನ್ನನ್ನು ಈ ಸೋಮಾರಿ ಚಂದ್ರನಾಥನೆಂದು ತಿಳಿಯಬೇಡಿ.”

ರಾಮನಾಥನು ವೌನವಾಗಿಯೇ ಅವರಿಬ್ಬರ ಸಂಭಾಷಣೆಗಳನ್ನು ಕೇಳು ತ್ವಿದ್ದನು. ಪ್ರದೀಪನ ಮಾತುಗಳನ್ನು ಕೇಳಿ ಆವಣಿಗೆ ಸಿಟ್ಟು ಬಂದಿತಾದರೂ, ಪುರುಷೋತ್ತಮನು ಎದುರಿನಲ್ಲಿರುವ ಪ್ರಯುಕ್ತ ಏನೂ ಮಾಡುವಹಾಗಿಲ್ಲ.

ಪುರುಷೋತ್ತಮನು ಹುಸಿನಕ್ಕು ಚಂದ್ರನಾಥನ ಕಡೆ ತಿರುಗಿ ಏನು ವಿಷಯವೆಂದು ಪ್ರಶ್ನಿಸಿದನು.

ಪುರುಷೋತ್ತಮನು ಹುಸಿನಕ್ಕೆದ್ದನ್ನು ಸೋಡಿ ಚಂದ್ರನಾಥನಿಗೂ ಸಹ ಆತನ ವಿಷಯದಲ್ಲಿ ಸಂದೇಹವುಂಟಾಯಿತು. ಪ್ರದೀಪನ ಭಾವನೆಯಂತೆ ಇವರಿಬ್ಬ ದೇ ಆ ಕಾರ್ಯವನ್ನೇ ಸಗರಬಹುದೆಂದುಕೊಂಡನು.

ಪ್ರದೀಪನು ತನ್ನಲ್ಲಿಗೆ ಬಂದಲಾಗಾಯ್ದು, ಪುರುಷೋತ್ತಮನಲ್ಲಿಗೆ ಬರುವವರೆವಿಗೆ, ಏನು ನಡೆಯಿತೆಂಬುದನ್ನು ಚಂದ್ರನಾಥನು ವಿವರವಾಗಿ ಹೇಳಲು, ಪತ್ತೀದಾರರು ಒಬ್ಬರ ಮುಖವನ್ನೊಬ್ಬರು ಸೋಡಿಕೊಂಡು ನಕ್ಕರು.

ಚಂದ್ರನಾಥನು ಸೋಜಿಗೊಂಡನು.

ಪುರುಷೋತ್ತಮನು ಪ್ರದೀಪನ ಕಡೆ ಮುಖ ಮಾಡಿ—

“ಕಳ್ಳನು ಅಷ್ಟ ಕೆಲಸಗಳನ್ನು ಮಾಡಿದನೇ ?” ಎಂದು ಕೇಳಿದನು.

ಪ್ರದೀಪನು ವ್ಯಂಗ್ಯವಾಗಿ—

“ಅಯ್ಯೋ ಪಾಪ ! ನಿಮಗೇನೂ ತಿಳಿಯದು. ನೀವೇ ಆ ದೊಡ್ಡ ಕಳ್ಳರಾಗಿರುವಾಗ, ನಾನು ಇನ್ನು ಹೇಳುವುದಾದರೂ ಏನಿದೆ ? ನನ್ನನ್ನು ಈ ಚಂದ್ರನಾಥನೆಂದು ತಿಳಿಯಬೇಡಿ. ಆಶ್ಚರ್ಯವನ್ನು ಸೂಚಿಸಿದರೆ ಮರುಳಾಗುವವನು ನಾನಲ್ಲ” ಎಂದು ಹೇಳಿದನು.

“ಎರಾಧಿವಿರ ನುತ್ತು ಶಾರಾಧಿಶಾರರೆಂದು ನಿಮಗೆ ಬಿರುದಿರುವಾಗ ನೀವೆಲ್ಲಿಯಾದರೂ ಮರುಳಾಗುವುದುಂಟೇ? ಸಿನ್ನು ಹೆಸರು ಕೇಳಿದ ಮಾತ್ರಕ್ಕೆ ಕಳ್ಳ, ಕೊಲೆಗಾರರು ಗಡಗಡನೆ ನಡುಗುವರೆಂದಬಳಿಕ, ನೀವು ಎಲ್ಲಿಯಾದರೂ ಭಯ ವಡುವುದುಂಟೇ? ನರಿಯನ್ನು ನೋಡಿದ ಮಾತ್ರಕ್ಕೆ ಸಿಂಹವು ಹೆಡರುವುದೇ? ಸರಿ, ಸರಿ! ನೀವು ಶಾರರೇ ಹೊದು. ನಾನೂ ಒಷ್ಟಿಕೊಳ್ಳುವೆನು.”

“ಕಳ್ಳ, ಕೊಲೆಗಾರರು ಭಯದಿಂದ ತತ್ತರಿಸಿ ನಡುಗುವುದು ಮಾತ್ರವಲ್ಲ. ನೀವಿಬ್ಬರೂ ಸಹ ಭೀತಿಯಿಂದ ತಲ್ಲಿಸುವ ಕಾಲ ಬಂದಿದೆ. ತಿಳಿಯಿತೇ?”

ಹೆನ್ನೆಯಿಂದಲೇ ಪ್ರದೀಪನು ಮೇಲಿನಂತೆ ನುಡಿದನು.

ಅವನ ಮಾತುಗಳನ್ನು ಕೇಳುತ್ತಲೇ ರಾಮನಾಥನಿಗೆ ತಡೆಯಲಾರದವ್ಯಾಸಿಟ್ಟು ಬಂದಿತು.

ಸಿಟ್ಟಿಸಿಂದ ಪ್ರದೀಪನನ್ನು ನೋಡುತ್ತಾ—

“ಅವಿವೇಕಿ! ಯಾರೊಡನೆ ಮಾತನಾಡುತ್ತಿರುವೆ? ಎಚ್ಚರಕೆಯಿಂದ ಮಾತನಾಡು. ತಲೆಬಲಿಯಿತೆಂದು ಕಲ್ಲಿಗೆ ಹಾಯಬೇಡ. ನಿನ್ನನ್ನು ನೋಡಿ ನಾವು ಭೀತಿಗೊಳ್ಳಬೇಕೇ? ನನಗೆ ಮಾತ್ರ ಸಿಟ್ಟಿರುವುದಲ್ಲದೆ ಬೇರೆ ಯಾರಿಗೂ ಇಲ್ಲವೆಂದು ತಿಳಿದೆಯಾ? ಪುರುಷೋತ್ತಮನು ಈ ವೇಳೆಯಲ್ಲಿ ಇಲ್ಲದೇಹೋಗಿ ದ್ವರೆ, ನಿನ್ನ ಅವಸ್ಥೆಯೇನಾಗುತ್ತಿತ್ತೆಂದು ಅನುಭವಿಸಿದ ಮೇಲೆ ತಿಳಿಯುತ್ತಿತ್ತು. ಶಾಂತರೀತಿಯಿಂದ ಮಾತುಗಳನ್ನು ಕೇಳುತ್ತಿರುವೆವೆಂದು ಬಾಯಿಗೆ ಬಂದಂತೆ ಮಾತನಾಡುವೇಯಾ? ನಿನಗೆ ಧೈಯರ್ವಿದ್ವರೆ ನಾನೋಬ್ಬನೇ ಇರುವ ವೇಳೆಯಲ್ಲಿ ಈ ರೀತಿ ಮಾತನಾಡು. ನಿನ್ನ ಪರಿಣಾಮವೇನಾಗುವುದೆಂದು ಆಗ ಅನುಭವಿಸಿ ನೋಡುವೆ. ಸಾಮಾನ್ಯ ಒಬ್ಬ ಕಳ್ಳನನ್ನು ಹಿಡಿಯಲು ಅಸಮರ್ಥ ನಾಡ ನೀನು, ನಮ್ಮ ಬಳಿಯಲ್ಲಿ ನಿನ್ನ ಹಾರುವವನನ್ನು ಹೇಳಿಕೊಳ್ಳುವೆಯಾ? ಕಳ್ಳ, ಕೊಲೆಗಾರರ ಬಳಿಯಲ್ಲಿ ನೀನು ಸಿಟ್ಟು ಮಾಡಿದರೆ ನಡೆಯುತ್ತದೆ. ಅದೂ ಅವರು ಬಂಧಿಯಾಗಿರುವ ವೇಳೆಯಲ್ಲಿ ಮಾತ್ರ. ನಿನೋಬ್ಬ ಶುಧ್ಧ ಅವಿವೇಕಿಯೇ ಸರಿ. ಅಡಿಗಡಿಗೆ ಚಂದ್ರನಾಥನಿಗೆ ಅವಹೇಳನ ಮಾಡುವೆಯಲ್ಲ. ನಿನ್ನ ಯೋಗ್ಯತೆಯನ್ನೂ ಮಿಂದ ಮಾತನಾಡುತ್ತಿರುವೆಯಲ್ಲ. ಮಾತ

ನಾಡುವಾಗ ಹೀಗೆಯೂಂದಿನ ಆಲೋಚನೆಯಿರಲಿ. ಎಚ್ಚರಿಕೆ! ” ಎಂದು ನುಡಿದನು.

ರಾಮನಾಥನ ಮಾತಿಗೆ ಪ್ರದೀಪನು ಬೆರಗಾಗಿಹೊಡನು. ಚಂದ್ರನಾಥನೂ ಸಹ ಭೀತಿಯಿಂದ ತಲ್ಲಿಣಿಸಿದನು.

ಪ್ರದೀಪನು ಪುನಃ ಅಹಂಕಾರದಿಂದಲೇನಾದರೂ ಮಾತನಾಡಿದರೆ, ರಾಮನಾಥನಿಂದ ಏಟು ತಿನ್ನುವನೆಂದು ಚಂದ್ರನಾಥನ ಮನಕ್ಕೆ ಅರಿವಾಯಿತು.

ಅವನ ಮನೋಭಿಪ್ರಾಯದಂತೆ ರಾಮನಾಥನು ತಯಾರಾಗಿಯೇ ಇದ್ದನು. ಅದರೆ ಪ್ರದೀಪನು ತುಟಿ ಎರಡು ಮಾಡಲಿಲ್ಲ.

ಪ್ರದೀಪನು ಒಂದುನೇಳಿ ಮಾತನಾಡಿದ್ದರೂ, ಆತನ ಮೈಮೇಲೆ ಒಂದು ಏಟೊ ಬೀಳದಂತೆ ಸೋಡಿಕೊಳ್ಳಲು ಪುರುಷೋತ್ತಮನು ತಯಾರಿದ್ದನು.

ಪ್ರದೀಪನು ಪುರುಷೋತ್ತಮನ ಕಡೆ ತಿರುಗಿ—

“ತಪ್ಪ ಮಾಡಿ ಪುನಃ ಏನೂ ಅರಿಯದವರಂತೆ ನಟಿಸುವುದು ನಿಮಗೆ ನ್ಯಾಯವಲ್ಲ” ಎಂದನು.

ಪುರುಷೋತ್ತಮನು ಮಾತನಾಡುವ ವೋದಲೇ ರಾಮನಾಥನು ಸಿಟ್ಟಿ ನಿಂದಲೇ—

“ನಾವೇನೂ ತಪ್ಪ ಮಾಡಿಲ್ಲ. ನೀನೇ ತಪ್ಪ ಮಾಡಿರುವೆ. ಮಾಡು ತ್ತಲೂ ಇರುವೆ. ನಿನ್ನ ದರ್ಶನ ಇಲ್ಲಿ ನಡೆಯುದು” ಎಂದನು.

ಪುರುಷೋತ್ತಮನು ರಾಮನಾಥನಿಗೆ—

“ರಾಮನಾಥ! ಮಾತನಾಡಿ ವೋನವಾಗಿ ಕುಳಿತುಕೊ. ಏಕೆ ಆತುರ ಪಡುವೆ? ಇನ್ನು ಕೊಂಡ ಹೊತ್ತಿನೊಳಗೆ ಕೊಳ್ಳಿ ಹೋಗುವುದಾದರೂ ಏನಿದೆ? ನಾನು ಮಾತನಾಡುವೆನು. ನೀನು ಮಧ್ಯ ಮಧ್ಯ ಸಿಟ್ಟಾಗಬೇಡ” ಎಂದನು.

ರಾಮನಾಥನ ಕೆಂಪಾದ ಕಣ್ಣಗಳು ಪುರುಷೋತ್ತಮನ ಮಾತುಗಳನ್ನು ಕೀರ್ಜುತ್ತಲೇ ವೋದಲಿನ ಸ್ಥಿತಿಯನ್ನು ತಾಳಿದುವು. ಕಾವೇರಿದ್ದ ಮೈ ರಕ್ತವು ತಣ್ಣಿಗಾಯಿತು.

ಮೇರೆದಸ್ತೀ ಬೆಟ್ಟಿದಾಕಾರವಾಗಿ ಎದ್ದಿದ್ದ ಅಲೆಯು, ಬಂಡಿಗೆ ಅಪ್ಪಳಿಸಿ ಶಾಂತಿಯಾದಂತಾಯಿತು.

ಬಳಿಕ ಪುರುಷೋತ್ತಮನು—

“ನಾನೇ ಬಂದಿದ್ದೆನೆಂದು ನಿಮ್ಮ ಭಾವನೆಯೇ ?” ಎಂದು ಪ್ರದೀಪನನ್ನು ಹೇಳಿದನು.

“ಹೌದು ! ಅದರಲ್ಲಿ ಸಂದೇಹಪಡಬೇಕಾದ ಕಾರಣವೇ ಇಲ್ಲ. ನೀವೇ ಬಂದಿದ್ದಿರಿ.”

—ಎಂದು ಗಂಭೀರತೆಯಿಂದ ಪ್ರದೀಪನು ಹೇಳಿದನು.

“ಅದಕ್ಕೆ ಆಧಾರವೇನಿದೆ ? ”

“ನೀವು ಬಂದಿದ್ದೇ ಆಧಾರ. ಅದಕ್ಕಿಂತ ಹೆಚ್ಚಿನ ಆಧಾರವು ಬೇಕಾಗಲ್ಲ.”

“ನಾವು ಬಂದಿಲ್ಲವೆಂದು ಹೇಳುವೆವು. ಅದಕ್ಕೆ ನೀನೇನು ಹೇಳುವಿರಿ ? ”

“ಅದಕ್ಕೆ ಆಧಾರವೇನಿದೆ ? ”

“ಬೇಕಾದಮ್ಮೆ ಆಧಾರಗಳವೇ. ನಿಮಗೇನು ಆಧಾರ ಬೇಕು ಹೇಳಿ ? ನಾನು ಅಲ್ಲಿಗೆ ಬಂದಿಲ್ಲವೆಂದೂ, ಆ ಕಳ್ಳನು ನಾನಲ್ಲವೆಂದೂ, ಸರಿಯಾದ ಆಧಾರ ತೋರುವೆನು : ಇದಕ್ಕೇನು ಹೇಳುವಿರಿ ? ನೀವು ಸಿಟ್ಟಿನಿಂದ ಹೇಳಿದ ಮಾತ್ರಕ್ಕೆ ನಾವು ತಪ್ಪೊಸ್ತಿಕೊಳ್ಳುವರೆಂದು ತಿಳಿದಿರಾ ? ”

ಪ್ರದೀಪನ ಬಾಯಿ ಒಜಿಹೋಯಿತು. ಏನೋ ಕುತಂತ್ರವು ನಡೆದಿಯೆಂದುಕೊಂಡನು.

ಪುರುಷೋತ್ತಮನು ಪುನಃ—

“ನಾವು ಆ ದಿನ ಹೇಳಿದಂತಿ ನಡೆಯುವೆನಲ್ಲದೆ, ಅದಕ್ಕೆ ವ್ಯತಿರೀಕ್ರಿಯಾಗಿ ಎಂದಿಗೂ ನಡೆಯುವುದಿಲ್ಲ ನಿಮ್ಮನ್ನು ವಂಚಿಸಲು ಆ ವೇವದಲ್ಲಿ ಬರಬೇಕೇ ? ನನಗೆ ನಿಮ್ಮ ದ್ರವ್ಯವೇಕ ? ನಿಮ್ಮ ಬಟ್ಟಿಬರಿಗಳನ್ನು ಹರಿದುಹಾಕುವುದರಿಂದ ನನಗಾಗುವ ಪ್ರಯೋಜನವೇನಿದೆ ? ಈ ಬಂದು ಸಣ್ಣ ವಿವರವನ್ನು ಪಯೋರ್ಲೊಚಿಸದೆ ಹಂಥವನ್ನು ಗೆದ್ದಿನೆಂಬ ಹೆಮ್ಮೆಯಿಂದ ಇಲ್ಲಿಗೆ ಬಂದ ನಿಮ್ಮ ಅವಿ ವೇಕಕ್ಕೆ ಏನು ಹೇಳಲಿ ? ಇಂತಹ ನೀವು ಕಳ್ಳರನ್ನೂ, ಕೊಲೆಗಾರರನ್ನೂ ಹೇಗೆ ಸೆರೆಹಿಡಿದಿರೋ ಏನೋ. ಆ ವಿವರವಾಗಿ ಯೋಚಿಸಿನೋಡಿದರೆ, ಕಳ್ಳರಾನನ್ನೂ ನೀವು ನಿಮ್ಮ ಯುಕ್ತಿ, ಚತುರತೆಯಿಂದ ಸೆರೆಹಿಡಿಯಲ್ಲಿ ವೆಂತಲೂ, ಅವರೇ ಬಂದು ನಿಮ್ಮ ಕ್ಕೆಸೆರೆಯಾಳಾಗಿರಬಹುದೆಂದೂ ಹೇಳ

ಬಹುದು. ನನ್ನ ಹೆಸರನ್ನು ಕೇಳಿ ಕಳ್ಳಿರು ತಾವಾಗಿಯೇ ನನ್ನ ಸೆರೆಯಾಳಾದ ರೆಂದು ಹೆನ್ನೆಗೊಂಡಿರುವಿರಿ. ಬಾಯಿಚಲ ತೀರಿಸಿಕೊಳ್ಳಲು ಚಂದ್ರನಾಥ ನನ್ನ ಅಲ್ಲಿಗಳೆಯುವಿರಿ. ನೀವು ಹೆಚ್ಚಿನವರಿರಬಹುದಾದರೂ ಇನ್ನೊಬ್ಬರನ್ನು ಕೇಳಾಗಿ ಭಾವಿಸಬೇಡಿ. ಯಾರಾಡನೆ ಸಿಟ್ಟು ತೋರಿಸಬೇಕೆಂಬುದೂ ಸಹ ನಿಮಗೆ ತಿಳಿಯದು. ಪ್ರತಿಯಾಬ್ಜರಲ್ಲಿಯೂ ನಿಮ್ಮ ಸಿಟ್ಟು ನಡೆಯದು. ಇದನ್ನು ತಿಳಿದಿರಿ” ಎಂದು ಹೇಳಿದನು.

ಪುರುಷೋತ್ತಮನ ಪ್ರತಿ ವಾಕ್ಯವೂ ಪ್ರದೀಪನ ದೇಹವನ್ನು ಭಜಿಸ ಯಿಂದ ಇರಿದಂತಾಗುತ್ತಿತ್ತು. ಮಾತನಾಡಲು ನಾಲಿಗೆಯೇ ಹೊರಳಿದಂತಾ ಯಿತು. ಪತ್ತೀರಾರನ ಮಾತಿಗೆ ಏನು ಉತ್ತರ ಹೇಳಬೇಕೆಂಬುದೇ ಆತನಿಗೆ ಆಗ ತೋಚಲಿಲ್ಲ.

ಕೆಲಹೊತ್ತು ವೂನವಾಗಿದ್ದ ಬಳಿಕ—

“ಹಾಗಾದರೆ ಆ ವೇಷದಲ್ಲಿ ಬಂದವರು ನೀವಲ್ಲವೇ?” ಎಂದು ಕೇಳಿದನು.

“ಆಲ್ಲವೆಂದು ಹೇಳಿದೆನಲ್ಲ. ನಾನೇ ಆ ವೇಷದಲ್ಲಿ ಬಂದಿದ್ದೆನೆಂದು ನಿಮಗೆ ಇನ್ನೂ ಅನುಮಾನವಿದೆ. ನಾನಲ್ಲವೆಂಬುದನ್ನು ಈಗಲೇ ಸಿದ್ಧಾಂತ ಪಡಿಸುವೆನು. ನೀವು ಮೊದಲು ತಪ್ಪಣಿ ಬಷಿಕೊಳ್ಳಬೇಕು.”

ಪ್ರದೀಪನು ಕೆಲಹೊತ್ತು ಯೋಚಿಸಿ ಬಳಿಕ ವಿಧಿಯಲ್ಲದೆ, ತಾನು ವಿವೇಕವಿಲ್ಲದೆ ಮಾತನಾಡಿದುದು ತಪ್ಪೀಂದು ಬಷಿಕೊಂಡನು.

ಪುರುಷೋತ್ತಮನು ನಕ್ಕು—

“ಇದು ನಿಮ್ಮ ಸೋಲಿನ ಪ್ರಥಮ ಹೆಚ್ಚೆ” ಎಂದನು.

“ಆ ವಿಷಯವೊಂದುಕಡಿ ಇರಲಿ. ನೀವು ಅಲ್ಲಿಗೆ ಬರಲಿಲ್ಲವೆಂಬುದಕ್ಕೆ ಆಧಾರವೇನಿದೆ?”

— ಎಂದು ಪ್ರದೀಪನು ಕೇಳಿದನು.

“ಆಧಾರವೇನು? ನಿಮ್ಮ ಮನೆಗೆ ಬಂದು ನಿಮಗೆ ಅವಮಾನಪಡಿಸಿದ ಕಳ್ಳನನ್ನೇ ತೋರಿಸುವೆನು.”

ಚಂದ್ರನಾಥ, ಪ್ರದೀಪರಬ್ಬರೂ ಬೆರಗಾದರು.

“ಏನೂ.....! ಕಳ್ಳನನ್ನು ತೋರಿಸುವಿರಾ?”

— ಎಂದು ಆಶ್ಚರ್ಯಭರಿತನಾದ ಚಂದ್ರನಾಥನು ಕೇಳಿದನು.

“ತೋರಿಸುವೆನು.”

“ಆತನೆಲ್ಲಿಗುವನು ? ”

“ನನ್ನ ಮನೆಯಲ್ಲಿಯೇ ಇರುವನು.”

“ನಿಮ್ಮ ಮನೆಯಲ್ಲಿಯೇ ? ”

“ಹಾದು.”

ಚಂದ್ರನಾಥನು ಮಾತನಾಡುವ ಮೊದಲೇ ಪ್ರದೀಪನು—

“ಎಲ್ಲಿರುವನು ? ಆತನನ್ನು ತೋರಿಸಿ. ಅವನ ಹಲ್ಲುಗಳನ್ನೆಲ್ಲಾ ಉದುರಿಸುವೆನು” ಎಂದನು.

ಪುರುಷೋತ್ತಮನು ನಕ್ಕು—

“ಆತನಿಂದ ನಿವೇ ಉದುರಿಸಿಕೊಳ್ಳುವ ಸಮಯ ಬಂದಿತ್ತು. ಅವನು ಆ ದಿನ ನಿಮ್ಮನ್ನು ಜೀವಸಹಿತ ಬಿಟ್ಟು ತಸ್ವಿಗೆ ಅವನ ಹಲ್ಲುದುರಿಸುವೆನ್ನೆನ್ನು ವಿರಿ” ಎಂದನು.

ಪ್ರದೀಪನ ಮುಖವು ಹರಳಿಣಿ ಕುಡಿದವರ ಮುಖದಂತಾಯಿತು. ಮತ್ತೆ ಮಾತನಾಡದೆ ಹೊನ್ನನಾದನು.

ಪುರುಷೋತ್ತಮನು ರಾಮನಾಥನ ಮುಖವನ್ನು ನೋಡಲು, ಆತನು ಒಳಗೆ ಹೋಗಿ ಬುಧವಾರ ರಾತ್ರಿ ಪ್ರದೀಪನ ಮನಿಗೆ ನುಗ್ಗಿ ಅವನಿಗೆ ಅವ ಮಾನ ಮಾಡಿದ ಕಳ್ಳನನ್ನು ಕರೆದುಕೊಂಡು ಬಂದು ಅವರೆಲ್ಲರ ಎದುರಿಗೆ ನಿಲ್ಲಿಸಿದನು.

ಅವನ ಮುಖವನ್ನು ನೋಡುತ್ತಲೇ ಚಂದ್ರನಾಥ, ಪ್ರದೀಪರಿಬ್ಜರೂ ಬೆರಗಾದರು.

ಆತನು ಅವರಿಬ್ಜರಿಗೂ ಚಿರಪರಿಚಿತ ಚೋರನಾಗಿದ್ದನು. ಆತನ ಆತನ ಹೆಸರು ಶೇವಗಿರಿಯೆಂದಿತ್ತು.

ಶೇವಗಿರಿಯು ಮೊದಲು ಕಾಂಚಿನಗರದಲ್ಲಿಯೇ ಇದ್ದನು. ಆಗ ಆತನು ಸಭಾರಿಜಿಸ್ತೂ ರಾರ್ಚರ ಆಫ್ಸಿಸಿನಲ್ಲಿ ಕಾಲ್‌ಕಾರ್ ಆಗಿದ್ದನು. ಅವನು ಏನೋಽಂದು ಉದ್ದೇಶದಿಂದ ಯಾರೂ ಇಲ್ಲದ ವೇಳೆಯಲ್ಲಿ ರಿಕಾರ್ಡ್‌ಗಳನ್ನು ಕದಿಯುವ ಉದ್ದೇಶದಿಂದ, ಕಳ್ಳಿ ಬೀಗದ ಕೈಯನ್ನು ಮಾಡಿಕೊಂಡು, ಬೀಗವನ್ನು

ತೆಗೆದು ರಿಕಾರ್ಡುಗಳನ್ನು ಕದಿಯುವಾಗ, ಆ ಅಫೀಸಿನ ಜವಾನನು ಅದನ್ನು ನೋಡಿ ಅವನನ್ನು ಹುಡಿಯಲು, ಮೇಲಾಧಿಕಾರಿಗಳು ಅತನನ್ನು ಹೋಲಿಸಿನವರ ವಶಕ್ಕೆ ಒಪ್ಪಿಸಿದರು. ಆಗ ಚಂದ್ರನಾಥನೇ ಅವನನ್ನು ವಿಚಾರಣೆಗೆ ಗುರಿಸಿದೆಲು ರಿಕಾರ್ಡುಗಳನ್ನು ಕದ್ದನೆಂಬ ಅಪಾದನೆಯ ಮೇಲೆ ಐ.ಪಿ.ಸಿ. ಖಾಳಿ. ಇಲಂರ ಪ್ರಕಾರ ನಾಯಾಧಿಕರು ಶೇಷಗಿರಿಗೆ ಒಂದು ವರ್ಷ ಕರಿನ ಶಿಕ್ಷೆಯನ್ನು ವಿಧಿಸಿದ್ದರು.

ಶಿಕ್ಷೆಯ ಅವಧಿಯನ್ನು ಮುಗಿಸಿಕೊಂಡು ಬಂದ ಶೇಷಗಿರಿಯು ಕಾಂಚೀ ನಗರದಲ್ಲಿರಲ್ಪಟ್ಟ ಪಡದೆ ಜಗದೀಶಪುರಕ್ಕೆ ಹೋದನು.

ಅಲ್ಲಿ ದುಷ್ಪರೋಡನೆ ಬೆರೆತು ಜೂಜಾಡುವುದನ್ನು ಕಲಿತು, ಅದನ್ನು ತಂತ್ರಜ್ಞ ವಾಡುವಾಗ ಪ್ರದೀಪನ ಕೈಗೆ ಹತ್ತಾರು ಸಾರಿ ಸಿಕ್ಕಿ ವೈಮೂಳಿಗಳೆಲ್ಲ ಪುಡಿಪುಡಿ ಯಾಗುವಂತೆ ಏಟುಗಳನ್ನು ತಿಂದಿದ್ದನು. ಆದರೂ ಜಗದೀಶಪುರವನ್ನು ಬಿಡಲಿಷ್ಟು ಪಡಲಿಲ್ಲ.

ಪ್ರದೀಪನು ಶೇಷಗಿರಿಯ ಮೇಲೆ ಸದಾ ಕಣ್ಣಿಟ್ಟೀ ಇರುತ್ತಿದ್ದನು.

ಬಂದು ದಿನ ಶೇಷಗಿರಿಯು ಜಗದೀಶಪುರವನ್ನು ಬಿಡುವ ಉದ್ದೇಶಪುಟ್ಟ ವನಾಗಿ ಆ ಪುರದ ಶ್ರೀಮಂತರಾದ ಪಂಚಾಕ್ಷರಯ್ಯನವರ ಮನೆಗೆ ರಾತ್ರಿಯ ವೇಳೆ ನುಗ್ಗಿ ಸುಮಾರು ನಾಲ್ಕುಪ್ರಥಮಾವಿರ ರೂಪಾಯಿಗಳು ಬೆಲೆ ಬಾಳುವ ಒಡವೆಗಳನ್ನು ಕದ್ದು ಓಡಿಹೋಗುವಾಗ ಪ್ರದೀಪನ ಕೈಗೆ ಸಿಕ್ಕಿಬಿದ್ದನು.

ಪ್ರದೀಪನು ಅವನನ್ನು ಹೋಲಿಸಾ ರಾಣಿಗೆ ಕರೆದುಕೊಂಡು ಹೋಗಿ, ಅವನು ಪುನಃ ತನ್ನ ಜೀವನಾನದಲ್ಲಿಯೇ ಕಳ್ಳತನದ ಸಹವಾಸಕ್ಕೆ ಹೋಗಿ ಬಾರದೆಂಬ ರೀತಿ ಹೋಡಿದು, ಅವನ ಮೇಲೆ ಕಳ್ಳತನದ ನೋಕದ್ದಮೆಯನ್ನು ಹೊಡಿ ವಿಚಾರಣೆಗೆ ಗುರಿಸಿದೆಲು ನಾಯಾಧಿಕರು ಮೂರು ವರ್ಷಗಳು ಕರಿನ ಶಿಕ್ಷೆಯನ್ನು ವಿಧಿಸಿದ್ದರು.

ಶೇಷಗಿರಿಗೆ ಪ್ರದೀಪನ ಮೇಲೆ ವಿಪರೀತ ಕೋಪ ಬಂದಿತು. ಹಿಂದೆ ಶಿಕ್ಷೆಗೆ ಗುರಿವಾಡಿದ್ದ ಚಂದ್ರನಾಥನ ಮೇಲೂ ಅಪ್ಪು ಸಿಟ್ಟು ಬಂದಿರಲಿಲ್ಲ.

ತನ್ನ ಶಿಕ್ಷೆಯು ಮುಗಿದು ಬಿಡುಗಡೆಯಾದನಂತರ, ಪ್ರದೀಪನ ಮೇಲೆ ಸೇಡು ತೀರಿಸಿಕೊಳ್ಳಲು ಸಮಯವನ್ನು ಕಾಯುತ್ತೇ ಇದ್ದನು.

ಶೇಷಗಿರಿಯು ಜೈಲಿನಲ್ಲಿರುವಾಗಲೇ ಪ್ರದೀಪನಿಗೂ, ಪುರುಷೋತ್ತಮ
ನಿಗೂ ಪಂಥವಾಯಿತು.

ಪ್ರದೀಪನ ಹಿಂದೆಯೇ ವೇಷಾಂತರದಿಂದ ಸಂಚರಿಸಿಕೊಂಡಿದ್ದು,
ಸಮಯ ದೊರೆತಾಗ ಅವನನ್ನು ಮೋಸಗೊಳಿಸಬೇಕೆಂಬ ಯೋಚನೆಯಿಂದ
ಪತ್ತೀದಾರರು ವೇಷಾಂತರದಿಂದ ಪ್ರದೀಪನಿಗೆ ತಮ್ಮ ವಿದ್ಯಾ ಚಮತ್ವಾರವನ್ನು
ತೋರಲು ಸಮಯ ನಿರೀಕ್ಷೆಯಲ್ಲಿದ್ದರು.

ಆ ವೇళೆಗೆ ಶೇಷಗಿರಿಯು ಬಿಡುಗಡೆಯಾಗಿ ಜೈಲಿನಿಂದ ಹೊರಗೆ ಬಂದು
ಸೇಡು ತೀರಿಸಿಕೊಳ್ಳಲು ಹನಣಿಸಿಕೊಳ್ಳುತ್ತಿದ್ದನು.

ವೇಷಾಂತರದಿಂದ ತನಗೆ ಮೋಸಗೊಳಿಸುವ ಪತ್ತೀದಾರರನ್ನು ಹಿಡಿ
ಯುವ ಉದ್ದೀಶವುಳ್ಳವನಾದ ಪ್ರದೀಪನು ತನ್ನ ಪತ್ತಿಯನ್ನು ಚಂಪಾಪುರಕ್ಕೆ
ಕಳುಹಿಸಿದ್ದ ಶೇಷಗಿರಿಗೆ ಅನುಕೂಲವೇ ಆಗಿತ್ತು.

ಪ್ರದೀಪನ ಮನಿಗೆ ನುಗ್ಗಿ ಅವನ ನೇಲೆ ಸೇಡು ತೀರಿಸಿಕೊಳ್ಳುವ ದಿನ
ಸಾಯಂಕಾಲ ಪದು ಘಂಟೆ ಸಮಯದಲ್ಲಿ ಪ್ರದೀಪನ ಮನಿಯ ಮುಂದೆ
ನಾಲ್ಕುರು ಸಾರಿ ಓಡಾಡಲು, ಪ್ರದೀಪನ ಹಿಂದೆಯೇ ಇರುತ್ತಿದ್ದ ಪುರುಷೋ
ತ್ತಮನು ಅವನನ್ನು ನೋಡಿ ಸಂದೇಹಗೊಂಡನು.

ರಾಮನಾಥನಿಗೆ ಪ್ರದೀಪನ ಹಿಂದಿರುವಂತೆ ಹೇಳಿ ಆತನು ಶೇಷಗಿರಿಯ
ಹಿಂದೆ ಕಾವಲಾದನು

ಪ್ರದೀಪನನ್ನು ಕೊಲ್ಲಿದೆ, ಅವನಿಗೆ ವಿಚಿತ್ರ ಬಗೆಯಲ್ಲಿ ಹಿಂಸೆ ಕೊಟ್ಟು
ಜಗದೀಶಪುರದಿಂದ ಪರಾರಿಯಾಗಬೇಕೆಂಬ ಯೋಚನೆಯು ಶೇಷಗಿರಿಯ ಮನ
ದಲ್ಲಿತ್ತು.

ಆ ದಿನ ರಾತ್ರಿ ಹನ್ನೆರಡು ಘಂಟೆಯನಂತರ ತನ್ನ ಕಳ್ಳ ಬೀಗದೆಸಳಿ
ನಿಂದ ಬಾಗಿಲನ್ನು ತೆಗೆದು ಪ್ರದೀಪನ ಮನಿಯೊಳಗೆ ಹೊಕ್ಕನು.

ಆ ಮನಿಯಲ್ಲಿ ಆಗ ಏನು ನಡೆಯಿತೆಂದು ನಾಲ್ಕನೆಯ ಪರಿಚ್ಯೇದ
ದಲ್ಲಿಯೇ ತಿಳಿಸಿದೆ.

ಪತ್ತೇದಾರರಿಬ್ಬರೂ ಪ್ರದೀಪನ ಮನೆಯ ಹೊರಗೆ ಕಾವಲಾಗಿ ಕಾಯು ತ್ತಲೇ ಇದ್ದರು.

ಶೇಷಗಿರಿಯು ಒಳಗೆ ಹೋಗಿ ಬಹಳ ಹೊತ್ತುದರೂ ಹೊರಗೆ ಬಾರದ ಪ್ರಯುಕ್ತ, ಸಂದೇಹಗೊಂಡ ಪುರುಮೋತ್ತಮನು ಕಿಟಿಕೆಲುಳಿ ತಲೆಹಾಸಿ ನೋಡಿದನು.

ಆ ವೇಳೆಗೆ ಶೇಷಗಿರಿಯು ಪ್ರದೀಪನನ್ನು ಮಂಜಕ್ಕೆ ಬಂಧಿಸಿ, ಒಡವೆ ಗಳನ್ನು ತೆಗೆದುಕೊಳ್ಳುವುದರಲ್ಲಿದ್ದನು.

ಪುರುಮೋತ್ತಮನು ಪ್ರದೀಪನನ್ನೂ, ಕಳ್ಳನನ್ನೂ ನೋಡಿ, ಪ್ರದೀಪನ ದುರಹಂಕಾರಕ್ಕೆ ತಕ್ಕ ಶಿಕ್ಷೆಯಾಯಿತೆಂದುಕೊಂಡನಲ್ಲದೆ, ಕಳ್ಳನು ಪ್ರದೀಪನ ಪ್ರಾಣಹರಣ ಮಾಡಲಾರನೆಂದು ಭಾವಿಸಿ ಎಂದಿನಂತೆ ಬಾಗಿಲ ಬಳಗೆ ಬಂದನು.

ಒಂದುವೇಳೆ ಶೇಷಗಿರಿಯು ಪ್ರದೀಪನ ಪ್ರಾಣ ತೆಗೆಯುವ ಹಂತಕೆ ಯಲ್ಲಿದ್ದಿದ್ದರೆ ಅವನ ಪ್ರಾಣವುಳಿಸಲು ತನ್ನ ಸಾಹಸ ಚತುರತೆಯಿಂದ ಕಳ್ಳನ ಆಕ್ರಮಣಕ್ಕೆ ಪುರುಮೋತ್ತಮನು ಸಿಧ್ಧನಾಗಿ ನಿಂತಿದ್ದನು.

‘ಕಳ್ಳನು ಪ್ರದೀಪನ ಪ್ರಾಣವನ್ನು ತೆಗೆಯುವವನಾಗಿದ್ದರೆ, ಅವನನ್ನು ಆರಿತಿ ಬಂಧಿಸುತ್ತಿರಲಿಲ್ಲ. ಮನೆಯೊಳಗೆ ಪ್ರವೇಶಿಸಿದಾಗಲೇ ಅವನ ಪ್ರಾಣ ತೆಗೆಯುತ್ತಿದ್ದನು. ಒಟ್ಟಿನಲ್ಲಿ ಇಂಸ್ಪೆಕ್ಟರನ ಅಧ್ಯಾಪಕ ಚೆನ್ನಾಗಿದೆ’ ಎಂಬ ಯೋಚನೆಯು ಪುರುಮೋತ್ತಮನ ಮನಕ್ಕೆ ಹೊಳಿತ್ತು.

ಶೇಷಗಿರಿಯು ಪ್ರದೀಪನ ಮೇಲಿನ ಸೇಡನ್ನು ತೀರಿಸಿಕೊಂಡು ತನ್ನ ಆತ್ಮಕ್ಕೆ ಶಾಂತಿಯಾಯಿತೆಂದೂ, ಈಗ ಅವನು ಅನುಭವಿಸುವ ಶಿಕ್ಷೆಯೇ

సాకేందు యోచిసి, మనెయింద హోరగే బరుత్తలే, హోరగే కాయు త్తిద్ద పత్తేదారు అవనెన్ను ఆల్చియే దస్తగిరి మాడి, ఆ రాత్రియే బాడిగే కారన్న గొత్తుమాడిచోందు అపరాధియోడనే కాంజీనగరక్కే హిందిరుగిద్దరు.

ప్రదీపను బంధనదింద చిడుగడయాగి, ఎరడనేయ దిన కాంజీ నగరక్కే బందద్దూ, ఒళిక నడిద విషయమూ, ఓదుగర హృత్పటిలదింద ఇష్ట జాగ్రత్తి దూరాగిల్ల.

ప్రదీపను బిక్షుసబెరగాగి శేషగిరియ ముఖమన్నే సోచు త్తిద్దను.

రామనాథను, ‘సామాన్య ఒచ్చ కళ్ళనన్ను హిడియలు ఆసమధన నాద నీను నమ్మ ఒళియల్లి నిన్న హారువనన్ను హేళిచోళ్ళయేయా ? ’ ఎందు హేళిద మాతు ప్రదీపన జ్ఞాపకక్కే పునః పునః హోళేదు ఈ విషయమన్ను. ఎత్తియే ఆవను తనగే ఆవహేళన మాడిరువనిందు కొండను.

ప్రదీపన మనెయింద హోరగే బందనంతర తన్నన్న దస్తగిరి మాడిదవరారెందు, శేషగిరిగే తిళియలిల్ల. ఆతనన్న దస్తగిరి మాడు త్తలే దిగ్భుమేగోండు ఆవను బిడిసిచోళ్ళలు ఎష్ట ఒద్దాడిదరూ సాధ్యవాగదే హోగిత్తు.

కాంజీనగరక్కే బందు, పురుషోత్తమన మనెయోళగే హోద నంతర తన్న దస్తగిరి మాడిదవను పురుషోత్తమనిందు తిళిదిత్తు.

జంద్రనాథ, ప్రదీపరిభూరూ శేషగిరియ ముఖమన్నే సోచు త్తిరలు, ఆతను స్ఫురి మాత్రమూ చిన్న భావనాగిరదే, గంభీరనాగి నింతిద్దను.

పురుషోత్తమను ప్రదీపనిగే—

“నిమ్మ మనిగే నుగ్గి, నిమ్మ కైకాలుగళన్న కట్టి, హణవన్నెల్లా అపహరిసి, బట్టిగళన్నెల్లా హరిదు హాకిదవను ఇవనే” ఎందు హేళి దను.

ಚಂದ್ರನಾಥನು ಶೇಷಗಿರಿಯ ಪರಿಚಯವನ್ನು ಹೇಳಿದನೆಲ್ಲದೆ, ಹಿಂದೆ ಆತನಿಗೆ ಶಿಶ್ಯರೂಪನ್ನು ಹೇಳಿದನು.

ಪುರುಷೋತ್ತಮನು ನಕ್ಕು—

“ಆ ವಿಷಯವನ್ನೆಲ್ಲಾ ನಾನು ಕೇಳಿ ತಿಳಿದೆನು. ಸೀವು ಈತನಿಗೆ ಹೊಡೆದುದರಿಂದಲೇ ನಿಮ್ಮ ಮೇಲೆ ಸೇಡು ತೀರಿಸಿಕೊಳ್ಳಲು ಬಂದದ್ದು. ನಾನು ಈತನ ಮೇಲೆ ಸಂದೇಹಗೊಂಡು, ಹಿಡಿದುದರಿಂದ ಸರಿಹೊಯಿತು. ಇಲ್ಲದೇ ಹೋಗಿದ್ದರೆ ಈ ವೇಳಿಗೆ ಇವನು ಎಲ್ಲಿರುತ್ತಿದ್ದನೋ ಏನೋ. ನಿಮ್ಮ ಅನುಮಾನವು ದೂರಾಗುತ್ತಿರಲಿಲ್ಲ. ನನ್ನ ಮೇಲೆಯೇ ಸಂದೇಹಗೊಳ್ಳುತ್ತಿದ್ದಿರಿ. ಅಲ್ಲವೇ?” ಎಂದು ಕೇಳಿದನು.

ಪ್ರದೀಪನು ಮಾತನಾಡಲಿಲ್ಲ. ಹತ್ತೀದಾರರೊಜನೆ ಸಂಘ ಕಟ್ಟಿಕೊಂಡಿದ್ದಕ್ಕೆ ಸಾಮಾನ್ಯ ಕಳ್ಳನೋಬ್ಬಿಸಿಂದ ಅವಮಾನವಾಯಿತಲ್ಲದೆ, ಕಳ್ಳನನ್ನು ಇವರೇ ಹಿಡಿಯುವಂತಾಯಿತೇ? ಎಂದು ನೊಂದುಕೊಂಡನು.

ಚಂದ್ರನಾಥನು ಕಳ್ಳನನ್ನು ಹೇಗೆ ಹಿಡಿದಿರೆಂದು ಪುರುಷೋತ್ತಮನನ್ನು ಕೇಳಲು, ಆತನು ಶೇಷಗಿರಿಯ ಮೇಲೆ ಸಂದೇಹಗೊಂಡಲಾಗಾಯ್ತು, ಆವಾಧಿಯೊಜನೆ ಕಾಂಚಿನಗರಕ್ಕೆ ಹಿಂದಿರುಗುವವರೆವಿಗೆ ನಡೆದ ವಿಶೇಷ ಚಮುತಾಪದ ಫಟನೆಯನ್ನೆಲ್ಲ ಹೇಳಲು ಚಂದ್ರನಾಥ, ಪ್ರದೀಪರಿಬ್ಬರೂ ಹತ್ತೀದಾರರ ಸಾಹಸ, ಚತುರತೆಗೆ ಬೆರಗಾದರಲ್ಲದೆ ಶೇಷಗಿರಿಯೂ ಸಹ ಮಂತ್ರಮೃಗ್ನಂತಾದನು.

ಚಂದ್ರನಾಥನು ಪ್ರದೀಪನಿಗೆ—

“ಪ್ರದೀಪಾ! ಪುರುಷೋತ್ತಮನು ದಗಲ್ಪಾಜಿ ಕೆಲಸ ಮಾಡಿರುವನೆಂದು ಹೇಳಿದೆ. ಈಗ ಯಾರು ದಗಲ್ಪಾಜಿ ಕೆಲಸ ಮಾಡಿರುವರು? ಹೇಳಿ? ಪುರುಷೋತ್ತಮನೊಬ್ಬ ದರೋಡಿಕೋರನಿಂತಲೂ, ಅವನಿಗೆ ಬಿರುದು ಬಾವಲಿಗಳಿಲ್ಲವೂ ಕೇಡೆಂದೂ ಹೇಳಿದೆ. ಈಗ ಇದಕ್ಕೆ ನಿನ್ನ ಉತ್ತರವೇನು? ಹೇಳಿ? ನನಗೆ ತಲೆ ಕಟ್ಟಿರುವುದೆಂದೂ, ಗಾಂಜಾ ತಪ್ಪಿದರೆ ಅಷೀಂ ಸೇವಿಸಿರುವೆಯೆಂದೂ ಹೇಳಿದೆ. ಈಗ ಯಾರಿಗೆ ತಲೆ ಕಟ್ಟಿದೆ? ಯಾರು ಗಾಂಜಾ ಅಷೀಂ ಸೇವಿಸಿರುವರು? ಹೇಳಿ? ಮನುಷ್ಯನ ತಲೆಯನ್ನು ನೋಡಿ ನಾನು ಕುರಿ ತಲೆಯೆಂದು ಹೇಳುವ ಅವಿವೇಕ. ನೀನಾದರೋ ಕುರಿ ತಲೆಯನ್ನು

ನೋಡಿ ಅದನ್ನು ಮನುಷ್ಯರ ತಲೆಯೆಂದು ಹೇಳುವವ್ಯು ಬುದ್ಧಿವಂತನಾಗಿರುವೇ. ನೀನು ಅಲ್ಲನೋ? ನಾನು ಅಲ್ಲನೋ? ಅಥವಾ ಪತ್ತೀದಾರರು ಅಲ್ಲರೋ? ಹೇಳು. ಇಸ್ವೇಕ್ಷರ್ ಕೆಲಸಕ್ಕೆ ನೀನೊಬ್ಬನೇ ಅಹಂಕು, ಅಲ್ಲವೇ? ಉಳಿದವರೆಲ್ಲರೂ ಲಂಚಕೋರರು, ಸೋಮಾರಿಗಳು ಅಲ್ಲವೇ? ಈಗಾದರೂ ನಿನ್ನಗನ್ವಡಗಿತೇ?” ಎಂದು ಕೇಳಿದನು.

ಪ್ರದೀಪನು ಚಂದ್ರನಾಥನ ಒಂದು ಮಾತಿಗೂ ಪ್ರತ್ಯುತ್ತರವಿಯಲ್ಲ. ಸಾಮಾನ್ಯ ಕಳ್ಳನೊಬ್ಬನಿಂದ ತನ್ನ ಜೀವಮಾನ ಪರ್ಯಂತರ ಮರಿಯಲಾಗದಂತಹ ಅವಮಾನವಾಯಿತೇ? ಎಂದು ನೋಂದುಕೊಂಡನು.

ಪುರುಷೋತ್ತಮನ ಮಾತಿಗೆ ಮೌನವಾಗಿ ಕುಳಿತ್ತಿದ್ದ ರಾಮನಾಥನು ಕೊಂಚ ಕೊಪದಿಂದಲೇ—

“ಕಳ್ಳನಿಂದ ಅವಮಾನವಾದ ಮಾತ್ರಕ್ಕೆ ಗನ್ವಡಗಿತಿಂದು ಹೇಳಲಾಗದು. ಹಿಂದೆ ಮಾತನಾಡಿದಂತೆ ನಮ್ಮೀಂದ ಬಿಂರಂಗವಾಗಿ ಮೋಸಹೋಗಬೇಕು. ಆಗ ಅವಮಾನವೂ ಆಗುವುದಲ್ಲದೆ, ದುರಹಂಕಾರವೂ ದೂರಾಗಬಹುದು” ಎಂದನು.

ರಾಮನಾಥನ ಮಾತಿಗೆ ಪ್ರದೀಪನಿಗೆ ಸಿಟ್ಟು ಬಂದಿತಾದರೂ ತೋರ್ವಡಿ ಸಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಹೊಟ್ಟಿಯಲ್ಲಿ ಸಿಟ್ಟಿದ್ದರೂ ರೆಟ್ಟಿಯಲ್ಲಿ ಬಲವಿಲ್ಲದಂತಾಯಿತು.

‘ಸಾಮಾನ್ಯ ಒಬ್ಬ ಕಳ್ಳನಿಂದ ನನಗೆ ವಿಶೇಷ ಅವಮಾನವಾಯಿತು. ಅದರ ಹೇಳಿ ಈ ಕಳ್ಳನನ್ನು ಪತ್ತೀದಾರರೇ ಕೃಸೆರಿ ಹಿಡಿದುದರಿಂದ ಇನ್ನೂ ಹೆಚ್ಚಿನ ಅವಮಾನವಾಯಿತು. ಈ ಅವಮಾನವನ್ನು ಸಹಿಸಿಕೊಂಡಿರುವುದಕ್ಕಿಂತ ಸಾಯುವುದೇ ಹೇಳು. ಸತ್ಯರೆ ಬದುಕಿ ಬಾಳಲಾರದ ಹೇಡಿಯು ಅತ್ಯಹತ್ಯೆ ಮಾಡಿಕೊಂಡನೆನ್ನುವರು. ತಪ್ಪಿದರೆ ಕಳ್ಳನಿಂದ ಅವಮಾನಿತನಾಗಿ, ಆ ಅವಮಾನವನ್ನು ಸಹಿಸಲಾರದೆ ಪ್ರಾಣತ್ಯಾಗ ಮಾಡಿಕೊಂಡನೆಂದು ಹೇಳುವರು. ಪತ್ತಿಕೆಗಳಲ್ಲಿಯೂ ಪ್ರಕಟಿಸುವರು. ಈವರೆವಿಗೆ ಗಳಿಸಿದ ಕೀರ್ತಿಯಲ್ಲಾ ಆಗ ಅಗ್ರಹೋಗುವುದು. ಆದ್ದರಿಂದ ಅತ್ಯಹತ್ಯೆ ಮಾಡಿಕೊಳ್ಳುವುದು ಸರಿಯಲ್ಲ. ನಾನು ಗಂಡಸಾಗಿ, ವೈರಿಗಳ ವೀರನಾಗಿದ್ದ ಅತ್ಯಹತ್ಯೆ ಮಾಡಿಕೊಳ್ಳುವುದೇ? ಅದು ಸರಿಯಲ್ಲ. ಈಗ ಅಳಿಸಿಹೋದ ಕೀರ್ತಿಯನ್ನು

ಪುನಃ ಗಳಿಸಿಕೊಳ್ಳಬೇಕು. ಅದಕ್ಕೆ ಸರಿಯಾದ ದಾರಿಯೇನೇಂದರೆ:—ಈ ಪತ್ತೀ ದಾರರು ನನಗೆ ವೋಸಪಡಿಸಲು ಪ್ರಯತ್ನಿಸಿದಾಗ ಯಾವ ರೀತಿಯಿಂದ ಆದರೂ, ಪತ್ತೀವಾಡಿ ಹಿಡಿದರೆ ಅಳಿಸಿದ ಕೆತ್ತಿರು ಪುನಃ ಬರುವುದರಲ್ಲಿ ಸಂದೇಹವಿಲ್ಲ. ಅಲ್ಲಿಗೆ ಇಬ್ಬರೂ ಅವವಾನಿತರಾದಂತಾಗುತ್ತದೆ. ಯಾರ ವಿವಯವನ್ನು ಯಾರೂ ಬಹಿರಂಗಪಡಿಸಲಾರರು. ಅದೇ ಸರಿಯಾದ ದಾರಿ. ಇವರೇನಾದರೂ ನಾನು ಕಳ್ಳಿಸಿಂದ ಅವವಾನ ಪಟ್ಟಿದ್ದನ್ನು ಹೇಳಿದರೆ, ನನಗೂ ಸಹ ಇವರ ವಿವಯವನ್ನು ಹೇಳಿ ಅವಹೇಳ ಮಾಡಲು ಅವಕಾಶವಿರುತ್ತದೆ.’ ಎಂಬುದಾಗಿ ಪ್ರದೀಪನು ಯೋಚಿಸಿಕೊಂಡನು.

ಚಂದ್ರನಾಥನಿಗೆ ಇನ್ನೂ ಮನಸ್ಸು ತಡೆಯದ ಪ್ರಯುಕ್ತ ಪ್ರದೀಪನಿಗೆ ಮತ್ತೀ ಅವವಾನ ಪಡಿಸಬೇಕೆಂದು—

“ಪ್ರದೀಪಾ! ಕೈಲಾಗದ ಹೇಡಿಯಾರು? ವೈಯೆಲ್ಲಾ ಪರಃಕೆಕೊಂಡ ವನಾರು? ಯಾರನ್ನು ವೂದಿಗನೇನ್ನ ಬೇಕು? ಯಾರನ್ನು ನೀಂಚನೇನ್ನ ಬೇಕು?” ಎಂದು ಕೇಳಿದನು.

ಪ್ರದೀಪನಿಗೆ ಸಿಟ್ಟಿ ಬಂದಿತಾದರೂ, ಮಾತನಾಡದೆ ಕೆಂಗಣ್ಣ ಗಳಿಂದ ಚಂದ್ರನಾಥನನ್ನು ನೋಡಿದನು.

ಚಂದ್ರನಾಥನು ಜೋರಾಗಿ ನಕ್ಕು—

“ಅವರಾಧಿಗಳನ್ನು ನೋಡುವಂತೆ ನನ್ನನ್ನು ನೋಡಿದರೆ ನಾನು ಬೆದರು ಶೈನೇಯೇ? ನೀನು ಯಾವ ಪದವಿಯಲ್ಲಿರುವೆಯೋ ನಾನು ಸಹ ಅದೇ ಪದ ವಿಯಲ್ಲಿರುವೆನು. ನೀನಾದಮೋ ಚಿಕ್ಕ ಉಂಟಿರುವೆನೆ. ನಾನು ಸಗರದಲ್ಲಿ ರುವೆನು. ಬಾಯಿಗೆ ಬಂದತೆ ಮಾತನಾಡಿದಾಗ ಹೊನನಾಗಿದ್ದೆನೆಂದು, ಕೆಂಗಣ್ಣ ಗಳಿಂದ ನೋಡಿ ಬೆದರಿಸುವೆಯಾ? ಅದೆಲ್ಲಾ ನಡೆಯದು. ಆಗ ಮಾತನಾಡಿದಂತೆ ಈಗ ಮಾತನಾಡು? ಸಾಮಾನ್ಯ ಒಬ್ಬ ಕಳ್ಳಿಸಿಂದ ಕೈ ಕಾಲುಗ ಇನ್ನು ಕಟ್ಟಿಸಿಕೊಂಡ ನೀನು, ಪ್ರಖ್ಯಾತರೆನಿಸಿಕೊಂಡ ಈ ಪತ್ತೀದಾರರೊಡನೆ ಹಂಥ ಕಟ್ಟಿ ಗೆಲ್ಲಬಲ್ಲಿಯಾ? ನಿನ್ನಂತಹ ನೂರಾರು ಇಸ್ವೇಕ್ಕರುಗಳು ಇವರಲ್ಲಿಗೆ ಬಂದು ಸಲಹೆ ಕೇಳುತ್ತಿರುವಾಗ, ನೀನೊಬ್ಬನು ಮಾತ್ರ ಆವಾಧಭಾತಿ ಪತ್ತೀದಾರನೆಂದು ಜರಿದು ಮಾತನಾಡಿದೆ. ಮನುಷ್ಯನಿಗ ಗರ್ವವಿದ್ದರೆ, ಆ ಗರ್ವವ ಅವನನ್ನೇ ಹಾಳು ಮಾಡುವುದಲ್ಲದೆ, ಇತರರನ್ನು ಕಡಿಸುವುದಿಲ್ಲ.

ಇನ್ನೂ ನಿನ್ನ ಗರ್ವವು ನಿನ್ನ ಹೃದಯದಿಂದ ಬೇರೆಟ್ಟಿಲ್ಲ. ಹೀಗೆ ಪ್ರದಲ್ಲಿಯೇ ಅದರ ಪ್ರತಿಫಲವನ್ನು ಅನುಭವಿಸುವೆನೆ” ಎಂದು ಹೇಳಿದನು.

ಚುಚ್ಚು ಮಾತುಗಳಿಂದ ತನ್ನ ಮನ ನೋರು ಸುತ್ತಿರುವನೆಂದು ಪ್ರದೀಪನು ಭಾವಿಸಿಕೊಂಡನಾದರೂ, ಮಾತಿಗೆ ಪ್ರತಿ ಮಾತನಾಡಿ ಮನಸ್ಸಿಗೆ ಸಮಾಧಾನ ತಂದುಕೊಳ್ಳುವ ಸ್ಥಿತಿಯಲ್ಲಿರಲಿಲ್ಲ.

ಅವರಾಧಿಯಾಗಿ ನಿಂತಿದ್ದ ಶೇಷಗಿರಿಯಾಗ ಅವರ ಮಾತುಗಳನ್ನು ಅತ್ಯಂತ ಕುಶಾಹಲದಿಂದ ಕೇಳಿತ್ತಾ ನಿಂತಿದ್ದನು.

ಆತನಿಂದ ಪುರುಷೋತ್ತಮನು ವಿಷಯವನ್ನೆಲ್ಲಾ ಕೇಳಿ ತಿಳಿದ್ದ ಪ್ರಯುಕ್ತಿ, ಮತ್ತೆ ಅವನೊಡನೆ ಮಾತನಾಡಬೇಕಾದ ಪ್ರಮೇಯವಿರಲಿಲ್ಲ.

ಚಂದ್ರನಾಥನ ಮಾತಿಗೆ ಮನಸ್ಸಿಂದ ಪ್ರದೀಪನು ಕೆಲ ಹೊತ್ತು ಮಾನಸಾಗಿದ್ದು ಬಳಿಕ—

“ಚಂದ್ರನಾಥ ! ಇನ್ನು ನಿನ್ನ ನಾಲಿಗೆಯನ್ನು ಬಿಗಿ ಹಿಡಿ. ಕಲಿತ ಮಾತು ಖಚು ಮಾಡಬೇಡ. ನಾಳಿಗೂ ಕೊಂಚವಿರಲಿ” ಎಂದನು.

ಚಂದ್ರನಾಥನು ಹಿಂಜರಿಯಲಿಲ್ಲ.

“ನಾಳಿಯದಿನ ಆಡುವ ಮಾತು ಬೇರೆ ಇದೆ. ಈ ದಿನ ಆಡಿ ಮುಗಿಸಬೇಕಾದ ವಿಷಯವೇ ಬೇರೆ. ನಿನ್ನ ಹಾಗೆ ಕಲಿತ ಮಾತು ಒಪ್ಪಿಸುತ್ತಿಲ್ಲ. ಮಾತಿಗೆ ಮಾತು ಜೋಡಿಸಿ ಹೇಳುತ್ತಿರುವೆನು. ಇದರಲ್ಲಿ ತಪ್ಪೇನಿದೆ ?”

ಪ್ರದೀಪನಿಗೆ ಅಲ್ಲಿ ಕುಳತುಕೊಳ್ಳಲಾಗಲಿಲ್ಲ.

ಎದ್ದು ನಿಂತು—

“ಇನ್ನು ಹೋಗೋಣ ನಡೆ” ಎಂದನು.

ಇನ್ನೂ ಈತನ ಗರ್ವವು ಅಡಗಿಲ್ಲವೆಂದು ಪುರುಷೋತ್ತಮನು ಭಾವಿಸಿಕೊಂಡನಲ್ಲದೆ, ಮುಂದೆ ಈತನ ಅಹಂಕಾರವು ಅಡಗುವುದರಲ್ಲಿ ಸಂದೇಹವಿಲ್ಲ ವೆಂದುಕೊಂಡನು.

ಚಂದ್ರನಾಥನೂ ನಗುತ್ತಾ ಎದ್ದುನಿಂತನು.

ಬಳಿಕ ಅವರಾಧಿಯನ್ನು ಕರೆದುಕೊಂಡು ಪೂರ್ಲಿಸಾತಾಣಿಗೆ ಹೊರಟಿರು.

ಅವರು ಹೊರಟುಹೋಡನಂತರ ರಾಮನಾಥನು—

“ಮಿತ್ರ! ಈ ಪ್ರದೀಪನ ಅಹಂಕಾರವು ಇನ್ನೂ ಅಡಗಿಲ್ಲ. ಇವನಿಗೆ ಸರಿಯಾದ ಶಿಕ್ಷೆಯಾಗಬೇಕು” ಎಂದು ಹೇಳಿದನು.

“ಆ ವಿಷಯವು ನನಗೂ ತಿಳಿದಿದೆ. ನಮ್ಮಲ್ಲಿ ಪ್ರತಿಜ್ಞೆ ಮಾಡಿದನಂತರ ಕಳ್ಳಿನಿಂದ ಅವಮಾನವಾಯಿತು. ಮತ್ತೆ ಅವಮಾನವಾಗುವುದೋ ಏನೋಽನಾನೂ ಒಂದು ಸಾರಿ ಅವಮಾನಪಡಿಸಬೇಕಾಗಿದೆ.”

—ಎಂದು ಪುರುಷೋತ್ತಮನು ಸುಡಿದನು.

“ಯಾವ ಕಳ್ಳಿನಿಂದ ಈತನು ಅವಮಾನಿತನಾದನೋ, ಆ ಕಳ್ಳಿನನ್ನು ನಾವು ಸೇರಿಹಿಡಿದ್ದರೂ ಇವನ ಗರ್ವವು ಅಡಗಿಲ್ಲವಲ್ಲ. ಇಂಥಹ ಅವಿವೇ ಕಿಯ ಹೀನ ಬುದ್ಧಿಗೆ ಏನು ಹೇಳಲಿ ? ”

“ಏನು ಹೇಳಿದರೂ ಪ್ರಯೋಜನವಿಲ್ಲ. ಇದೇ ರೀತಿ ಇನ್ನೂ ನಾಲ್ಕುರು ಸಾರಿ ಅವಮಾನಿತನಾದರೆ ಆಗ ಇವನ ಗರ್ವ ಅಹಂಕಾರವು ಅಡಗಬಹುದು. ಇಲ್ಲದೇ ಹೋದರೆ ಹೋಗಲಾರದು.”

“ನಾವು ಯಾವ ರೀತಿ ಅವಮಾನ ಪಡಿಸೋಣ ? ”

“ನಮಗೆ ಅನುಕೂಲ ಬಂದ ರೀತಿಯಲ್ಲಿ ಅವಮಾನ ಪಡಿಸೋಣ. ಆಗ ಇವನ ಗರ್ವವು ಅಡಗುವುದೋ ಇಲ್ಲವೋ ತಿಳಿಯುತ್ತದೆ.”

“ಈತನು ಬಲಪ್ರದರ್ಶನಕ್ಕೇನಾದರೂ ಬಂದರೆ ಇವನ ಜೀವಾನಧಿ ಮರೆಯದಂತಹ ಫೋಟಪುಂಟುಮಾಡುವೆನು. ಆ ವಿಷಯವಾಗಿ ಕೊಂಚ ಪ್ರಸ್ತಾಪ ಮಾಡಿದರೆ ಸಾಕು, ನಾನು ನೋಡಿಕೊಳ್ಳುವೆನು. ಮತ್ತೆ ಎಂದೆಂದಿಗೂ ಮರೆಯಬಾರದು.”

ಪುರುಷೋತ್ತಮನು ನಕ್ಕು—

“ನಿನ್ನಿಡನೆ ಹೋರಾಡುವವರು ಬೇರೆ ಇರುವರು. ನಮ್ಮಿಂದ ಹಿಡಿಯಲ್ಪಟ್ಟ ಶಿಕ್ಷೆಗೊಳಗಾಗಿದ್ದ *ಭಯಂಕರ ಬೃರಾಗಿಯಾದ ಕಳಿಂಗನೂ, ಆತನ ನೆರಿಳನಂತಿದ್ದ ಪರಮತಿವನೂ ಜೈಲಿನಿಂದ ತಪ್ಪಿಸಿಕೊಂಡಿರುವುದು ನಿನಗೆ ತಿಳಿದೇ ಇದೆ. ಮುಂದೆ ಆ ಪರಮತಿವನೋಡನೆ ಹೋರಾಡುವ ಸನ್ನಿಹಿತ ಬಂದರೂ ಬರಬಹುದು. ಆಗ ಅವನೋಡನೆ ಹೊಡಿದಾಡುವೆಯಂತೆ. ಹಿಂದೆ

*ಭಯಂಕರಬೃರಾಗಿ—ಪುರುಷೋತ್ತಮನೆ ಒಂಭತ್ತನೆಯ ಸಾಹಸ.

ಒಂದು ಸಾರಿ ಹೊಡಿದಾಡಿಯೂ ಇರುವೆ. ಅವರಿಬ್ಬರೂ ಈಗ ಕೆರೆಳಿದ ಕೇಸರಿಗಳಿಂತಾಗಿ ನಮ್ಮೆ ಮೇಲೆ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸುತ್ತಿರುಹುದು. ಹಿಂದೆ ಪರಮಶಿವನು ಆದಿದ ಮಾತು ನಿನ್ನ ಜ್ಞಾನಕದಲ್ಲಿರಬಹುದು. ಅವನ ಮೇಲೆ ಹೊಡಿದಾಡುವೆಯಂತೆ. ಅದನ್ನು ಖಿಟ್ಟು ಈ ಇಂಸ್ಟಿಟ್ಯೂಟಿನ ಮೇಲೆ ಬಲಪ್ರದರ್ಶನ ತೋರಿಸುವೆನ್ನುವೆಯಲ್ಲ” ಎಂದು ಹೇಳಿದನು.

“ಈಗ ಅವರಿಬ್ಬರೂ ಎಲ್ಲಿರುವರು ? ”

“ಎಲ್ಲಿರುವರೋ, ಏನೋ. ಎಲ್ಲಿಯೋ ದೂರದೇಶದಲ್ಲಿರಬಹುದು. ಮುಂದೆ ಕೆಲವು ಕಾಲಾನಂತರ ಇಲ್ಲಿಗೆ ಬರುವರೆಂದೇ ನನ್ನ ಅಭಿಪ್ರಾಯ ವಾಗಿದೆ.”

“ಈಗಲೇ ಬಂದರೆ ಏನಾಗುತ್ತದೆ.”

“ಈಚಿಗೆ ಅವರು ಜ್ಯೇಶಿನಿಂದ ತಪ್ಪಿಸಿಕೊಂಡಿರುವುದರಿಂದ ಅವರ ವಿವಯ ವಾಗಿ ಸಾಮಾನ್ಯವಾಗಿ ಎಲ್ಲರೂ ಎಚ್ಚರಿಗೊಂಡಿರುತ್ತಾರೆ. ಆದ್ದರಿಂದ ಈ ವೇಳೆಯಲ್ಲಿ ಇಲ್ಲಿರುವುದು ಸರಿಯಲ್ಲವೆಂಬ ಅಭಿಪ್ರಾಯದಿಂದ ದೂರದೇಶಕ್ಕೆ ಹೋಗಿರಬಹುದು. ಅವರ ಶೋಧನೆಗಾಗಿ ಎಲ್ಲೆಲ್ಲಿಯೂ ಸಿ.ಎ.ಡಿ.ಗಳು ತುಂಬಿಕೊಂಡಿರುವುದರಿಂದಲೂ, ಅವರಿಬ್ಬರೂ ಈವರೆವಿಗೆ ಸಿಕ್ಕದೆ ಇರುವುದರಿಂದಲೂ, ದೂರದೇಶಕ್ಕೆ ಹೋಗಿ ವೇಷಣಾಂತರದಿಂದ ಕಾಲಹರಣ ಮಾಡಿ ಕೊಂಡಿರುವರೆಂದೇ ನನ್ನ ಅಭಿಪ್ರಾಯ. ಕೆಲವು ಕಾಲಾನಂತರ ಅವರ ವಿವಯ ವಾಗಿ ಹೋಲಿಸ್” ಅಧಿಕಾರಿಗಳು ಉದಾಸೀನರಾಗುವರು. ಇತರರೂ ಅವರನ್ನು ಮರೆಯುವಂತಾಗುವರು. ಆಗ ಅವರು ಈ ಸಗರಕ್ಕೆ ಬರುವರೆಂದು ನನಗೆ ನಂಬಿಕೆಯಿದೆ.”

“ನಮ್ಮೆ ಮೇಲೆ ಸೇಡು ತೀರಿಸಿಕೊಳ್ಳುವ ನಿಮಿತ್ತವಾಗಿಯೇ ಬರುವ ರಲ್ಲವೇ ? ”

“ಹೋದು ! ಪರಮಶಿವನು ಅದೇ ರೀತಿ ನುಡಿದಿರುವನು. ಆತನು ಮುಂದೆ ಯಾವುದೋ ಒಂದು ಬಗೆಯಲ್ಲಿ ನಿನ್ನ ಮೇಲೆ ಹೊಡಿದಾಟಕ್ಕೆ ಬರುವುದರಲ್ಲಿ ಸಂದೇಹವಿಲ್ಲ.”

×ಕೆರೆಳಿದಕೇಸರಿ—ಭಯಂಕರ ಬೃರಾಗಿ ಉತ್ತರಾಧಿ.

“ಅದಕ್ಕೆ ನಾನು ಹೇಡರುವುದೇ ಇಲ್ಲ. ಅವನು ಯಾವ ವೇಳೆಯಲ್ಲಿ ಬಂದರೂ ಸರಿ, ನಾನು ಅವನೊಡನೆ ಹೋರಾಡಲು ಸಿಧ್ಧನಾಗಿಯೇ ಇರುವೆನು.”

ಪುರುಹೋತ್ತಮನು ನಕ್ಕನು.

ಮತ್ತೆ ರಾಮನಾಥನು—

“ಈಗ ಶೇಷಗಿರಿಯ ಮೇಲೆ ಪ್ರದೀಪನು ಸೇಡು ತೀರಿಸಿಕೊಳ್ಳುವ ನಿಲ್ಲವೇ ?” ಎಂದನು.

“ಆ ವಿಷಯವೆಲ್ಲಾ ನಮಗೇಕೆ ? ಅಪರಾಧಿಯನ್ನು ಹಿಡಿದು ಅವರ ವಶಕ್ಕೆ ಒಪ್ಪಿಸಿದ್ದಾಗೀಯಿತು. ಇನ್ನು ಮುಂದಿನ ಕಾರ್ಯವೆಲ್ಲಾ ಅವರಿಗೆ ಸೇರಿದೆ.”

“ಹೌದು ! ನಿಜ.”

“ಇನ್ನು ಮಾತನಾಡುತ್ತಾ ವೇಳೆ ಕಳೆಯುವುದು ಅನಾವಶ್ಯಕ. ಮುಂದಿನ ಕಾರ್ಯದ ಬಗ್ಗೆ ಯೋಚಿಸಿ ಕಾರ್ಯಾನ್ಯಾಸಿಲಾಗೋಣ.”

“ಹಾಗೇ ಆಗಲಿ.”

ಪತ್ತೀದಾರರು ಮುಂದಿನ ಕಾರ್ಯದ ಬಗ್ಗೆ ಕೆಲಹೊತ್ತು ಮಾತನಾಡುತ್ತಾ ಕುಳಿತಿದ್ದು, ಬಳಿಕ ಹಾಗೇ ತಿರುಗಾಡಿಕೊಂಡು ಬರಲು ಹೊರಗೆ ಹೊರಟಿರು.

ಶೇಷಗಿರಿಯಿಂದ ಪ್ರದೀಪನು ಅವನೊನಿತನಾದ ಕೆಲವು ದಿನಗಳನಂತರ ಅಪರಾಧಿಯ ವಿಚಾರಣೆಯಾಯಿತು.

ವಿಚಾರಣೆಯ ದಿನ ಪತ್ತೀದಾರರು ಕೋರ್ಟಿಗೆ ಹಾಜರಾಗಿ ತಮ್ಮ ವಿವರಣೆಯನ್ನಿತ್ತರು.

ನಾಯಾಯಾಧಿಕರು ಅಪರಾಧಿಗೆ ಆತನ ತಪ್ಪಿನ ಪ್ರತಿಫಲವಾಗಿ ಶಿಕ್ಷೆಯನ್ನು ವಿಧಿಸಲು ಶೇಷಗಿರಿಯು ಶ್ರೀಕೃಷ್ಣ ಜನ್ಮಸ್ಥಾನವನ್ನು ಸೇರಿದನು.

ಪತ್ತೀದಾರರು ವೇಷಾಂತರದಿಂದ ತನ್ನ ಹಿಂದೆಯೇ ಇರುವರೆಂಬ ಯೋಜನೆಯಿಂದ ಪ್ರದೀಪನು ಮುಂದಿನ ಕಾರ್ಯಕಲಾಪಗಳ ಬಗ್ಗೆ ಹೆಚ್ಚು ಜಾಗರೂಕನಾದನು.

ಕೆಲವು ದಿನಗಳು ಕಳೆಯಿತು.

ದಿನಗಳು ಕಳೆಯುತ್ತಾ ಹೋದಹಾಗೆ ಪ್ರದೀಪನು ಹೆಚ್ಚು, ಹೆಚ್ಚು ಜಾಗರೂಕನಾಗತ್ತಿಂದಿದನು.

ಹೀಗಿರಲೊಂದು ದಿನ ಆತನ ಹೆಸರಿಗೆ ಪೂರ್ಣ ಕವರು ಬಂದಿತು.

ಟಪಾಲು ಮುದ್ರೆಯನ್ನು ನೋಡುತ್ತೆಲ್ಲೇ ತನ್ನ ಮಾವನು ಬಡೆರು ವನೆಂದುಕೊಂಡು, ವಿವರಾನನ್ನು ರಿಯುವ ಕುಶಾಹಲಪತ್ರಾನಾಗಿ ಕವರನ್ನು ಹರಿದು ಒಳಗಡೆಯಿದ್ದ ಕಾಗದವನ್ನು ಬಿಂಬಿಸೋಡಲು ತನ್ನ ಮಾವನೇ ಬರೆದು ದೆಂದು ಆ ಬರವಣಿಗೆಯಿಂದ ತಿಳಿಯಿತು. ಕಾಗದವನ್ನು ಓದಲು ಅದರಲ್ಲಿ ಈ ರೀತಿ ಬರೆದಿತ್ತು.

ಜಿ || ಅಳಿಯಾದ ಪ್ರದೀಪ ಕುಮಾರರಿಗೆ ಚಂಪಾಪುರದಲ್ಲಿರುವ ನಿಮ್ಮ ಮಾವನಾದ ಶ್ರೀಕಂಠಯ್ಯನವರು ಮಾಡುವ ಆಶೀರ್ವಾದಗಳು .||ಸಾಂ||

ಇಲ್ಲಿ ನಾವೆಲ್ಲರೂ ಆರೋಗ್ಯದಲ್ಲಿರುವೆವೆ. ನಿಮ್ಮ ಕ್ಷೇಮದ ಬಗ್ಗೆ ಅಗಿಂದಾಗ್ಗೆ ಶಾಗದ ಬರೆಯುತ್ತಿರಬೇಕು. ಈ ಶಾಗದವನ್ನು ಬರೆದ ಕಾರಣ ವೇನೆಂದರೆ:—

ನಿಮ್ಮ ಸೌಭಾಗ್ಯವತಿಯಾದ ಪ್ರಫ್ಲವೇಣಿಯು ತಾ.....ನೇ ಸೋಮು ವಾರ ಬೆಳಗಿನ ರೂಪ ಇದು ಘಂಟೆಯ ವೇಳಿಗೆ ಗಂಡು ಮಗುವಿಗೆ ಜನನ ವಿತ್ತಿಳು. ಕೂಸು-ಬಾಣಂತಿಯರು ಆರೋಗ್ಯವಾಗಿರುವರು. ಹನ್ನೊಂದನೆಯ ದಿನ ನಾವುಕರಣ ನಡೆಯಬೇಕಾಗಿದೆ. ನೀವು ಆಗ ಖಂಡಿತವಾಗಿ ಬರುವಿರೆಂದು ನಂಬಿರುವೆನು.

ಇನ್ನು ಹೆಚ್ಚಿನ ವಿಷಯ ಮೋಃಖ್ಯ ಸೇರಿದಾಗ.

ಇಂತೀ ಆಶೀರ್ವಾದಗಳು
, ಶ್ರೀಕಂತಯ್ಯ'

ಶಾಗದವನ್ನು ಓದಿ ನೋಡಿ ಪ್ರದೀಪನು ಪ್ರದೀಪನು ಆನಂದಪುಳಕಿತ ನಾದನು.

ಮಗನಿನ ನಾವುಕರಣಕ್ಕೆ ಹೋಗಲೇಬೇಕೆಂದು ನಿರ್ಧರವಾಡಿಕೊಂಡನು.

ಮಗನು ಹುಟ್ಟಿದ ಸಂತೋಷಕ್ಕಾಗಿ ತನ್ನ ಸ್ನೇಹಿತರಿಗೆಲ್ಲಾ ಸಂತೋಷ ಕೂಟವನ್ನಿಟ್ಟುನು.

ನಾವುಕರಣಕ್ಕೆ ಹೋಗುವ ನಿವಿತ್ತ ತನ್ನ ಮಾವನಿಗೆ ಶಾಗದ ಬರೆಯ ಬೇಕೆಂದುಕೊಂಡನು.

ತೀ|| ಮಾವನವರಿಗೆ ಜಗದೀಶಪುರದಲ್ಲಿರುವ ನಿಮ್ಮ ಅಳಯನಾದ ಪ್ರದೀಪಕುವಾರನು ಮಾಡುವ ಸಾಸ್ಕಾಂಗ ನಮಸ್ಕಾರಗಳು. ||ಸಾಂ||

ಇಲ್ಲಿ ನಾನು ಕ್ಷೇಮದಲ್ಲಿರುವೆನು. ನಿಮ್ಮೆಲ್ಲರ ಕ್ಷೇಮಸಮಾಚಾರ ವನ್ನು ಅಗಿಂದಾಗ್ಗೆ ತಿಳಿಸುತ್ತು ನನ್ನ ಮನಸ್ಸಂತೋಷಪಡಿಸಬೇಕು. ಈ ಪತ್ರ ಬರೆದ ಕಾರಣವೇನೆಂದರೆ—ನೀವು ಬರೆದ ಶಾಗದವು ಬಂದು ತಲುಪಿ ವಿಷಯವೆಲ್ಲಾ ತಿಳಿದು ಬಹಳ ಸಂತೋಷವಾಯಿತು. ನಾನು ಹನ್ನೊಂದ ನೆಯ ದಿನ ನಾವುಕರಣ ಮಹೋತ್ಸವಕ್ಕೆ ಖಂಡಿತಾ ಬರುವೆನು.

ಬುಧವಾರ ಬೆಳಿಗೆ ನಾನು ಇಲ್ಲಿಂದ ಹೊರಡುವೇನು. ರೈಲು ರಾತ್ರಿ ಹತ್ತು ತಪ್ಪಿದರೆ ಹನ್ನೊಂದು ಫಂಟೆಯ ವೇಳಿಗೆ ರಾಜೀಂದ್ರಪುರಕ್ಕೆ ಬರುತ್ತದೆ. ನೀವು ಆ ವೇಳಿಗೆ ಗಾಡಿಯನ್ನು ಕಳುಹಿಸಬೇಕಾಗಿ ಬೇಡುತ್ತೇನೆ. ಇತರ ವಿಚಾರ ಮೋಃಖ್ವಾ.

ಇಂತೀ ಸಾಸ್ಕಾಂಗ ನಮಸ್ಕಾರಗಳು.

ಇತಿ,
‘ಪ್ರದೀಪ ಕುಮಾರ’
ಇಸ್ವೇಕ್ಷರ,
(ಜಗದೀಶಪುರ)

ಕಾಗದವನ್ನು ಬರೆದ ಪ್ರದೀಪನು ಇನ್ನೊಂದು ಸಾರಿ ಕಾಗದವನ್ನು ಓದಿ ನೋಡಿದನು.

ಬಳಿಕ ಕಾಗದವನ್ನು ಮಂಡಿಸಿ ಕವರಿನಲ್ಲಿಟ್ಟು, ಕವರಿನ ಮೇಲೆ ವಿಳಾಸ ವನ್ನು ಬರೆದು ಹೊರಗೆ ಬಂದನು.

ಟಪಾಲು ಕಳೇರಿಯು ದೂರದಲ್ಲಿದ್ದ ದರಿಂದ ಅಷ್ಟು ದೂರ ಹೋಗಲು ಬೇಸರಗೊಂಡು, ಯಾರಸಂಗಡವಾದರೂ ಕಳುಹಿಸಬೇಕೆಂದು ಯೋಚಿಸಿ, ತನ್ನ ಪರಿಚಿತರಾರಾದರೂ ಬರುತ್ತಿರುವರೇ ಹೇಗೆಂದು ಸುತ್ತಮುತ್ತಲೂ ನೋಡು ಶ್ರಿರಲು, ಸಮೀಪದಲ್ಲಿಯೇ ಬಳೇ ಅಂಗಡಿ ಬಾಳಪ್ಪನ ಜವಾನನು ಕಾಡುಗಳನ್ನೂ, ಕವರುಗಳನ್ನೂ ತೆಗೆದುಕೊಂಡು ಟಪಾಲ್ ಕಳೇರಿಯ ಕಡೆ ಹೋಗು ಶ್ರಿರುವುದನ್ನು ಕಂಡನು.

ಬಾಳಪ್ಪನು ಪ್ರದೀಪನ ಆಪ್ತ ಮಿತ್ರನು. ನಾಲ್ಕಾರು ದಿನಗಳಗೊಂದು ಸಾರಿ ಒಬ್ಬರನ್ನೊಬ್ಬರು ಸಂಧಿಸುತ್ತಿದ್ದರು.

ಪ್ರದೀಪನು ಏರ್ಡಿಸಿದ್ದ ಸಂತೋಷಕೂಟಕ್ಕೆ ಬಾಳಪ್ಪನೂ ಬಂದಿದ್ದನು.

ಪ್ರದೀಪನು ಬಾಳಪ್ಪನ ಜವಾನನನ್ನು ಕೊಗಿ ತನ್ನ ಕೈಯಲ್ಲಿದ್ದ ಕವರನ್ನು ಆತನಿಗೆ ಕೊಟ್ಟು, ಅದನ್ನು ಟಪಾಲ್ ಪೆಟ್ಟಿಗೆಗೆ ಹಾಕುವಂತೆ ಹೇಳಿ ಪ್ರೋಲೀಸಾ ತಾಣಿಗೆ ಹೂರಟಿಸು.

ಮಗು ಹುಟ್ಟಿದ ಆನಂದದಲ್ಲಿ ಅವನ ಸಂತೋಷಕ್ಕೆ ಮೇರೆಯೇ ಇಲ್ಲ ವಾಯಿತು.

ವಿವಾಹವಾದ ಬಹುದಿನಗಳನಂತರ ಮಗನು ಹುಟ್ಟಿದ್ದ ಪ್ರಯುಕ್ತ ಯಾಮಿಕರಿಗೆಲ್ಲಾ ಬಹುಮಾನವನ್ನಿತ್ತಾಗಿನು.

ಎಂದಿಗೆ ಬುಧವಾರವು ಬರುವುದು? ಎಂದಿಗೆ ಚಂಪಾಪುರಕ್ಕೆ ಹೋಗುವೆನು? ಎಂದಿಗೆ ಮಗನ ಮುಖವನ್ನು ನೋಡಿ ಆನಂದಪಡುವೆನು? ಎಂದು ಹಾಡ್ಯೆಸುತ್ತಿದ್ದನು.

ಮಗನು ಹುಟ್ಟಿದ ಸಂತೋಷವೈಭವದಲ್ಲಿ ಪತ್ತೀದಾರರನ್ನು ಮರೆಯಲಿಲ್ಲ. ತನಗೆ ಮೋಸಪಡಿಸಲು ಯಾವ ಸಮಯದಲ್ಲಿ ಯಾವ ವೇಷದಲ್ಲಿ ಬಂದರೂ ಅವರ ಗುರುತನ್ನು ಹಿಡಿದು, ಅವಮಾನಪಡಿಸದೆ ಬಿಡಬಾರದೆಂದುಕೊಂಡು ಆವಿಷಯದಲ್ಲಿ ಮಾತ್ರ ವಿಶೇಷ ಜಾಗರೂಕನಾಗಿಯೇ ಇದ್ದನು.

ಪತ್ತೀದಾರರು ವೇಷಾಂತರದಿಂದ ಈ ಉಂಗಿ ಬಂದಿರಬಹುದೆಂಬ ಅನುಮಾನದಿಂದ ಅವರನ್ನು ಪತ್ತೀಮಾಡಿ ಹಿಡಿಯಲು, ಪ್ರದೀಪನೂ ಹಲವು ವೇಷಗಳನ್ನು ಧರಿಸಿಕೊಂಡು, ಉರಸ್ನೇಲ್ಲಾ ಸುತ್ತಿ ನೋಡಿದನು. ಅದರಿಂದ ಪ್ರಯೋಜನವೇನೂ ಆಗಲಿಲ್ಲ. ಶ್ರವಂಪಿಸಿದಪ್ಪು ಬೆಟ್ಟಕ್ಕೆ ಕಲ್ಲನ್ನು ಹೊತ್ತುಂತಾಯಿತು.

ತನಗೆ ಅನುಮಾನ ಬಂದ ಕಡೆಗಳಿಗೆಲ್ಲಾ ಹೋಗಿ ನೋಡಿದನು. ಸಂದೇಹದ ಭಾಯಿಗೆ ಸಿಕ್ಕು ಮನುಷ್ಯರನ್ನು ಹಿಂಬಾಲಿಸಿ ಅವರಿಗೆ ವಾಗದಂತೆ ಅವರ ನಡವಳಿಕೆಗಳನ್ನೇಲ್ಲಾ ಪರಿಶೀಲಿಸಿ ನೋಡಿದನು. ಅದರಿಂದಲೂ ಪ್ರಯೋಜನವಾಗಲಿಲ್ಲ. ಎಪ್ಪು ವಿಧದಲ್ಲಿ ಪ್ರಯತ್ನಪಟ್ಟಿ ಪರಿಶೀಲಿಸಿ ನೋಡಿದರೂ ಫಲಕಾರಿಯಾಗದೆ ಪಟ್ಟಿ ಪರಿಶ್ರವನೆಲ್ಲಾ ಸಮುದ್ರಕ್ಕೆ ನೀರನ್ನು ಹೊತ್ತುಂತಾಯಿತು.

ಪತ್ತೀದಾರರು ಈ ಉರನಲ್ಲಿ ಇರುವರೇ, ಇಲ್ಲವೇ? ಎಂಬ ಅನುಮಾನವುಂಟಾಯಿತು.

‘ಹಿಂದೆ ಸದಾ ನನ್ನ ಬೆನ್ನುಹಿಂದೆಯೇ ಇದ್ದು, ನನಗೆ ಅವಮಾನ ಮಾಡಿದ ಶೇಷಗಿರಿಯನ್ನು ಹಿಡಿದರು, ಈ ಸಾರಿ ಅದರಂತೆಯೇ ನನ್ನ ಹಿಂದಿರಾರರು. ಪ್ರದೀಪನು ಎಚ್ಚರಗೊಳ್ಳವನೆಂಬ ಭಾವನೆಯ ಮೇಲೆ ಬೇರೊಂದು

ಪ್ರಯತ್ನದಲ್ಲಿರಬಹುದು. ಆಗಲಿ! ಅವರು ಯಾವ ಪ್ರಯತ್ನದಲ್ಲಿಯಾಡರೂ ಇರಲಿ. ಅವರು ನೇಣಾಂತರದಿಂದ ನನ್ನಲ್ಲಿಗೆ ಬಂದಾಗ ಅವರನ್ನು ಹಿಡಿಯದೆ ಚಿಡಲಾರೆನು.’

ಎಂಬುದಾಗಿ ಯೋಚಿಸಿಕೊಂಡು ಆ ವಿಷಯದಲ್ಲಿ ವಶೇಷ ಎಚ್ಚರಿಕೆ ಯಿಂದಲೇ ಇದ್ದನು.

ಪಶ್ಮೀದಾರರ ವಿಷಯದಲ್ಲಿ ಎಚ್ಚರಿಕೆಯಿಂದಿದ್ದರೂ, ಮಗನು ಹುಟ್ಟಿದ ಸಂತೋಷವನ್ನು ಮರೆಯಲಿಲ್ಲ.

ನಾನುಕರಣ ಮಾಡಲು ಇನ್ನು ನಾಲ್ಕು ದಿನಗಳು ಉಳಿಯಿತು. ಪ್ರದೀಪನ ಸಂತೋಷವನ್ನು ಹೇಳತ್ತಿರದು.

ಮಾವನ ಉಂಗಿಗೆ ಹೊರಡಲು ಆಗಿನಿಂದಲೇ ಬೇಕಾದ ಸಿದ್ಧತೆಯನ್ನು ಮಾಡಿಕೊಂಡನು.

ಶೇಷಗಿರಿಯು ಬಟ್ಟಿಗಳಿಲ್ಲವನ್ನೂ ಹರಿದುಹಾಕಿದ್ದ ಪ್ರಯುಕ್ತ ಬೇರೆ ಬಟ್ಟಿಗಳನ್ನು ಹೊಲಿಸಿಕೊಂಡನು.

ಶೇಷಗಿರಿಯ ವಿಚಾರಣೆಯಗಿ, ಆತನು ಶಿಕ್ಷೆಗೆ ಗುರಿಯಾದನಂತರ, ಅವನು ಕದಿದ್ದ ಪ್ರವೃತ್ತಿಯನ್ನು ಸಿಕ್ಕಿದ್ದ ಪ್ರಯುಕ್ತ ಹಣಕ್ಕೇನೂ ಕೊರತೆಯಿರಲಿಲ್ಲ.

ತನ್ನ ಪಶ್ಮಿಗೆ ನಾಲ್ಕುರು ಸೀರೆಗಳನ್ನು ಕೊಂಡನು. ಮಗನಿಗೆ ಬಟ್ಟಿಗಳನ್ನು ಹೊಲಿಸಿದನು.

ಮಗನು ಹುಟ್ಟಿದನೆಂಬ ಸಂತೋಷದ ಅನೇಷದಲ್ಲಿ ಹಣದ ಕಡೆ ಲಕ್ಷ್ಯವೇ ಕೊಡಲಿಲ್ಲ.

ಹೊರಡುವ ದಿನವೂ ಸಮೀಪಿಸಿತು. ಮಾವನ ಮನಿಗೆ ಕೊಂಡೊಯ್ಲು ದೊಡ್ಡ ಬಟ್ಟಿಯ ತುಂಬಾ ಬಗೆಬಗೆಯ ಸಿಹಿತಿಂಡಿಗಳನ್ನು ತೆಗೆದುಕೊಂಡನು. ಸುವಾಸನೆಯ ತಿಂಡಿಗಳನ್ನು ಕಟ್ಟಿಸಿಕೊಂಡನು.

ಮಂಗಳವಾರ ರಾತ್ರಿಯಲ್ಲಾ ಆತನಿಗೆ ಸಿದ್ಧಯೆಂಬುದೇ ಇಲ್ಲ. ರಾತ್ರಿಯಲ್ಲಾ ನಾನಾವಿಧಾದ ಯೋಜನೆಗಳನ್ನು ಮಾಡುತ್ತಾ ಆ ರಾತ್ರಿಯನ್ನು ಕಳೆದನು.

ಮಾರನೆಯ ದಿನ ಬೆಳಗಾಗುತ್ತಲೇ ಹೊರಡಲು ತಯಾರಾದನು. ರಾತ್ರಿಯೇ ಯಾವಿಕರಿಬ್ಬರಿಗೆ ಹೇಳಿದ್ದ ಪ್ರಯುಕ್ತ ಅವರಿಬ್ಬರೂ ಬೆಳಗಾಗುವ ವೇಳಿಗೆ ತಯಾರಾಗಿ ಬಂದಿದ್ದರು.

ಹೊರಗಡೆ ಜಟಿಕಾ ಗಾಡಿಯೂ ಸಿದ್ಧವಾಗಿ ನಿಂತತ್ತು.

ಯಾವಿಕರು ಸಾಮಾನುಗಳನ್ನು ಗಾಡಿಗೆ ತುಂಬಿದರು.

ಪ್ರದೀಪನು ಮನೆಗೆ ಬೀಗ ಹಾಕಿ ಮನೆಯಕಡೆ ಎಚ್ಚರಿಕೆಯಿಂದ ನೋಡಿ ಕೊಳ್ಳುವಂತೆ ಹೇಳಿ ಗಾಡಿಯಲ್ಲಿ ಕುಳಿತನು.

ಹಿಂದುಗಡೆ ಯಾವಿಕರಿಬ್ಬರೂ ಕುಳಿತರು.

ಮೂವರೂ ಗಾಡಿಯಲ್ಲಿ ಕುಳಿತುಕೊಳ್ಳತ್ತಲೇ ಜಟಿಕಾ ಸಾಬಿಯು ಗಾಡಿಯನ್ನೇರಿ ‘ಚಲಾಬೆಟಾ’ ಎಂದು ಕುದುರೆಯ ಬೆಸ್ಸಿನ ಮೇಲೆ ತನ್ನ ಹಸ್ತದಿಂದ ಹೊಡಿಯುತ್ತಲೇ ಒಡಿಯನ ಸೂಕ್ತವನ್ನು ರಿತ ಕುದುರೆಯು ರೈಲ್‌ಲ್ಯೇ ನಿಲ್ದಾಣದ ವಾಗ್ರವನ್ನಿಂದಿದು ಹೊರಟಿತು.

ಪ್ರದೀಪನ ಮನೆಯಿಂದ ರೈಲ್‌ಲ್ಯೇ ನಿಲ್ದಾಣಕ್ಕೆ ಏರಡು ಫಲಾಂಗುಗಳ ದೂರವಿದ್ದ ದರಿಂದ ಕಾಲುಫಾಂಟಿಯೋಳಗಾಗಿ ಗಾಡಿಯು ರೈಲ್‌ಲ್ಯೇ ನಿಲ್ದಾಣದ ಹತ್ತಿರ ನಿಂತತ್ತು.

ಯಾವಿಕರು ಗಾಡಿಯಿಂದ ಸಾಮಾನುಗಳನ್ನು ಕೆಳಗಿಳಿಸಿಕೊಂಡರು.

ಪ್ರದೀಪನು ಗಾಡಿಯನ್ನಿಗೆ ಬಾಡಿಗೆ ಹಣವನ್ನಿತ್ತು, ರಾಜೇಂದ್ರಪುರಕ್ಕೆ ಇಂಟರ್‌ಕಾಲ್‌ಸಿನ ಟಿಕೆಟನ್ನು ಪಡೆದನು.

ಯಾವಿಕರು ಸಾಮಾನುಗಳನ್ನು ಚೋಗಿಯಲ್ಲಿಟ್ಟು, ಪ್ರದೀಪನ ಅಪ್ಪಣಿಯನ್ನು ಪಡೆದು ಹಿಂದಿರುಗಿದರು.

ನಿಯಮಿತ ವೇಳಿಗೆ ರೈಲು ನಿಲ್ದಾಣದಿಂದ ಕದಲಿತು.

ಮಾವನ ಮನೆಯಲ್ಲಿ ಹೇಗೆ ನಡೆದುಕೊಳ್ಳಬೇಕೆಂಬುದರ ಬಗ್ಗೆ ಪ್ರದೀಪ ನಿಗೆ ಅಗಲೇ ಯೋಚನೆಗೆ ಪಾರಂಭವಾಯಿತು.

ಮಾವನು ಜಮಿನಾನ್ನಾರ. ಅಳಯನು ಇನ್ನಪೆಕ್ಕರ್

ಸುಖ, ದುಃখ, ಮಳೆ, ಗಾಳಿ, ಬಿಸಿಲುಗಳ ಪರಿವೆಯಲ್ಲಿದ ರೈಲು ಒಂದೇ ಸಮನಾಗಿ ಓಡುತ್ತಿತ್ತು.

ದೈಲು ಎನ್ನು ವೇಗವಾಗಿ ಹೋಗುತ್ತಿದ್ದರೂ, ಪ್ರದೀಪನಿಗೆ ಮಾತ್ರ ನಿಥಾನವಾಗಿ ಹೋಗುತ್ತಿರುವಂತೆ ಭಾಸವಾಗುತ್ತಿತ್ತು.

ರಾತ್ರಿ ಹನ್ನೊಂದು ಫಂಟಿಯ ವೇಳಿಗೆ ಮಾನನ ಮನೆಯಲ್ಲಿರುವೆನೆಂದೂ, ಪಕ್ಕೀಪುತ್ರರನ್ನು ನೋಡಿ ಸಂತೋಷಪಡುವೆನೆಂದೂ, ಇನ್ನೂ ಹಲವು ಬಗೆಯಲ್ಲಿ ಯೋಚಿಸುತ್ತಾ ಪ್ರದೀಪನು ತನ್ನ ಮನದಲ್ಲಿಯೇ ಗಾಳಿಗೋಪುರಗಳನ್ನು ಕಟ್ಟುತ್ತಿದ್ದನು.

ಆ ಚೋಗಿಯಲ್ಲಿ ಸುಮಾರು ಆರೇಳು ಜನರು ಮಾತ್ರ ಕುಳಿತ್ತಿದ್ದರು. ಅವರಾರ ಪರಿಚಯವೂ ಪ್ರದೀಪನಿಗಿರಲಿಲ್ಲ. ಅವರ ಪರಿಚಯ ಮಾಡಿಕೊಳ್ಳಲೂ ಅವನು ಇಷ್ಟಪಡಲಿಲ್ಲ.

ಅವರೆಲ್ಲರೂ ಒಬ್ಬರೊಡನೊಬ್ಬರು ವಿನೋದವಾಗಿ ಮಾತನಾಡುತ್ತಾ ಸರಸವಾಡುತ್ತಿದ್ದರು.

ಪ್ರದೀಪನಿಗೆ ಅವರ ವಿನೋದಕೂಟಗಳೇನೂ ಬೇಕಾಗಿರಲಿಲ್ಲ. ಕೈಯಲ್ಲಿ ಪತ್ರಿಕೆಯನ್ನು ಹಿಡಿದುಕೊಂಡು ಓದುತ್ತಿದ್ದನು. ಆದರೇ, ಕಣ್ಣಗಳು ಪತ್ರಿಕೆಯ ಮೇಲಿದ್ದರೂ ಗಮನವು ಅದರ ಮೇಲಿರಲಿಲ್ಲ. ಹೆಸರಿಗೆ ಮಾತ್ರ ಕೈಯಲ್ಲಿ ಪತ್ರಿಕೆಯಿತ್ತು.

ದೈಲು ಅರ್ಥದಾರಿಗೆ ಹೋದನಂತರ ರಾಮನಪುರವೇಂಬ ನಿಲ್ದಾಣದ ಸಮಾಪದಲ್ಲಿ ಇಂಟೆ ಕಟ್ಟುಹೋಯಿತು.

ಇಂಟೆನ್ನಿನ ಮುಖ್ಯ ಉಪಕರಣಗಳೇ ಹಾಳಾಗಿಹೋದ ಪ್ರಯುಕ್ತ ಅದು ಅಲ್ಲಿಯೇ ರಿಪೇರಿಯಾಗಿ ಮುಂದಿ ಹೋಗುವ ಸ್ಥಿತಿಯಲ್ಲಿರಲಿಲ್ಲ.

ರಾಮನಪುರಕ್ಕೆ 86 ಮೈಲಿಗಳ ದೂರದಲ್ಲಿದ್ದ ರಾಜನಗರದಿಂದ ಚೀರೆ ಇಂಟೆ ಬರಬೇಕಾಯಿತು.

ಅದುದರಿಂದ ದೈಲು ಹೊರಡಲು ಸಾಧ್ಯವಾಗದೆ ಅಲ್ಲಿಯೇ ನಿಲ್ಲಬೇಕಾಯಿತು.

ವಿಷಯವನ್ನು ರಿತ ಪ್ರಯಾಣಿಕರು ದೈಲ್ಯೇ ಅಧಿಕಾರಿಗಳನ್ನು ತಮ್ಮ ತಮ್ಮ ಮನಸ್ಸಿಗೆ ಬಂದಹಾಗೆ ನಿಂದಿಸಿದರು.

ಪ್ರದೀಪನ ಮನಸ್ಸಿನ ಹೃದ್ದೇಗವನ್ನು ಹೇಳತೀರದು. ತಾನು ಹೊರಟ ಫಳಗೆಯು ಸರಿಯಾಗಿಲ್ಲವೆಂದುಕೊಂಡನು.

ರಾಜನಗರದಿಂದ ಬೇರೆ ಇಂಜೀ ಬರುವವರೆವಿಗೂ ಪ್ರಯಾಣಿಕರು ಅಲ್ಲಿಯೇ ವಸತಿ ಮಾಡಬೇಕಾಯಿತು.

ತನ್ನ ಮಾವನವರು ಅಳಿನ ಸಂಗಡ ಗಾಡಿಯನ್ನು ಕಳುಹಿಸಿರುವರು. ಅತನು ಶೈಲು ತಡವಾಗಿ ಬರುವುದೆಂದು ತಿಳಿದು ಅಲ್ಲಿಯೇ ತನಗಾಗಿ ಕಾಯು ಶ್ರೀರುತ್ತಾನೇ. ಎಂಬುದಾಗಿ ಪ್ರದೀಪನು ಉಂಟಿಸಿಕೊಂಡನಲ್ಲದೆ, ಒಟ್ಟನಲ್ಲಿ ಈ ದಿನ ರಾತ್ರಿ ಮಗನ ಮುಖವನ್ನು ನೋಡುವ ಲಭ್ಯವಿರುವುದೋ ಇಲ್ಲವೋ ಎಂದುಕೊಂಡು ಕಳುವಳಕ್ಕೇಡಾದನು.

ರಾಮನಪುರದಿಂದ ರಾಜನಗರಕ್ಕೆ ವರ್ತಮಾನ ಹೊಗಿದ್ದರೂ, ಅಲ್ಲಿಂದ ಇಂಜೀ ಬರಲು ಸ್ವಲ್ಪ ತಡನೇ ಆಯಿತು.

ನೂರಾರು ಕಾರ್ಯಗಳಾಗಿ ಹೊರಟಿದ್ದ ಪ್ರಯಾಣಿಕರೆಲ್ಲರಿಗೂ ಅದ ರಿಂದ ವಿಶೇಷ ತೊಂದರೆಯಾಯಿತು.

ರಾತ್ರಿ ಹನೊಂದು ಫಂಟಿಗೆ ರಾಜೇಂದ್ರಪುರವನ್ನು ತೆಲುಪಬೇಕಾಗಿದ್ದ ಶೈಲು ಮಾರನೆಯ ದಿನ ಮಧ್ಯಾಹ್ನ ಮೂರು ಫಂಟಿಗೆ ತೆಲುಸಿತು.

ರೈಲು ರಾಜೀಂದ್ರಪುರದ ನಿಲ್ದಾಣದಲ್ಲಿ ನಿಲ್ಲಿತ್ತಲೇ ಪ್ರದೀಪನು ಬೋಗಿ
ಯಿಂದಿಳಿದು ತನ್ನ ಸಾಮಾನುಗಳನ್ನು ಕೆಳಗಿಳಿಸಿಕೊಂಡನು.

ತನ್ನ ಮಾವನು ಗಾಡಿಯನ್ನು ಕೆಳಗಿಳಿಸಿರುವನು. ಗಾಡಿಯವನು ತನ
ಗಾಗಿ ಕಾಯುತ್ತಿರಬಹುದು, ಎಂದು ಭಾವಿಸಿ ಸುತ್ತೆಮುತ್ತಲೂ ನೋಡು
ಶ್ರೀರಲು, ಸುಮಾರು ನಲವತ್ತೀಗಳು ವರ್ಷದ ಮುದುಕನು ಆತನ ಬಳಗೆ
ಬಂದನು.

ಆ ಮುದುಕನ ಮೈನೇಲಿದ್ದ ಬಟ್ಟಿಗಳನ್ನು ಒಗೆದು ಎಷ್ಟು ದಿನಗಳಾಗಿ
ತೆಗ್ಗೊಂಡಿದ್ದೇ ಬಲ್ಲ. ತಲೆಯು ಎಣ್ಣೆಯನ್ನು ಕಂಡು ಒಂದೆರಡು ತಿಂಗಳಾದರೂ
ಆಗಿರಬಹುದೆಂಬಂತೆ ಕಾಣುತ್ತಿತ್ತು. ಗಡ್ಡವನ್ನೂ ತೆಗೆಸಿರಲಿಲ್ಲ.
ಸಾನ್ವಾದಿ ಬಹುದಿನಗಳಾಗಿರುವಂತೆ ತೋರುತ್ತಿದ್ದನು.

ಅವನನ್ನು ನೋಡಿ ಪ್ರದೀಪನಿಗೆ ಅಸಹ್ಯವುಂಟಾಯಿತು. ಈತನಾರೋ
ಚಿಕ್ಕುಕೆನಿರಬಹುದೆಂದುಕೊಂಡನು.

ಮುದುಕನು ಪ್ರದೀಪನಿಗೆ ಸಲಾಂ ಮಾಡಿ, ವಿನಯದಿಂದಲೇ—

“ಸಾಮಿಾ! ಜಗದಿಂದಪ್ರದ್ದ ಇನ್ನುವೆಟಪ್ಪ ನೀವೇನಾ? ” ಎಂದು
ಕೇಳಿದನು.

“ಹೌದು! ಏಕೆ? ನೀನಾರು? ”

“ಅಯ್ಯಾ! ನನ್ನೊಡ್ಡಾ! ನೆನ್ನೆಯಿಂದ ನಿಮಾಗಿ ಕಾಯ್ತು ಇದ್ದಿಲ್ಲ.
ಬಾಣಿ ಹೋಗನೆ.”

“ಎಲ್ಲಿಗೆ? ”

“ಇದೇನಿಂಕೇತ್ತೀರಾ ? ನಮ್ಮಣೀರು ಕಳ್ಳಿವೆ. ನಿಮ್ಮನ್ನಾ ಕರ್ಕುಂ
ಬರಾಕೆ.”

“ಯಾರು ನಿನ್ನ ಧಣಿ ? ”

“ಇದೇನಾ ಸಾಮಿಂ ಇಂಕೇತ್ತೀರಾ ? ಶ್ರೀಕಂಠಪೈತ್ತೀರಾಳಪೈತ್ತೀ ನಾನು.
ನಿಮ್ಮದ್ವೀಗೆ ನಂಗೊಡಿದ್ದಿರಾ. ಮಾತಾಡಿದ್ದಿರಾ. ಈಗೊಡುದ್ದೆ ಗುರ್ತಿ
ಲ್ಲಂಗೆ ಕೇತ್ತೀರಲ್ಲ.”

ತನ್ನ ಮಾವನು ಗಾಡಿಯನ್ನು ಕಳುಹಿಸಿರುವನೆಂದೂ, ಈತನು ನೆನ್ನೆ
ರಾತ್ರಿಯಿಂದ ತನಗಾಗಿ ಕಾಯುತ್ತಿರುವನೆಂದೂ ಪ್ರದೀಪನು ಉಹಿಸಿ
ಕೊಂಡನು.

“ನಿನ್ನ ಹೆಸರೇನು ? ”

— ಎಂದು ಪ್ರದೀಪನು ಕೇಳಲು, ಮುದುಕನು—

“ಇದೇನ್ನಿಂದಿ, ಇಂಕೇತ್ತೀರಾ ? ನನ್ನೆಸ್ತು ಕೆಂಚ ಬುದ್ದಿ” ಎಂದು
ಹೇಳಿದನು.

“ಸಂ ! ನಿನು ನೆನ್ನೆ ರಾತ್ರಿಯಿಂದಲೂ ಕಾಯುತ್ತಿರುವೆಯಾ ? ”

“ಹಾದುಕಣ್ಣಿದ್ದಿ. ಧಣಿಗಳೇಳವೆ. ನಿಮ್ಮನ್ನಾ ಕರ್ಕುಂಡೇ ಬ್ರೈಕು,
ಅಂತ. ಅದ್ವೈತಾಯ್ಯಂಡಿವಿ.”

“ರ್ಯಾಲು ತಡವಾಗಿ ಬರುವುದೆಂದು ಅವರಿಗೆ ತಿಳಿಯದೇ ? ”

“ರಾತ್ರಿ ನಾನೋಗ್ಗೆ ಇದ್ದಿದ್ದಿಕ್ಕೆ ಬೆಳಗ್ಗೆ ಬೇರೆ ಆಳುನ್ನ ಕಳ್ಳಿದ್ದು ಬುದ್ದಿ.
ಅವುನಾಸಂಗ್ಗೆ ಹೇಳಿಕಳ್ಳಿವಿ.”

“ಸರಿ, ಸರಿ ! ಗಾಡಿಯೆಲ್ಲದೇ ? ”

“ಹೊಗ್ಗದೆ ಷತೆ ಬುದ್ದಿ. ಈಗ ಉರಿಉರಿ ಬಿಸ್ಟು ಬುದ್ದಿ. ನೀನ್ನು
ದಣ್ಣ ಬಂದಿದ್ದೀರಾ. ಈ ವೇಟಿಂಗ್ ರೂಮ್‌ಲ್ಲಿ ಒಂದ್ದಂಟಿ ಸುನ್ನಾಸೊಳ್ಳಿ.
ತಂಪೋತ್ತುಗೆ ಗಾಡಿ ಕಟ್ಟಾತಿವಿ.”

“ಹಾಗೇ ಮಾಡು.”

ಕೆಂಚನು ಪ್ರದೀಪನ ಸಾಮಾನುಗಳೆಲ್ಲವನ್ನೂ ವಿಬ್ರಾಂತಿ ಮಂದಿರಕ್ಕೆ
ಸಾಗಿಸಿದನು.

ಪ್ರದೀಪನು ರೂಮಿನಲ್ಲಿ ಕುಳಿತುಕೊಂಡು ಸಿಗರೀಟನ್ನು ಸೇದುತ್ತಾ, ತನ್ನ ಮಾವನ ಮನೆಯವರ ವಿಷಯವನ್ನು ಕೆಂಚನೊಡನೆ ಕೇಳಿ ತಿಳಿದು ಕೊಂಡನು.

ತನ್ನ ಪತ್ತಿ, ಮಗನ ವಿಷಯವನ್ನು ಕೇಳಿದಿರಲಿಲ್ಲ. ಕೆಂಚನು ಅವನ ಪ್ರತಿ ಪ್ರತ್ಯೇಗೂ ಸಮರ್ಪಕವಾದ ಉತ್ತರವನ್ನು ಕೊಡುತ್ತಿದ್ದನು.

ಎಂದಿಗೆ ಚಂಪಾಪುರಕ್ಕೆ ಹೋಗುವೆನು? ಎಂದು ಪ್ರದೀಪನು ಆತುರ ಗೊಂಡಿದ್ದನಾದರೂ, ಕೆಂಚನೆ ಮಾತಿನ ಮೇಲೆ ಒಂದು ಫೆಂಟಿ ಉಳಿಯ ಬೇಕಾಯಿತು.

ಯಾವಿಯಾವುದೋ ವಿಷಯವನ್ನು ಮಾತನಾಡುತ್ತಾ ಒಂದು ಫೆಂಟಿ ಯನ್ನು ಕಳೆದುದಾಯಿತು.

ಪ್ರದೀಪನಿಗೆ ಹೊಟ್ಟಿ ಹಸಿಯುತ್ತಿದ್ದ ಪ್ರಯುಕ್ತ ನಿಲ್ದಾಣದಲ್ಲಿದ್ದ ಹೋಟೆಲಿನಲ್ಲಿಯೇ ಉದರಪ್ರೋಷಣೆಯನ್ನು ನೋಡಿಕೊಂಡನು.

ಬಳಿಕ ಶೆಂಚನು ಸಾಮಾನುಗಳೆಲ್ಲವನ್ನೂ ಗಾಡಿಯಲ್ಲಿಟ್ಟು, ಗಾಡಿಗೆ ಎತ್ತನ್ನು ಕಟ್ಟಿದನು.

ಪ್ರದೀಪನು ಇನ್ನು ಒಂದೆರಡು ಫೆಂಟಿಗಳಲ್ಲಿಯೇ ಮಗನನ್ನು ನೋಡುವೆ ನೆಂಬ ಉತ್ತಾಹದಿಂದ ಗಾಡಿಯಲ್ಲಿ ಕುಳಿತನು.

ಕೆಂಚನು ಎತ್ತಿನ ಬೆನ್ನು ಮೇಲೆ ಹೊಡಿದು ಅದರ ಬಾಲವನ್ನು ತಿರುವುತ್ತೆಲೇ ಎತ್ತು ಚಂಪಾಪುರದ ಮಾರ್ಗವನ್ನಿಡಿದು ಹೊರಟಿತು.

ರಾಜೀಂದ್ರಪುರದ ರೈಲ್ವೇ ನಿಲ್ದಾಣದಿಂದ ಚಂಪಾಪುರದವರೆವಿಗೆ ಪೂರಾ ಕಾಡುರಸ್ತಿಯೇ. ಆ ಹತ್ತು ಮೈಲಿಗಳ ಪಾಸಲೆಯಲ್ಲಿ ಒಂದು ಚಿಕ್ಕ ಹಳ್ಳಿಯೂ ಇರಲಿಲ್ಲ. ಗಾಡಿಯ ರಸ್ತೆಯೊಂದನ್ನು ಬಿಟ್ಟರೆ ಬಾಕಿ ಎಲ್ಲಾ ಅರಣ್ಯವೇ.

ಕೆಲವು ಕಡೆ ಗಗನಚಂಬಿತ ವೃಕ್ಷಗಳು ಬೆಳಿದಿದ್ದರೆ, ಮತ್ತೆ ಕೆಲವು ಕಡೆ ವ್ಯಾದಾನ ಪ್ರದೇಶವಿತ್ತು.

ಪ್ರದೀಪನು ಹೋತ್ತು ಕಳೆಯುವ ನಿವಿತ್ತ—

“ಕೆಂಚಾ ನಿನಗೆ ಬೇರೆ ಬಟ್ಟಿಗಳಲ್ಲವೇ?” ಎಂದು ಕೇಳಿದನು.

ಕೆಂಚನು ವಿನಯದಿಂದಲೇ—

“ಖತೆ ಬುದ್ದಿ. ಒಗ್ಗೆಬೇಕು” ಎಂದನು.

“ಸಿಎನ್‌ ಬಟ್ಟಿಗಳನ್ನು ಒಗೆದುಕೊಳ್ಳುವೆಯೂ ?”

“ಇದೇನ್ನುದ್ದಿ ಇಂಕೇಳ್ತಿರಾ ? ಒಗೇಡೇ ಯಾರಾನ ಉಟ್ಟಿಷ್ಟುರ ? ಒಗೇತೀನಿ ಬುದ್ದಿ.”

“ಎಷ್ಟು ತಿಂಗಳಿಗೊಂದು ಸಾರಿ ಬಟ್ಟಿಗಳನ್ನು ಬದಲಾಯಿಸುವೆ ?”

“ಹಡ್ಡೆಪ್ಪಿದಿನಕೊ೦ಂದೆನ ಬದಲ್ಲಿಯಿಸ್ತಿಂದಿ. ತಿಂಗ್ಲಿಂದ ಬಂತು.”

“ಇದಕ್ಕೆಂತಲೂ ಒಳ್ಳೆಯ ಬಟ್ಟಿಗಳಿರುವುದೇ ?”

“ಇಲ್ಲಾ ಬುದ್ದಿ.”

“ತಿಂಗಳಿಗೆ ಒಂದು ಸಾರಿ ಸ್ವಾನ ಮಾಡುವೆಯೂ ? ತಪ್ಪಿದರೆ ಅದೂ ಇಲ್ಲವೋ ?”

“ಎಂಟ್ಟಿನಕೊ೦ಂತಾರ್ಥಿ ಮೈ ತೊಳ್ಳಿತ್ತಿಂದಿ. ನಮ್ಮೆಲ್ಲ ಅಂಗ್ರೇತಿ ಬುದ್ದಿ. ಏನ್ನಾಡಾನ.”

“ತಲೆಗೆ ಎಣ್ಣೆ ಹಾಕೆ ಎಷ್ಟು ದಿನಗಳಾಯಿತು ?”

“ಏನ್ನಿದ್ದಿ ? ಹುಡ್ಡಾಟ ಆಡ್ಡಿರಾ ? ನಮ್ಮುಂತೊರ್ಗೆ ಲ್ಲಾ ಯಾಕ್ಕಿದಿ ಎಣ್ಣೆ ? ಇನ್ನು ನಿಮ್ಮಾದ್ದೆ ಬೀಕೆಂಬೀಕು.”

“ನಿನ್ನನ್ನು ನೋಡಿದರೆ ಅಸಹ್ಯವಾಗುತ್ತದೆ. ನಿನ್ನ ಮನೆಯಲ್ಲಿ ಯಾರೂ ಇಲ್ಲವೇ ?”

“ಇದಾರೆ ಬುದ್ದಿ.”

“ಯಾರು ?”

“ನನ್ನೆಂಡಿ. ಮಗ.”

“ಅವರೂ ನಿನ್ನ ಹಾಗೆಯೇ ಇರುವರಲ್ಲವೇ ?”

“ಗಂಡ ಇಡ್ಡಂಗೆ ಹೆಂಡ್ತಿನೂ, ಮಗಾನೂ ಇರೋದ್ದಾ ನ್ಯಾಯಾನೇ ಬುದ್ದಿ.”

“ನಿನ್ನ ಮನೆಯೂ ನಿನಿದ್ದ ಹಾಗೆಯೇ ಇರಬಹುದು ಅಲ್ಲವೇ ?”

“ಬಡವ್ವ ಬುದ್ದಿ. ಏನ್ನಾಡನ. ನಿಮ್ಮಾವರಂಗೆ ಸಾವಾರು ಆಗಿದ್ದೆ ಅವೆಂಗೆ ದೊಡ್ಡ ಬಂಗ್ಲೀಗಿರ್ತಿದ್ದೆ. ಏನ್ನಾಡಕಾಕ್ಕೆತೆ ಹೇಳಿ ಬುದ್ದಿ.”

“ನಿನಗೆಷ್ಟು ಸಂಬಳ ಬರುತ್ತದೆ ?”

“ಚಾಳ ಕೆಮ್ಮೆ ಬುದ್ದಿ. ಹೇಳಾಕೇ ನನ್ನೆನೆ ನಾಚ್ಚಿ ಅಗ್ರೇತೆ.”

“ಚಿಂತೆಯಿಲ್ಲ ಹೇಳು. ಅದರಲ್ಲಿ ನಾಚಿಕೆಯೇನಿದೆ ?”

“ಮೂನತ್ಪುರಾಯ್ ಬುದ್ದಿ.”

“ಅವ್ಯೋನಾ ?”

“ಹೊದು ಬುದ್ದಿ. ಅದ್ವಿಲ್ಲಿ ಮೂರ್ಜನ್ನು ಹೊಟ್ಟಿ ತುಂಬೇಕು.”

“ನಿಂನು ಎಪ್ಪು ವರ್ಷಗಳಿಂದ ನನ್ನ ಮಾವನ ಮನೆಯಲ್ಲಿರುವೆ ?”

“ಬಾಳ ವರ್ಷಗಳಿಂದ ಇದಿನಿ ಬುದ್ದಿ. ನಂಗೇ ಜ್ಞಾಸ್ವಿತಲಿ.”

“ಸುಮಾರು ಇಪ್ಪತ್ತು ವರ್ಷಗಳಿಂದ ಇರುವೆಯಾ ?”

“ಇರ್ಮೈದು ಬುದ್ದಿ.”

ಎತ್ತು ಸಿಧಾನವಾಗಿ ಮುಂದುವರಿಯುತ್ತಿತ್ತು. ರಾಜೀಂದ್ರಪುರದ ಶ್ರೀಲ್ಕೃಷ್ಣ ನಿಲಾಳಣದಿಂದ ಸುಮಾರು ಏರಡು ಮೈಲಿ ದೂರ ಬಂದಿರಬಹುದು.

“ಕೆಂಚಾ ! ನಿನ್ನ ವಾಗ್ನಿಗೆ ವಯಸ್ಸಿಪ್ಪು ?”

“ಶಾಗಢೇಳು ನಡಿತಾ ಷತಿ ಬುದ್ದಿ. ಕಿರಾದಿವುಳ್ಳಿ ಬಂದ್ರೆ ಹಡ್ಡೆಂಟ್ರಿಗಾ ಕಾಲಿಡ್ರಾನೆ.”

“ಏನು .ಕಿರಾದಿವುಳ್ಳಿಯೋ ಏನೋ. ನನಗೇನೂ ಅಥವಾಗದು. ಅವನೇನು ಕೆಲಸ ಮಾಡಿಕೊಂಡಿರುವನು ?”

“ಏನೂ ಇಲ್ಲುಣಾ ಬುದ್ದಿ.”

“ಆ ವಯಸ್ಸಿಗೆ ಬಂದಿದ್ದರೂ, ಉಂಡಾಡಿಭಟ್ಟನಂತೆ ತಿರುಗಾಡಿಕೊಂಡಿರುವನೇ ?”

“ನಾನಿರೋನರ್ಗು ಅಂಗೇ ಇಲ್ಲಿ ಬುದ್ದಿ. ಆಮೇಲೆ ಅವ್ಯವಸ್ಯ ಪಾಡಿ ಅವ್ಯಗಿದ್ದೇ ಇದೆ.”

“ನೀನೋಬ್ಬ ದೊಡ್ಡಬುದ್ದಿವಂತನೇ ? ಸರಿ, ಹೋಗಲಿ. ಏನಾದರೂ ವಿದ್ಯಾಭ್ಯಾಸವಿರುವುದೇ ?”

“ಅದೆಲ್ಲಾ ಆಗ್ರಹಿತಿ ಬುದ್ದಿ.”

“ಎಲ್ಲಿಯವರೆವಿಗೆ ಓದಿರುವನು.”

“ಅದೆಂತದೋ ಹೇಳ್ತಾರೆ ಬುದ್ದಿ. ನನ್ನೀಳೋಕೆ ನಾಲ್ಕಿ ತಿರ್ಗಳಿಲ್ಲ. ಅದೆಲ್ಲ ಯಾಂಗೋಡ್ತು.”

“ನೀನು ಅವಿದ್ಯಾವಂತನಾದರೂ, ಮಗನಿಗಾದರೂ ಓದಿಸಿರುವೆಯಲ್ಲ. ಅಷ್ಟೇ ಸಂತೋಷ. ಹೋಗಲಿ. ನಿನ್ನ ಧಣಿಗಳು ನನ್ನನ್ನು ನೋಡಲು ಹಾತೊರೆಯುತ್ತಿರುವರಲ್ಲವೇ ?”

“ಹೋದು ! ಬುದ್ದಿ.”

“ಅಗ ಎಷ್ಟು ಮೈಲಿ ಬಂದಿರುವೆನ್ನ?”

“ಮೂರ್ಕೆಪ್ಪಲಿ ಬಂದಿದೇನೆ ಬುದ್ದಿ.”

“ಇನ್ನೂ ಏಜು ಮೈಲಿಗಳ ದೂರವಿರುವುದೇ ?”

“ಹೋದು, ಕಣ್ಣಾದ್ದಿ. ಏಟೊತ್ತು ಬಸ್ಯಿ ಬುದ್ದಿ. ಹೊತ್ತುಳ್ಳೋ ದೊರ್ಕೆ ಹಳ್ಳಿ ಸೇರ್ತಿದಿ.”

“ಇಲ್ಲಿ ಕಾಡುವ್ಯಾಗಗಳಿಲ್ಲವೇ ?”

“ಬೇಕಾದಟ್ಟೆ ತೆ. ನಿಮ್ಮೇನಾ ಸಿಕಾರಿ ಆಡಕ್ಕ ಬತ್ತೆತ್ತ ಬುದ್ದಿ ? ಬಂದೂಕ ತಂದಿದ್ದಿರಾ ? ಏನ್ನಾದ್ದಿ.”

“ಏನೂ ತರಲಿಲ್ಲ. ನನಗೆ ಶಿಕಾರಿಯೂ ತಿಳಿಯದು. ಗಾಡಿಯನ್ನು ಬೇಗಬೇಗ ಓಡಿಸು. ಜಾಗ್ರತೆ ಹಳ್ಳಿಯನ್ನು ಸೇರೊಣ. ಮಗನ ಮುಖ ನೋಡಬೇಕಾಗಿದೆ.”

“ಏಟೊಂದ್ರ” ಪ್ರೀತಿ ಬುದ್ದಿ ಮಗನ್ನೀಲೆ. ಈಗೆ ಇಂಗಾಡೆ ಮುಂದಿ ಸ್ವೀಕೋ ಏನೋ ನಾನ್ನೇರೆ ಕಾಣೆ.”

“ಆ ತಲೆಹರಬಿ ಮಾತುಗಳು ನಿನಗೆ ಬೇಡ. ನಾನು ಹೇಳಿದಪ್ಪ ಕೆಲಸ ಮಾಡು.”

“ಆಗ್ಗಿ ಕಣ್ಣಾದ್ದಿ. ನಂಗ್ಯಾಕ್ಕ ತಲೆ ಹಳೆ. ನೀವೇಳ್ಳಂಗೆ ಕೇತ್ತುಇವ್ವಿ.”

“ಗಾಡಿಯನ್ನು ಬೇಗ ಓಡಿಸು.”

ಕೆಂಚನು ಎತ್ತಿನ ಬಾಲವನ್ನು ಮುರಿಯುತ್ತೆಲೇ ಎತ್ತು ನಡಿಗೆಯನ್ನು ಜೋರು ಮಾಡಿತು.

ಕಾಡುವ್ಯಾಗಗಳಾವುದಾದರೂ ಬಂದು ಗಾಡಿಯನ್ನು ಅಡ್ಡ ಹಾಕಿದರೆ ತಮ್ಮ ಗತಿಯೇನೆಂಬ ಭೀತಿಯು ಪ್ರದೀಪನ ಮನಕ್ಕೆ ಹೊಳೆದು, ತನ್ನ

ಮಾವನು ಗಾಡಿಯನ್ನು ಕಳುಹಿಸುವ ಬದಲು ಕಾರನ್ನು ಕಳುಹಿಸಬಾರದಿತ್ತೇ ?
ಎಂದು ತನ್ನ ಮಾವನನ್ನು ಮನದಲ್ಲಿಯೇ ಶಿಷಿಸಿದನು.

ಕೆಂಚನ ಮನದಲ್ಲಿ ಹೆಲವು ಬಗೆಯ ಯೋಚನೆಗಳುಂಟಾಯಿತು.

ಪ್ರದೀಪನು ಮಾತನಾಡದೇ ಇದ್ದ ಪ್ರಯುಕ್ತ ಯೋಚನಗೆ ಕಾರಣ
ವಾಯಿತು.

ಪ್ರದೀಪನೂ ಸಹ ಹೆಲವು ಬಗೆಯಲ್ಲಿ ಯೋಚಿಸುತ್ತಾ ಚಂಪಾಪುರಕ್ಕೆ
ಎಂದಿಗೆ ಹೋಗುವನೆಂದು ಹಾರ್ಡೆಸ್ತ್ರಿದ್ದನು.

ಚಂಪಾಪುರವು ಇನ್ನೂ ಏದು ನೈಲಿಗಳ ದೂರದಲ್ಲಿದೆ. ಗಾಡಿಯು ಒಂದೇ ಸಮನಾಗಿ ಮುಂದುವರಿಯುತ್ತಿದೆ.

ಗಾಡಿಯು ಹೋಗುತ್ತಿದ್ದ ಮಾರ್ಗದ ಏರಡು ಕಡೆಗಳಲ್ಲಿಯೂ ಉನ್ನತಾ ಕಾರವಾಗಿ ಮರಗಳು ಒತ್ತೊತ್ತಾಗಿ ಬೆಳೆದು ಸೂರ್ಯಕಿರಣಗಳು ನೀಲದ ಮೇಲೆ ಬೀಳದಂತೆ ಅಡ್ಡಿಯನ್ನುಂಟು ಮಾಡಿವೆ.

ಇದ್ದಕ್ಕಿದ್ದ ಹಾಗೆಯೇ ಮರಗಳ ಸಂದಿನಿಂದ ಅಜಾನುಭಾಕುವಾದ ವ್ಯಕ್ತಿಯೊಬ್ಬನು ಹೊರಗೆ ಬಂದು ಗಾಡಿಗೆ ಅಡ್ಡಿ ಲಾಗಿ ನಿಂತನು.

ಎತ್ತು ಬೆದರಿದಂತಾಗಿ ಹಾಗೇ ನಿಂತಿತು.

ವ್ಯಕ್ತಿಯ ಉಡುಪುಗಳು ಕಾಡುಜನರ ಉಡುಸಿನಂತಹೆಯೇ ಇದೆ. ಮಿಂದಿಯು ಮಾತ್ರ ಅವನ ಪ್ರಮಾಣವನ್ನು ಮಿಂದಿ. ಅವನ ಬಲ ಗೈಯಲ್ಲಿ ಸಿಸ್ತೊಲೂ, ಎಡಗೈಯಲ್ಲಿ ಮಚ್ಚುಗತ್ತಿಯೂ ಇದೆ.

ಆ ವ್ಯಕ್ತಿಯನ್ನು ನೋಡುತ್ತಿಲೇ ಕೆಂಚನು, “ಅಯ್ಯಾಯ್ಯೋ!” ಎಂದು ಕೂಗಿಕೊಂಡನು.

ವ್ಯಕ್ತಿಯು ತನ್ನ ಗಡಸು ಧ್ವನಿಯಲ್ಲಿ—

“ಏ! ಅಥವಾ!! ಕೂಗಬೇಡ. ತುಟಿ ಏರಡು ಮಾಡಿದರೆ, ಇದೋ ಮಚ್ಚುಗತ್ತಿಯಿಂದ ದನವನ್ನು ಕತ್ತಲಿಸುವಂತೆ ನಿನ್ನನ್ನು ಕತ್ತಲಿಸುವೆನು. ಮಾತನಾಡಬೇಡ. ಗಾಡಿಯಲ್ಲಿ ಯಾರಿರುವರು?” ಎಂದು ಕೇಳಿದನು.

ಕೆಂಚನು ತಡವರಿಸುತ್ತಾ—

“ಅಯ್ಯಾಯ್ಯೋ! ಕೊಲ್ಲಿಂದ ಹಾರಾಯ. ನಿನಷ್ಟುಂಗಿದ್ದ ಬೇಡ್ಯಾಲ್ಲೋನಿ. ನಾನ ಮಕ್ಕಿಮರಿಯೋನು?” ಎಂದನು.

“ಆ ನಿನ್ನ ಗಿಲಿಟು ಮಾತು ನಿನ್ನಲ್ಲಿಯೇ ಇರಲಿ. ಗಾಡಿಯಲ್ಲಿ ಯಾರಿ ರುವರು ? ಚೋಗಳು ?”

ಯಾರೋ ಕಳ್ಳನು ಗಾಡಿಯನ್ನು ಅಡ್ಡ ಹಾಕಿರುವನೆಂದು ಗಾಡಿಯ ಒಳಗೆ ಕುಳಿತಿದ್ದ ಪ್ರದೀಪನು ಭಾವಿಸಿಕೊಂಡನು. ಗಾಡಿಯ ಒಳಗಡೆ ಯಿಂದಲೇ ಭಯಂಕರವಾದ ವಿಾಸೆಯನ್ನು ಹೊತ್ತು ನಿಂತಿದ್ದ ಕಳ್ಳನ ಮುಖ ವನ್ನು ನೋಡಿದನು.

ಕಳ್ಳರನ್ನೂ, ಕೊಲೆಗಾರರನ್ನೂ ಹಲವು ಬಗೆಯ ಯುಕ್ತಿ, ಜತುರತೆಯಲ್ಲಿ ಹಿಡಿದು, ಭಯವೆಂದರೇನೆಂಬುದನ್ನೇ ಅರಿಯದೆ ಇದ್ದ ಪ್ರದೀಪನ ಧ್ವಯವೆಲ್ಲಾ ಲಯವಾಯಿತ್ತಲ್ಲದೆ, ತನ್ನ ಮಗನ ಮುಖವನ್ನು ನೋಡುವೇನೋ ಇಲ್ಲವೋ ಎಂಬ ಅನುಮಾನವುಂಟಾಯಿತು.

ಕಳ್ಳನ ಪ್ರಶ್ನೆಗೆ ಕೆಂಚನು—

“ಇಚ್ಛೆಟ್ಟು” ಎಂದನು.

“ಯಾವ ಇಸ್ಕ್ವೇರ್, ಹೇಳಿ ?”

“ಜಗದೀಶಪುರೋಽರು.”

ಕಳ್ಳನು ಜೋರಾಗಿ ನಕ್ಕು—

“ಹ್ಹ್ಹ್ಹ್ಹ್ ! ಹ್ಹ್ಹ್ಹ್ ! ಇಂದಿಗೆ ನನ್ನ ಆಸೆಯು ಫಲಿಸಿತು. ಬಹು ದಿನ ಗಳಿಂದ ಕಾಯುತ್ತಿದ್ದೇನು” ಎಂದು ಹೇಳಿ ಗಾಡಿಯ ಹಿಂದೆ ಬಂದನು.

ಸಿರಾಯುಧನಾಗಿ ಕುಳಿತಿದ್ದ ಪ್ರದೀಪನ ಪ್ರಾಣವೇ ಹೋದಂತಾಯಿತು. ಇನ್ನು ತನ್ನ ಅವಸ್ಥೆಯು ಏನಾಗುವುದೋ, ಏನೋ ಎಂದು ಮನಸ್ಸು ಅಳುಕಿತು. ಆಗ ಒಬ್ಬ ಕಳ್ಳನಿಂದ ಅವಮಾನವಾಯಿತು. ಈಗ ಮತ್ತೊಬ್ಬ ಕಳ್ಳನಿಂದ ಅವಮಾನವಾಗಬೇಕಾಗುವುದೆಂದು ನೋಂದುಕೊಂಡನು. ತಪ್ಪಿಸಿ ಕೊಂಡು ಹಿಡಲು ಮಾರ್ಗವೇ ಇಲ್ಲ.

ಕೆಂಚನು ಗಾಡಿಯ ಮುಂದೆ ನಿಂತಿದ್ದನು. ಅವನ ಕೃಕಾಲುಗಳು ನಡುಗುತ್ತಲಿವೆ.

ಕಳ್ಳನು ಗಾಡಿಯ ಹಿಂದೆ ಬಂದನಂತರ ಪ್ರದೀಪನಿಗೆ ಪಿಸ್ತೂಲನ್ನು ತೋರಿಸಿ—

“ಪ್ರದೀಪಾ ! ಮಯಾರ್ಥಿಯಿಂದ ಕೆಳಗಿಳಿದು ಬಾ. ಬಾರದೇ ಹೋಡರೆ ಕುಳಿತಲ್ಲಿಯೇ ಶವವಾಗುವೆ” ಎಂದನು.

ಪ್ರಾಣಭೀತಿಯಿಂದ ತತ್ತ್ವರಿಸುತ್ತಿದ್ದ ಪ್ರದೀಪನು ಮಾತನಾಡದೆ ಕೆಳಗಿಳಿದನು.

ಕಳ್ಳುನು ವಿಕಟವಾಗಿ ನಕ್ಕೆನು.

ಆ ನಗುವು ನಿಶ್ಚಯಿಂದ ಕೂಡಿದ್ದ ಅರಣ್ಯದಲ್ಲಿ ಪ್ರತಿಧ್ವನಿಯಾಯಿತು.

ಪ್ರದೀಪನು ಆ ಭೀತಿಯಲ್ಲಿಯೂ, ಕಳ್ಳನ ಮುಖವನ್ನು ನೋಡಲು ಎಲ್ಲಿಯೋ ನೋಡಿದಂತೆ ಭಾಸವಾಯಿತು. ಹಿಂದೆ ನೋಡಿದ ಹೆಲವರ ಮುಖ ಗಳನ್ನು ಜ್ಞಾಪಿಸಿಕೊಂಡು ನೋಡಿದನು ಪ್ರಯೋಜನವಾಗಲಿಲ್ಲ.

ಕಳ್ಳುನು ಜೋರಾಗಿ ನಕ್ಕು—

“ಪ್ರದೀಪಾ ! ಹಾಗೇಕೆ ನನ್ನನ್ನು ನೋಡುತ್ತಿರುವೆ ? ನನ್ನನ್ನು ಯಾರೆಂದು ತಿಳಿದಿರುವೆ ? ಹಿಂದೆ ಜಗದೀಶಪುರದ ದೈತ್ಯ ಗೂಡಾಸೆಡ್ಡಿನಲ್ಲಿ ಆರು ಜೂತೆ ಸ್ವೇಕಲ್ಲಾ ಸೆಡಲ್ಲಾಗಳನ್ನು ಕದ್ದು, ನಿನ್ನಿಂದ ಹಿಡಿಮುಖಪ್ಪು, ವಿಚಾರಣೆಗೆ ಗುರಿಯಾಗಿ ಎರಡು ತಿಂಗಳು ಕರಿಣತ್ವೇಯನ್ನು ಅನುಭವಿಸಿದ ಗಿರಿಶನೇ ನಾನು. ಬಿಡುಗಡೆಯಾದನ್ನಾತರ ನಿನ್ನ ಮೇಲೆ ಸೇಡು ತೀರಿಸಿ ಕೊಳ್ಳಲು ಬಹುದಿನಗಳಿಂದ ಈ ಸ್ಥಳದಲ್ಲಿ ಕಾಯುತ್ತಿದ್ದೇನು. ನಿನ್ನ ಮಾವನ ಮನೆಯು ಚಂಪಾಪುರದಲ್ಲಿರುವುದರಿಂದ ನಿನು ಯಾವ ದಿನವಾದರೂ ಈ ಮಾರ್ಗವಾಗಿ ಬರುವೆಯೆಂದು ಯೋಚಿಸಿಕೊಂಡಿದ್ದೇನು. ಅದರಂತೆ ಬಂದಿರುವೆ. ‘ಹೊಳ್ಳಿ’ ಇನ್ನು ತಡವೇಕೆ ? ನಿನ್ನ ಕೈಗಳನ್ನು ಮೇಲಕ್ಕೆ ಎತ್ತು” ಎಂದನು.

ಪ್ರದೀಪನು ತನ್ನ ಕೈಗಳನ್ನು ಮೇಲಕ್ಕೆ ಎತ್ತಿದನು. ಗಿರಿಶನನ್ನು ಹಿಡಿದದ್ದೂ, ಬಳಿಕ ವಿಚಾರಣೆಗೆ ಗುರಿಪಡಿಸಿದ್ದೂ ನೆನಪಿಗೆ ಬಂದು, ಈ ಕಳ್ಳುನು ತನ್ನ ಮೇಲೆ ಸೇಡು ತೀರಿಸಿಕೊಳ್ಳಲು ಬಹುದಿನಗಳಿಂದಲೂ ಕಾಯುತ್ತಿದ್ದನೆಂದುಕೊಂಡನು.

ಗಿರಿಶನನ್ನು ಹಿಡಿದು ಆ ವೇಳೆಗಾಗಲೇ ಒಂದು ವರ್ಷದ ಮೇಲಾಗಿತ್ತು.

ಪ್ರದೀಪನು ಕೈಗಳನ್ನು ಮೇಲಕ್ಕೆ ಎತ್ತುತ್ತೆಲೇ ಗಿರಿಶನು ತನ್ನ ಜೀಬಿನಿಂದ ಹಗ್ಗಿವನ್ನು ತೆಗೆದು, ಆತನ ಮುಂದಿಸಿದು ಗಾಡಿಯ ಮುಂದೆ ನಿಂತದ್ದ ಕೆಂಚನನ್ನು ಕರೆದನು.

ಕೆಂಚನು ನಡುಗುತ್ತಾ ಮುಂದೆ ಬಂದು ನಿಂತನು.

ಗಿರಿಶನು ಹಗ್ಗಿದಿಂದ ಪ್ರದೀಪನ ಕೈಗಳನ್ನು ಕಟ್ಟಿವಂತೆ ಹೇಳಲು, ಕೆಂಚನು ಒಪ್ಪದೆ ನಿಂತಲ್ಲಿಯೇ ನಿಂತನು.

ಗಿರಿಶನು ಮಚ್ಚುಗ್ತಿಯನ್ನು ತೋರಿಸಿ ಗದರಿಸಲು ಕೆಂಚನು ಹಗ್ಗಿದಿಂದ ಪ್ರದೀಪನ ಕೈಗಳನ್ನು ಕಟ್ಟಿದನು.

ಬಳಿಕ ಗಿರಿಶನು ಕೆಂಚನಿಗೆ ಗಾಡಿಯ ಬಳಿಯಲ್ಲಿಯೇ ಇರುವಂತೆ ಹೇಳಿ ಪ್ರದೀಪನನ್ನು ಎಳೆದುಕೊಂಡು ಬಂದು ಮರದ ಸಮಾಪಕ್ಕೆ ಹೋದನು.

ಪ್ರದೀಪನ ಶರೀರವಾದ್ಯಂತವೂ ಭಯದಿಂದ ನಡುಗಿಹೋಯಿತು. ತನ್ನ ಮಗನು ಮೂಲಾ ನಕ್ಕತ್ತದಲ್ಲಿ ಹುಟ್ಟಿರುವುದರಿಂದ ತನಗೀ ಅವಸ್ಥೆಯಾಗು ತ್ರಿರುವುದಿಂದುಕೊಂಡನು.

ಗಿರಿಶನು · ಪ್ರದೀಪನನ್ನು ಮರದ ಬಳಿಗೆ ಕಡೆದುಕೊಂಡುಹೋಗಿ ಅವನನ್ನು ಆ ಮರಕ್ಕೆ ಕಟ್ಟಿ ಮತ್ತೆ ವಿಕಟವಾಗಿ ನಕ್ಕನು.

ಕೆಂಚನು ಬಿಟ್ಟು ಕಣ್ಣಿನಿಂದ ಆ ಫಂಟನೆಯನ್ನು ನೋಡುತ್ತೆಲೇ ಇದ್ದನು.

ಪ್ರದೀಪನನ್ನು ಮರಕ್ಕೆ ಕಟ್ಟಿ ಗಿರಿಶನು—

“ಪ್ರದೀಪಾ ! ನಾನು ಎರಡು ತಿಂಗಳು ಶಿಕ್ಷೆಯನ್ನು ಅನುಭವಿಸಿದ ಪ್ರತಿಕಾರವಾಗಿ ನಿಂತು ಈ ಆವಸ್ಥೆಯಲ್ಲಿ ಬೆಳಗಾಗುವವರೆವಿಗೆ ಇದ್ದರೆ ಸಾಕು. ಅಲ್ಲಿಗೆ ಇಬ್ಬರ ಶಿಕ್ಷೆಯೂ ಸರಿಸಮಾನವಾಗುತ್ತದೆ. ನಾನು ನಿನ್ನ ಪ್ರಾಣವನ್ನು ತೆಗೆಯಲಾರೆ, ನಾಳಿಯ ದಿನ ಈ ಮಾರ್ಗದಲ್ಲಿ ಓಡಾಡುವವರಾರಾದರೂ ನಿನ್ನನ್ನು ನೋಡಿ ಬಿಡಿಸುವರು. ಈಗ ಮಾತ್ರ ಯಾರೂ ಬರಲಾರರು. ಬಂದುವೇಳಿ ರಾತ್ರಿ ಕಾಡು ಮೃಗಗಳ ಪಾಲಾದರೂ ಆಗಬಹುದು. ಆದು ನಿನ್ನ ಅದೃಷ್ಟದ ಫಲ. ನಿನ್ನ ಬಿಡುಗಡೆಯಾದನಂತರ ಮುಂದೆ ನಿನ್ನನ್ನು ಹಿಡಿಯಲು ಪ್ರಯತ್ನಿಸಬೇಕೆ. ಹಾಗೇನಾದರೂ ಪ್ರಯತ್ನ ಪಟ್ಟಿಯಾದರೆ, ಮತ್ತೆ ಇದೇಗಳ ಪ್ರಾಪ್ತವಾಗುತ್ತದೆ. ಎಚ್ಚರಿಕೆ” ಎಂದು ಹೇಳಿದನು.

ಪ್ರದೀಪನು ನಿರ್ವಿಳ್ಳವದನನಾದನು. ಇನ್ನು ತನ್ನ ಅವಸ್ಥೆಯು
ಇಲ್ಲಿಯೇ ಪರಿಸವಾಪ್ತಿಯಾಗುವದೆಂದುಕೊಂಡನು.

ಅತನು ತನ್ನ ಜೀವನಾನದಲ್ಲಿ ಅವರಿಗೆ ಅನುಭವಿಸಿದ ಫಟನೆಗಳಿಲ್ಲಾ
ಕಣ್ಣಿಂದ ಸುಳಿದು ಮಿಂಚಿನಂತೆ ಮಾಯವಾಯಿತು.

ಗಿರೀಶನು ಗಾಡಿಯ ಬಳಗೆ ಬಂದು—

“ನಿನ್ನ ಹೆಸರೇನು ?” ಎಂದು ಕೆಂಚನಿಗೆ ಕೇಳಿದನು.

“ನನ್ನೆಸ್ತು ಕೆಂಚ ಅಂತಾರೆ ಬುದ್ದಿ.”

—ಎಂದು ಕೆಂಚನು ಉತ್ತರವಿತ್ತನು.

“ನಿನಗೆ ಬದುಕಬೇಕೆಂಬ ಆಸೆಯಿರುವುದೇ ?”

“ಷತೆ ಬುದ್ದಿ.”

“ಹಾಗಿದ್ದರೆ ಗಾಡಿಯನ್ನು ಹಿಂದಿರುಗಿಸು.”

“ಎಲ್ಲಿಗೆ ಬುದ್ದಿ ?”

“ಎಲ್ಲಿಗಾದರೂ ಆಗಲಿ. ನಾನು ಹೇಳಿದಂತೆ ಕೇಳಿದೆಯಾದರೆ ನಿನ್ನ
ಪ್ರಾಣ ಉಳಿಯವುದು ಇಲ್ಲದೇ ಹೋದರೆ ನಿನ್ನನ್ನು ಮರಕ್ಕೆ ಕಟ್ಟುವೆನು.”

“ನೀವೇಳಿಂಗೆ ಕೇಳ್ತೇನಿ ಬುದ್ದಿ. ಅಂಗೀಲ ಮಾಡ್ದೀಡಿ.”

“ಹಾಗಿದ್ದನೇಲೆ ನಡೆ.”

“ಆಗ್ಗಿ ಬುದ್ದಿ.”

ಗಿರೀಶನು ಗಾಡಿಯ ಹಿಂದೆ ಬಂದನು.

ಕೆಂಚನು ಗಾಡಿಯನ್ನು ತಿರುಗಿ ರಾಜೀಂದ್ರಪುರದ ನಿಲ್ದಾಣದ ಕಡೆ
ಓಡಿಸಿದನು.

ಆ ದೃಶ್ಯವನ್ನು ನೋಡುತ್ತಿದ್ದ ಪ್ರದೀಪನ ಸವಾರಂಗದ ರಕ್ತವೆಲ್ಲಾ ಚಿನಿ
ಯಾದರೂ ಆ ಸಮಯದಲ್ಲಿ ಏನೂ ಮಾಡಲಾರದವನಾದನು. ರಾಜೀಂದ್ರ
ಪುರದ ರೈಲ್ವೇ ನಿಲ್ದಾಣದವರೆವಿಗೆ ಕೆಂಚನನ್ನು ಕರೆದುಕೊಂಡು ಹೋಗಿ, ಅಲ್ಲಿ
ಅತನಿಗೇನಾದರೂ ಅಪಾಯವುಂಟಿಮಾಡದೆ ಬಿಡಲಾರನೆಂದುಕೊಂಡನು.

ಗಾಡಿಯು ಕಣ್ಣರೆಯಾಗುವವರೆವಿಗೂ ಆ ಕಡೆಯೇ ನೋಡುತ್ತಿದ್ದು,
ಅದು ಕಣ್ಣರೆಯಾಗುತ್ತಿಲೇ ಅವನ ಕಣ್ಣ ನಿಂದ ನೀರಿನ ಹಸಿಗಳುಂದುರಿದುವು.

ಸುಮಾರು ಐದು ಫೌಂಟಿಯ ವೇಳೆಯಾಗಿದ್ದರೂ, ಗಿಡಮರಗಳು ಒತ್ತಾಗಿ ಬೆಳೆದಿದ್ದ ಪ್ರಯುಕ್ತ ಆ ಪ್ರದೇಶದಲ್ಲಿ ಕತ್ತಲೆಯೇ ಆದಂತಿ ಹೊಳೆ ಶಿತ್ತು.

ಪ್ರದೀಪನು ತನಗೆ ಜ್ಞಾಪಕಕ್ಕೆ ಬಂದ ದೇವರನ್ನೆಲ್ಲಾ ಸೃಷಿಸಿಕೊಂಡು ಆಯಾ ದೇವರಿಗೆಲ್ಲಾ ಪ್ರತ್ಯೇಕ ಪ್ರತ್ಯೇಕವಾಗಿ ಹರಕೆ ಹೊತ್ತು ಈ ದಿನವೇ ತನ್ನ ಬಿಡುಗಡೆ ಮಾಡಬೇಕೆಂದು ಬೇಡಿಕೊಂಡನು.

ಒಂದು ದಿನವಾದರೂ ದೇವರಿಗೆ ಕ್ಯೆಯೆತ್ತಿ ಮುಗಿಯದವನು ಇಂದು ಜ್ಞಾಪಕಕ್ಕೆ ಬಂದ ದೇವರನ್ನೆಲ್ಲಾ ಸೃಷಿಸಿ ಹರಕೆ ಕಟ್ಟಿಕೊಳ್ಳುವಂತಾದನು.

ಕಾಲಪರಿಸ್ಥಿತಿಯೇ ಹಾಗಿದೆ.

ಸುಂಕಟಿಬಂದಾಗ ವೆಂಕಟಿರಮಣನೆಂಬಂತೆ, ಕಷ್ಟಕಾಲ ಬಂದಾಗ ಮಾತ್ರ ದೇವರನ್ನು ಸೃಷಿಸಿ, ಉಳಿದಸಮಯದಲ್ಲಿ ದೇವರಂಬ ಉಚ್ಚಾರವನ್ನೇ ಮರಿಯುವರು.

ಪ್ರದೀಪನ ಅಂವಸ್ಥಿಯು ಅದೇ ರೀತಿಯಾಯಿತು.

ಸುಮಾರು ಒಂದು ಫೌಂಟಿ ಕೆಳೆಯಿತು. ಪ್ರದೀಪನು ಯಥಾಸ್ಥಿತಿಯಲ್ಲಿಯೇ ಇದ್ದನು.

ಆ ವೇಳೆಗೆ ಚಂಪಾಪುರದಿಂದ ರಾಜೀಂದ್ರಪುರಕ್ಕೆ ಹೋಗುತ್ತಿದ್ದ ಪ್ರಯಾಣಿಕನನ್ನು ಕಂಡನು. ಕತ್ತಲು ಕವಿಯುತ್ತಿದ್ದುದರಿಂದ ಆತನು ವೇಗವಾಗಿಯೇ ಹೋಗುತ್ತಿದ್ದನು.

ಯಾರಾದರೂ ಬಂದಾರೆಂದು ನೋಡುತ್ತಿದ್ದ ಪ್ರದೀಪನಿಗೆ ಆತನನ್ನು ನೋಡುತ್ತಲೇ ಹೋದ ಜೀವ ಬಂದಂತಾಯಿತು.

ಕೂಡಲೇ ಆತನನ್ನು ಕೂಗಿ ಕರೆದು ತನ್ನ ಬಂಧನನನ್ನು ಬಿಡಿಸಲು ಹೇಳಿದನು.

ಆ ಪ್ರಯಾಣಿಕನು ಹತ್ತಿರ ಬರದೆ, ದೂರದಲ್ಲಿಯೇ ನಿಂತುಕೊಂಡು—

“ನೀವಾರು? ಎಲ್ಲಿಗೆ ಹೋರಟಿರುವಿರಿ? ನಿಮ್ಮನ್ನು ಈ ಮರಕ್ಕೆ ಕಟ್ಟಿದವರಾರು?” ಎಂದು ಕೇಳಿದನು.

ತಾನಾರೆಂದು ತಿಳಿಸಿದರೆ ಅವಮಾನವೆಂದರಿತ ಪ್ರದೀಪನು ಆ ಸಮಯ ದಲ್ಲಿ ಸುಳ್ಳ ಹೇಳಬೇಕಾಯಿತು.

“ನಾನೊಬ್ಜು ಪ್ರಯಾಣಿಕ. ಚಂಪಾಪುರಕ್ಕೆ ಹೋರಟಿದ್ದೀನು. ಇಲ್ಲಿ ಕಳ್ಳರು ನನ್ನನನ್ನ ಅಡ್ಡಗಟ್ಟಿ, ನನ್ನಲಿಲ್ಲದ್ದಲವನನ್ನು ಕಿತ್ತುಕೊಂಡು, ಸಾಲದು ದಕ್ಕೆ ಈ ಮರಕ್ಕೆ ಕಟ್ಟಿಹಾಕಿ ಹೋಗಿರುವರು. ನನ್ನ ಬಂಧನವನ್ನು ಬಿಡಿಸಿ. ನಿಮ್ಮ ಉಪಕಾರವನ್ನು ನನ್ನ ಜೀವಾವಧಿ ಮರಿಯಲಾರೆ. ಈ ವೇಳೆಯಲ್ಲಿ ನಿಂತೆ ದೇವರಂತೆ ಬಂದಿರುವಿರಿ.”

ಆ ಪ್ರಯಾಣಿಕನು ಕೂಡಲೇ ಪ್ರದೀಪನ ಬಂಧನವನ್ನು ಬಿಚ್ಚೆಲು ಇನ್ನೇಕ್ಕರನಿಗೆ ಪುನರ್ಜನ್ಮವಾದಂತಾಯಿತು.

ಆ ಪ್ರಯಾಣಿಕನಿಗೆ ತನ್ನ ಕೃತಜ್ಞತೆಯನ್ನು ಪ್ರಸಿದಿಸು.

ಆ ಪ್ರಯಾಣಿಕನು—

“ನಾನು ರಾಜನಗರಕ್ಕೆ ಹೋಗಬೇಕಾಗಿದೆ. ರಾಜೇಂದ್ರಪುರದಿಂದ ರೈಲು ಹೋರಡಲು ಇನ್ನು ಅಧಿ ಫಂಟಿ ಮಾತ್ರ ವೇಳೆಯಿದೆ. ತಡವಾದರೆ ರೈಲು ಸಿಗಲಾರದು. ನಿಂತೆ ಇದೇ ರಸ್ತೆಯಲ್ಲಿ ಹೋಗಿ. ಚಂಪಾಪುರವು ಖದು ವ್ಯೇಲಿಗಳ ದೂರವಿದೆ” ಎಂದು ಹೇಳಿ ಪ್ರದೀಪನ ಪ್ರತ್ಯುತ್ತರವನ್ನು ನಿರೀ ಹಿಸದೆ ಹಗ್ಗವನ್ನು ತೆಗೆದುಕೊಂಡು ಹೋರಟುಹೋದನು.

ಆತನು ಹಗ್ಗವನ್ನು ತೆಗೆದುಕೊಂಡು ಹೋದುದನ್ನು ನೋಡಿ ಪ್ರದೀಪನಿಗೆ ಅಶ್ವಯುವಾಯಿತು. ತನ್ನ ಬಂಧನವನ್ನು ಬಿಚ್ಚಿದ್ದಕ್ಕೆ ಹಗ್ಗವೇ ಲಾಭವಾಯಿತೆಂದುಕೊಂಡನು.

ಆ ಪ್ರಯಾಣಿಕನು ಕಣ್ಣರೆಯಾಗುವವರೆವಿಗೂ ಅತನನ್ನೇ ನೋಡು ಶ್ರೀದ್ವಿ, ಬಳಿಕ ತನ್ನ ಮೋರೆಯನ್ನು ಕೇಳಿ ದೇವರು ಈತನನ್ನು ಕಳುಹಿಸಿರುವ ನೆಂದುಕೊಂಡನು.

ಬಳಿಕ ಪ್ರದೀಪನಿಗೆ ಚಂಪಾಪುರಕ್ಕೆ ಹೋಗಬೇಕೇ? ಅಧವಾ ಗಾಡಿಯನ್ನು ಹಿಡಿಯಬೇಕೇ? ಎಂಬ ಯೋಜನೆಯುಂಟಾಯಿತು.

‘ಗಾಡಿಯು ಈ ವೇಳೆಗಾಗಲೇ ಬಹುದೂರ ಹೋಗಿರಬಹುದು. ನಾನು ಹೋಗುವ ವೇಳೆಗೆ ಗಾಡಿಯನ್ನು ಎಲ್ಲಿಯಾದರೂ ಬಳಸಿದಬಹುದು. ತಪ್ಪಿದರೆ ಗಾಡಿಯಲ್ಲಿದ್ದ ಸಾಮಾನನ್ನು ತೆಗೆದುಕೊಂಡು ಕೆಂಚನನ್ನು ಹಿಂದಕ್ಕೆ ಕಳುಹಿಸಬಹುದು. ಅದ್ದರಿಂದ ಗಾಡಿಯನ್ನು ಹಿಂಬಾಲಿಸುವುದು ಸರಿಯಲ್ಲ. ಈಗ ಪ್ರಾಣವುಳದುದೇ ಪುನರ್ಜನ್ಮವಾದಂತಾಗಿದೆ. ಪ್ರಾಣವೊಂದಿದ್ದರಿ ಕಳಿದು

ಹೋದ ವಸ್ತುವಿಗೆ ನಾಲ್ಕುರವ್ವು ಸಂಪಾದಿಸಬಹುದು. ಪ್ರಾಣವೇ ಹೊರಟು ಹೋದರೆ ಸಂಪಾದಿಸುವುದಾದರೂ ಏನಿದೆ? ಎರಡು ಸಾರಿ ಪುನರ್ಜನ್ಮವಾದಂತಾಗಿದೆ. ಮುಂದೆ ಏನಾಗುವುದೋ ಏನೋ. ದೇವರೇ ಬಲ್ಲ. ಈಗ ಚಂಪಾಪುರಕ್ಕೇ ಹೋಗುವೆನು. ಇಲ್ಲಿ ನಡೆದ ಫಟನೆಯೇನೂ ಅವರಿಗೆ ತಿಳಿಯದು. ನಾನು ತಿಳಿಸದೆ ಇದ್ದರೂ ಕೆಂಚನು ತಿಳಿಸದಿರುವುದಿಲ್ಲ. ಈಗ ಯಾವ ದಾರಿಯನ್ನು ಕಿಡು ಹೊರಟರೂ ಅವನೂನವಾಗುವುದು ತಪ್ಪದು. ಕೆಂಚನೊಬ್ಬನು ಇಲ್ಲದೆ ಹೋಗಿದ್ದರೆ ಹೇಗಾದರೂ ತಪ್ಪಿಸಿಕೊಳ್ಳಬಹುದಿತ್ತು. ಆತ್ಮಸಿರುವುದರಂದ ಮುಚ್ಚುವುರೆ ನಾಡಲು ಅವಕಾಶವಿಲ್ಲ. ಆದ್ದರಿಂದ ಚಂಪಾಪುರಕ್ಕೆ ಹೋಗುವುದೇ ಸರಿ.' ಎಂದು ನಿರ್ಧರಿಸಿಕೊಂಡು ಚಂಪಾಪುರದ ದಾರಿಯನ್ನು ಕಿಡು ಹೊರಟನು.

ಬೇಗನೆ ಹೆಚ್ಚಿಯನ್ನು ಸೇರಬೇಕೆಂಬ ಉದ್ದೇಶವುಳ್ಳ ನನಾಗಿ ಬೇಗಬೇಗನೆ ಹೆಚ್ಚಿಗಳನ್ನು ಹಾಕತೊಡಗಿದನು.

ಸಾಯಂಕಾಲ ಆರೋವರೆ ಏಳು ಫಂಟಿಯ ಸಮಯ. ಬೇಸಾಯ ಗಾರರು ತಮ್ಮ ಕೆಲಸವನ್ನು ಮುಗಿಸಿಕೊಂಡು ಹಿಂದಿರುಗುತ್ತಿರುವರು. ದನಕರು ಗಳಾಗಲೇ ದೊಡ್ಡಿಯನ್ನು ಸೇರಿಕೊಂಡಿವೆ. ಹಳ್ಳಿಯ ಹಂಗಸರು ಹೊಳೆಯಿಂದ ನೀರನ್ನು ಹೊತ್ತುಕೊಂಡು ಸಾಲುಸಾಲಾಗಿ ಹೋಗುತ್ತಿರುವರು. ಅಲ್ಲಲ್ಲಿ ಹುಡುಗರು ಗುಂಪುಗುಂಪಾಗಿ ಬಗೆಬಗೆಯ ಅಟಪಾಟಗಳಲ್ಲಿ ಮಗ್ನಿ ರಾಗಿರುವರು.

ಪ್ರದೀಪನು ಆ ವಿನೋದ ಕೂಟಗಳೆಲ್ಲವನ್ನು ನೋಡುತ್ತಾ ತನ್ನ ಮಾವನ ಮನೆಯ ಬಳಗೆ ಹೋದನು.

ಶ್ರೀಕಂಠಯ್ಯನವರು ತಮ್ಮ ಮನೆಯ ಮುಂದಿದ್ದ ಜಗಲಿಯ ಮೇಲೆ ಕುಳಿತು ತಮ್ಮ ಮಿತ್ರರೊಡನೆ ಮಾತನಾಡುತ್ತಿದ್ದರು.

ಪ್ರದೀಪನು ಅವರ ಸಮಾಪಕ್ಕೆ ಹೋಗುತ್ತಲೇ ಶ್ರೀಕಂಠಯ್ಯನವರು ಅಳಯನು ಬಂದುದನ್ನು ನೋಡಿ, ಏಕಾವಿಕಿ ಆತನು ಬಂದ ಕಾರಣವನ್ನೂ ಯಡಿ, ತಮ್ಮ ಸೋಸೆಯನ್ನು ಕರೆದು ಪ್ರದೀಪನಿಗೆ ನೀರು ತಂದುಕೊಡುವಂತೆ ಹೇಳಿದರು.

ಪ್ರದೀಪನು ಕೈಕಾಲು ತೊಳೆದುಕೊಂಡು ಒಳಗೆ ಹೋಗುತ್ತಲೇ ಮನೆ ಮಕ್ಕಳೆಲ್ಲರೂ ಅವನನ್ನು ಮುತ್ತಿಕೊಂಡರು.

ಶ್ರೀಕಂಠಯ್ಯನವರು ಒಳಗೆ ಬಂದು ಅಳಯನಿಗೆ—

“ಏಕಾವಿಕಿ ಇದ್ದ ಕ್ಕಿದ್ದ ಹಾಗೆಯೇ ಬಂದುಬಿಟ್ಟಿರಲ್ಲ. ಮಗನ ಮುಖ ವನ್ನು ನೋಡುವ ಆಸೆಯಾಯಿತೇ? ಬಂದು ಕಾಗದವನ್ನೂ ಬರಿಯಬಾರದೇ? ರೈಲ್ವೇ ನಿಲ್ದಾಣದ ಬಳಗೆ ಕಾರನ್ನು ಕಳುಹಿಸುತ್ತಿದ್ದೆನಲ್ಲ. ಹತ್ತು ಮೈರಿ

ನಡೆದುಕೊಂಡೇ ಬಂದಿರುವಿರಲ್ಲ. ಅದೂ ಅಲ್ಲದೆ ಉಟ್ಟಿಬಟ್ಟಿಯ ಮೇಲೇ ಬಂದಿರುವಿರಿ” ಎಂದರು.

ಮಾನನ ಮಾತುಗಳನ್ನು ಕೇಳುತ್ತ ಲೇ ಪ್ರದೀಪನಿಗುಂಟಾದ ಆಶ್ಚರ್ಯ ವನ್ನು ವರ್ಣಿಸಲಾಗದುದಾಯಿತು.

ತನ್ನ ತಲೆಯಮೇಲೆ ಆಕಾಶವೇ ಕಳಚಿಬಿಡ್ಡಿ ತೆಂದರೂ ಸರಿ, ಹಿಮಾ ಲಯ ಪರ್ವತಕ್ಕೆ ರೆಕ್ಕೆ ಬಂದು ಹಾರಿ ಸಹರಾ ಮರುಭೂಮಿಯ ಮಧ್ಯದಲ್ಲಿ ಇಳಿಯಿತೆಂದು ಹೇಳಿದ್ದರೂ ಸರಿ, ಪ್ರದೀಪನು ಆ ಮಾತಿಗೆ ಆಶ್ಚರ್ಯನಾಗದೆ ಇದ್ದರೂ ಇರಬಹುದೆಂದು ನುಡಿಯುತ್ತಿದ್ದನು.

ಆದರೇ, ಶ್ರೀಕಂಠಯ್ಯನವರು ಆಡಿದ ಮಾತು ಆತನಿಗೆ ಮಿಗಿಲಾದ ಆಶ್ಚರ್ಯವನ್ನುಂಟುಮಾಡಿತು. ಅವನ ಶರೀರವನ್ನು ನೂರಾರು-ಸಾವಿರಾರು ಭಜಿಗಳಿಂದ ಇರಿದಂತೆ ಭಾಸವಾಯಿತು.

ತನ್ನ ಮಾನನವರೇನಾದರೂ ತನಿಗೆ ಹಾಸ್ಯಮಾಡುತ್ತಿರಬಹುದೇ? ಹೇಗೆಂದು ಅವರ ಮುಖವನ್ನು ನೋಡಲು ಅವರ ಮುಖದಲ್ಲಿ ಹಾಸ್ಯಪ್ರವೃತ್ತಿಯೇನೂ ಕಾಣಲಿಲ್ಲ.

ಆ ವೇಳೆಯಲ್ಲಿ ಅವನ ಮನದಲ್ಲಿಂಟಾದ ಯೋಚನಾಪರಂಪರೆಗೆ ಮೇರಿಯೇ ಇಲ್ಲವಾಯಿತು.

‘ಒಂದು ಕಾಗದವನ್ನೂ ಬರೆಯಬಾರದೇ? ಎಂದು ನನ್ನ ಮಾನನವರು ಹೇಳಿದರಲ್ಲ. ನಾನೇನು ಕಾಗದ ಬರೆಯಲಿಲ್ಲವೇ? ನಾನು ಕಾಗದವನ್ನು ಬರೆದು ಬಾಳಷ್ಟು ಅಂಗಡಿ ಜವಾನನಾದ ನಾರಾಯಣನ ಕೈಗೆ ಕೊಟ್ಟಿನು. ಆತನು ಟಿಪಾಲಿಗೆ ಹಾಕಲಿಲ್ಲವೇ? ಆತನು ಹಾಕದಿರುವ ಉದ್ದೇಶವಾದರೂ ಏನಿದೆ? ಅದರಿಂದ ಆತನಿಗೇನು ಪ್ರಯೋಜನ? ಒಂದುವೇಳೆ ಆತನು ಹಾಕಲಿಲ್ಲವೆಂದೇ ಭಾವಿಸುವೆನು. ಹಾಗಾದರೇ ದೈತ್ಯೇ ಸಿಲಾಳಿಕ್ಕೆ ಗಾಡಿಯನ್ನು ತಂದಿದ್ದ ಕೆಂಚನಾರಿರಬಹುದು? ಈ ಮನೆಯ ವಿಷಯವನ್ನೇ ಲಾಳಿ ಆತನು ನನ್ನೊಡನೆ ಹೇಳಿದನು. ಹಾಗಿದ್ದ ಮೇಲೆ ಆತನಾರಿರಬಹುದು? ಕಾಗದವು ಬಂದಿತೆಂದೂ, ಅದಕ್ಕಾಗಿ ಧಣಿಗಳು ಗಾಡಿಯನ್ನು ಕಳುಹಿಸಿರುವರೆಂದೂ ಹೇಳಿದ ನಲ್ಲ. ಹಾಗೆ ಹೇಳುವ ಉದ್ದೇಶವೇನಿರಬಹುದು? ನಾನು ಕಾಗದ ಬರೆದದ್ದೂ, ಇಲ್ಲಿಗೆ ಹೂರಟಿದ್ದೂ ಆತನಿಗೆ ತಿಳಿದ ಬಗೆ ಹೇಗೆ? ಅದರಲ್ಲಿ ಏನೋ

ಕುತ್ತಂತ್ರವಿದೆ. ಮಾರ್ಗವುಧ್ಯದಲ್ಲಿ ಕಳ್ಳು ಗಿರಿಶನು ಅಡ್ಡಹಾಕಿದನಲ್ಲ, ಆತನು ನನಗಾಗಿ ಬಹುದಿನಗಳಿಂದ ಅಲ್ಲಿಯೇ ಕಾಯುತ್ತಿದ್ದನೇ ಹೇಗೆ? ನನಗೆ ಶಿಕ್ಷಿಸಿ ಕೆಂಚನಿಗೆ ಶಿಕ್ಷಿಸದೆ ಬಿಟ್ಟನೆಂದ ಬಳಿಕ ಅವರಿಬ್ಬರೂ ಒಂದೇ ಇರಬಹುದೇ? ಇದ್ದರೂ ಇರಬಹುದು. ಸೂಕ್ತವಾಗಿ ಪಯಾರ್ಥಿನೊಬಿಸಿ ನೋಡಿದರೆ, ಗಿರಿಶನು ನನ್ನ ಮೇಲಿ ಸೇಡು ತೀರಿಸಿಕೊಳ್ಳಲು ಬಹುದಿನಗಳಿಂದಲೂ ನಿರೀಕ್ಷಿಸುತ್ತಿದ್ದನೆಂದು ತೋರುತ್ತದೆ. ಕೆಂಚನೂ ಅವನ ಕಡೆಯವನೇ. ಅವರಿಬ್ಬರೂ ಇಲ್ಲಿಯೇ ಇದ್ದು ಈ ಮನೆಯ ರಹಸ್ಯಗಳನ್ನೆಲ್ಲ ತಿಳಿದಿರುವರು. ನನಗೆ ಯಾವ ರೀತಿ ಶಿಕ್ಷೆ ವಿಧಿಸಬೇಕೆಂದು ದಿನವೂ ಯೋಚಿಸುತ್ತಿರಬಹುದು. ನಾನು ಇಲ್ಲಿಗೆ ಬರುವೆನೆಂದು ಬರೆದ ಕಾಗದವು ಹೇಗೋ ಅವರ ಕ್ರೇಗೆ ಸಿಕ್ಕಿದೆ. ಟಿಪಾಲಿ ನವನನ್ನು ಕಂಡು ತಾವು ಶ್ರೀಕಂಠಯ್ಯನ ಮನೆಯವರಿಂದು ಹೇಳಿ ಕಾಗದವನ್ನು ಪಡೆದಿರಬಹುದು. ಆ ಕಾಗದವನ್ನು ಓದಿ ನನ್ನ ಮೇಲಿ ಯಾವರಿತಿ ಸೇಡು ತೀರಿಸಿಕೊಳ್ಳಬೇಕೆಂಬುದನ್ನು ಯೋಚಿಸಿ, ಆ ರೀತಿ ನಡೆಸಿರುವರು. ಆ ರೀತಿ ನಡೆಸಲು ಬಹುದಿನಗಳ ಯೋಚನಾಪರಿಶ್ರಮವೇ ಕಾರಣವೆಂದು ತೋರುತ್ತದೆ. ಇಲ್ಲದೇಹೋದರೆ ಏಕಾವಕಿ ಹೊಸಬರಿಂದ ಆ ರೀತಿ ನಾಡಲು ಸಾಧ್ಯವಿಲ್ಲ. ಆದರೆ, ನಾನು ಇಲ್ಲಿಗೆ ಕಾಗದ ಬರೆಯುವುದು ಅವರಿಗೆ ಹೇಗೆ ತಿಳಿಯಿತು? ದಿನವೂ ಟಿಪಾಲಿನವನನ್ನು ಕಂಡು ವಿಚಾರಿಸುತ್ತಿರಬಹುದೇ? ಇರಬಹುದು. ಒಟ್ಟಿನಲ್ಲಿ ಅಲ್ಲಿ ನಡೆದ ವಿಷಯವು ಇಲ್ಲಿನವರಾರಿಗೂ ತಿಳಿಯದು. ತಿಳಿಯಿದರುವುದೇ ಉತ್ತಮ, ಏನಾದರೊಂದುವೇಳೆ ಇವರಿಗೆ ತಿಳಿದರೆ ನಾನು ಅವನಾನಿತನಾಗುವುದು ಖಂಡಿತಾ. ಈಗ ಆ ವಿಷಯವಾವುದನ್ನೂ ಅರಿಯುವನನ್ತಿಯೇ ನಟಿಸಬೇಕು.’

— ಎಂಬುದಾಗಿ ಯೋಚಿಸಿಕೊಂಡನು.

ಶ್ರೀಕಂಠಯ್ಯನವರ ಪ್ರಶ್ನೆಗೆ ಉತ್ತರವೀಯುವ ಸಲುವಾಗಿ.—

“ಎನೋ ಅಕಸ್ಮಾತ್ ಬರಬೇಕೆಂಬ ಉದ್ದೇಶವುಂಟಾಯಿತು. ಇದ್ದಕ್ಕದ್ದುಹಾಗೆ ಹೊರಟುಬಿಟ್ಟೆ” ಎಂದನು.

ಶ್ರೀಕಂಠಯ್ಯನವರು ನಕ್ಕು ಸುಮೃಂಜಾದನು.

ಪ್ರದೀಪನು ಮಗನನ್ನು ನೋಡುವ ತವಕ್ಕುವನಾಗಿ ಬಾಣಂತೀ ಮನಿಗೆ ಹೋಗಿ ಮಗನನ್ನೂ ಪತ್ತಿಯನ್ನೂ ನೋಡಿ ಆನಂದಪಟ್ಟನು.

ಆನಂದದ ಅವೇಶದಲ್ಲಿ ತಾನು ಗಿರೀಶನಿಂದ ಅವಮಾನಿತನಾದ ಘಟನೆಯನ್ನು ಮರೆಯಲಿಲ್ಲ.

ನಾಮಕರಣವು ವಾರನೆಯ ದಿನವೇ ಇದ್ದುದರಿಂದ ಆ ದಿನ ಮಧ್ಯಾಹ್ನದಿಂದಲೇ ಮನೆಯವರೆಲ್ಲರೂ ಸಡಗರದ ಸಂಭ್ರಮದಲ್ಲಿದ್ದರು.

ಆದ್ದರಿಂದ, ಆ ಸಂಭ್ರಮದ ಓಡಾಟದಲ್ಲಿ ಪ್ರದೀಪನನ್ನು ಮರೆಯಲಿಲ್ಲ. ಹೆಚ್ಚಿನ ಮುತ್ತುವಚ್ಚಿವಹಿಸಿ ಉಪಚಾರ ಮಾಡಿದರು.

ಎಪ್ಪಾದರೂ ಮನೆ ಅಳಿಯನಲ್ಲವೇ? ಮೇಲಾಗಿ ಇಂಸ್ಪೆಕ್ಟರ್ ಪದವಿಯಲ್ಲಿರುವನು. ಅದರ ವೇಳೆ ಕೋಸಿಷ್ಟ. ಅಂತಹವನಿಗೆ ಉಪಚರಿಸಿದ್ದರೆ ಹೇಗೆ?

ಪ್ರದೀಪನಿಗೆ ಅವರ ಉಪಚಾರಗಳಾವುದೂ ಬೇಕಿರಲಿಲ್ಲ. ತನ್ನ ಮನೊ ವೇದನೆಯನ್ನು ಹೊರಗಿಡಹಡಿ, ಹೃದಯದಲ್ಲಿಯೇ ಆಡಗಿಸಿಕೊಂಡು ಹೊರಗುತ್ತಿದ್ದನು.

ಉಗ್ರಕೋಸಿಯಾದ ಪ್ರದೀಪನ ಯೋಗ್ಯತೆಯನ್ನು ಅವನ ಮಾವನ ಮನೆಯವರೆಲ್ಲರೂ ಅರ್ಥಿದ್ದ ಪ್ರಯುಕ್ತ ಯಾರೋಬ್ಜರೂ ಆತನೊಡನೆ ವಿನೋದ ವಾಡಲು ಹೋಗಲಿಲ್ಲ.

ಹೆಚ್ಚು ಆಡಂಬರವಿಲ್ಲದೆಯೇ ಪ್ರದೀಪನ ಉಟ್ಟವು ಮುಗಿಯಿತು.

ಆತನಿಗೆ ಮಲಗಿಕೊಳ್ಳಲು ಪ್ರತ್ಯೇಕ ರೂಪನ್ನು ಬಿಟ್ಟುಕೊಟ್ಟರು. ಆರೂಮು ಅಲಂಕಾರ ಸಚ್ಚಿತವಾಗಿ ಆತನಿಗೆ ಅನುಕೂಲವಾಗಿಯೇ ಇತ್ತು.

ಪ್ರದೀಪನು ರೂಪಿನೊಳಗೆ ಹೋಗಿ ಬಾಗಿಲು ಹಾಕಿಕೊಂಡನು.

ಚಿಂತೆಯೆಂಬ ಮನೊರೋಗವು ಆತನ ಹೃದಯವನ್ನು ಲಂಕರಿಸಿಕೊಂಡಿದ್ದ ಪ್ರಯುಕ್ತ ನಿದ್ರಾದೇವಿಯು ಅವನ ಬಳಗೆ ಸುಳಿಯಲಿಲ್ಲ. ಚಿಂತೆಯೆಂಬ ಆವ್ಯಾಧಿಯು ಅವನ ಹೃದಯವನ್ನು ದಹಿಸುತ್ತಿತ್ತು.

ಗಿರೀಶನಿಂದ ತಾನು ಅವಮಾನಿತನಾದ ಬಗೆಯಾಗಿಯೇ ಯೋಚಿಸುತ್ತಾ ಆಡಿಗಡಿಗೆ ನಿಟ್ಟಿಸಿರುಬಿಡುತ್ತಿದ್ದನು.

ಯೋಚನೆಯಲ್ಲಿಯೇ ಮುಳುಗರಲು ಆತನಿಗೆ ಇನ್ನೊಂದು ಬಗೆಯ ಯೋಚನೆ ಹೋಳಿಯಿತು.

‘ఆ గిరిశ కేంజరిబ్బరూ పత్తెదారరే ఇరచముడే ? ఇబ్బరూ సేరికొండు ఆ వేవడల్లి ననగే మోసపడిసిరచముడే ?.....ఔ ! ఇరలారదు. అవరు కాంచినగరదింద జగదీశపురక్కె హోగువుదేంద రేను ? అల్లింద ఇంఖూరు న్యూలిగళ దూరిరువ ఈ ఉఱిగి ఒరువుదేంద రేను ? అవరు యావ వేవనన్న ధరిసిదరూ, ననగే మోస మాడలు సాధ్యవిల్ల. ఒందువేళి అవరే ఆదరే ! నాను బరెద కాగదవన్న నోచువుదాదరూ హేగే ? అదెల్లా ఆసంభవ. గిరిశను కళ్ళనే సరి. హిందే ఒందు సారి నన్నింద హిడియల్పుట్ట తిక్కేయన్న నుభవించువను. ఆ తిక్కేయన్న సహ హేళిదను. పురుషోఽత్తమనిగే ఆతన విషయవేను గొత్తు ? ఒట్టినల్లి పత్తెదారరింద ఈ కాయివాగిల్ల. ఒందు వేళి హిందినంతే నన్న హిందియే ఇద్దు, గిరిశను ననగే అవమాన మాడి కేంజనోడనే హింతిరుగిదాగ ఆవరన్న హిడిద్దురూ హిడిదిరచముదు. అవరేనాదరూ ఆ రితి హిడిదరే ననగే ఆవమానవాగువుదు ఖండితా. ఇల్లదే హోదరే ననగేనూ ఆగలారదు. గిరిశను ఆవర బళయల్లి హేళువుదక్కే హోగువనే ? ఎందిగూ ఇల్ల. నన్న మేలి సేడు తిరి సికొళ్ళలు బము దినగళింద కాదు, కొనగే తన్న కఠవన్న నేరవేరిసి కోండ గిరిశనన్న మాత్ర హిడియదే బిడలాడేను. ఆవనిగాగి నన్న ప్రతణాంత్యదవరివిగూ ప్రయత్నిసువేను. ఆవను జీవసహిత ఎల్లిద్దురూ బిడలారే. అవనన్న హిడిదు ఆవన మేలి దొడ్డ ఆపరాథవన్న హోరిసి, నాల్చ్చారు వఫగళు జైలినల్లి నరళువంతే మాడువేను. ఆదుదాగలి.’

ఎంబిరితియాగి యోఇచికొండ ప్రదీపను మంజద మేలి మలగికొండను.

ఆదరూ ఆవన మనదల్లి యోఇచనేయు కడియుత్తలే ఇత్తు. అదక్కే బిడుగడియే ఇల్ల.

‘పురుషోఽత్తమనోడనే ప్రతిజ్ఞ మాడిదలాగాయ్య ఆవరివిగి ఎరడు సాం కళ్ళింద ఆవమానితనాదేను. శేషగింయన్న పురుషో

ತ್ತಮನು ಸೆರೆಹಿಡಿದನು. ಗಿರೀಶ ಮತ್ತು ಕೆಂಚರನ್ನು ದಸ್ತಗಿರಿ ಮಾಡಿರು ವನೋ ಇಲ್ಲವೋ ತಿಳಿಯದು. ಅವರು ನನಗೆ ಮೋಸಪಡಿಸುವುದಕ್ಕೇ ಆಗಲೀ, ನನ್ನ ಹಿಂದೆಯೇ ಆಗಲಿ ಇಷ್ಟು ದೂರ ಏಕೆ ಬರುವರು? ಅಥವಾ ಪತ್ತೀದಾರರೇ ಗಿರೀಶನನ್ನೂ, ಕೆಂಚನನ್ನೂ ಕೆಳುಹಿಸಿರಬಹುದೇ? ಅವರಿಂದ ವಿವರು ವನ್ನೆಲ್ಲಾ ಕೇಳಿ ಮುಂದೆ ತಾವೇ ಆ ರೀತಿ ಮಾಡಿದೆನೆಂದು ಹೇಳಿಕೊಳ್ಳಬಹುದೇ? ಆ ರೀತಿ ನಡೆದರೂ ನಡೆಯಬಹುದು. ಪ್ರದೀಪನಿಗೆ ಮೇಘಾಂತರ ದಿಂದ ಮೋಸಗೊಳಿಸಲು ಸಾಧ್ಯವಾಗದೆಂದು ತಿಳಿದು ಗಿರೀಶನನ್ನೂ, ಕೆಂಚನನ್ನೂ ಕೆಳುಹಿಸಿರಬಹುದು. ಒಂದುವೇಳೆ ಪತ್ತೀದಾರರು ನಾವೇ ಗಿರೀಶ, ಕೆಂಚರಿಂದು ಹೇಳಿದರೆ, ಈ ಫೋಟನೆಯ ಪ್ರತಿಯೊಂದು ಸಣ್ಣ ವಿವರಗಳನ್ನೂ ಕೇಳಿ ತಿಳಿಯನೆನು. ಆಗ ಅವರ ಮೋಸದ ಮನುಷ್ಯ ಬಯಲಾಗುತ್ತದೆ. ನಾನಾಗಿಯೇ ಆ ವಿವರುವನನ್ನು ಪ್ರಸ್ತಾಪ ಮಾಡುವುದಿಲ್ಲ. ಅವರಾಗಿಯೇ ಪ್ರಸ್ತಾಪ ಮಾಡಿದರೆ ಪರಿಶೋಧಿಸದೆ ಬಿಡುವುದಿಲ್ಲ.’

ಎಂಬುದಾಗಿ ದೃಢಪ್ರತಿಜ್ಞೆ ಮಾಡಿಕೊಂಡನು.

ಪ್ರದೀಪನು ಯೋಚನಾಸಾಗರದಲ್ಲಿ ಮುಳುಗಿ ನಿದ್ದೆಯಲ್ಲದೆ ಪರಿತಪಿಸು ಶ್ರೀರಲು, ಶ್ರೀಕಂಠಯ್ಯನವರ ಮನೆಯವರು ಸಂತೋಷಸಾಗರದಲ್ಲಿ ಮುಳುಗಿ ನಾಮಕರಣ ಮಹೋತ್ಸವದ ವಿಶೇಷ ಸಡಗರದಲ್ಲಿದ್ದರು.

ಪ್ರದೀಪನ ಮನೋವೇದನೆಯ ಕಾರಣವನ್ನು ಅವರೆನು ಬಲ್ಲರು?

ಅಜ್ಞಿಗೆ ಅರಿವೆಯ ಕಾಟವಾಗಿದ್ದರೆ, ಮೋಮ್ಮೆಗಳಿಗೆ ಯಾರದೋ ಕಾಟವಾಗಿತ್ತುಂತೆ.

ಮಗನು ಹುಟ್ಟಿದ ಸಂತೋಷದಲ್ಲಿ, ಮಾವನ ಮನೆಗೆ ಹೋಗಿ ತನ್ನ ದರ್ಶನವನ್ನು ಹೋರಿಸಬೇಕೆಂದಿರಲು, ಮಾರ್ಗಮಧ್ಯದಲ್ಲಿ ಕಳ್ಳನ ಕ್ಯಾಗೆ ಸಿಕ್ಕಿ, ಇದ್ದುದೆಲ್ಲವನ್ನೂ ಕಳೆದುಕೊಂಡು, ಪ್ರಾಣವುಳಸಿಕೊಂಡು ಬಂದುದೇ ಹೆಚ್ಚಿನ ಮಾತಾಗಿ, ಆ ಬಗ್ಗೆ ಮನೋವೇದನೆಯನ್ನು ನುಭವಿಸಬೇಕಾಯಿತು.

ತನ್ನ ಮನೋವೇದನೆಯನ್ನು ಯಾರಲ್ಲಿಯೂ ಹೇಳಿಕೊಳ್ಳಿದ ಪ್ರಯುಕ್ತ, ಅತನ ಯೋಚನೆಯು ಇನ್ನೂ ಹೆಚ್ಚಾಯಿತೇ ವಿನಃ ಕಡಿಮೆಯಾಗಲಿಲ್ಲ.

ಮನೋವೇದನೆಗೆ ಮದ್ದಲ್ಲಿದೆ?

ಆ ಮನೋವೇದನೆಯು ದೂರಾಗಬೇಕಾದರೆ ತನಗೆ ತಾನೇ ಶಾಂತಿಯಾಗಬೇಕು. ಆತ್ಮನು ತೃಪ್ತಿಯಿಂದ ಕೂಡಿದ್ದರೆ, ಮನೋವೇದನೆಗೆ ಅವಕಾಶವಿರುವುದಿಲ್ಲ.

ಮಗನು ಹುಟ್ಟಿದ ಸಂತೋಷದಲ್ಲಿ ಅವನ ಮುಖನನ್ನು ಸೋಡಿ ನಲಿಯಬೇಕೆಂಬ ಉತ್ಸಾಹದಿಂದ ಚಂಪಾಪುರಕ್ಕೆ ಬಂದಿದ್ದರೂ ಆ ಸಂತೋಷಕೂಟದಲ್ಲಿ ಭಾಗವತಿಸುವ ಲಭ್ಯವಿಲ್ಲದಂತಾಯಿತು.

ಮಾರನೆಯ ದಿನ ಶ್ರೀಕಂಠಯ್ಯನವರ ಮನೆಯ ಸಡಗರವನ್ನು ಹೇಳುವ ದಾಖಲೆಗಳು.

ಅವರು ಆ ಹೆಣ್ಣಿಗೇ ದೊಡ್ಡ ಶ್ರೀಮಂತರಾದ ಪ್ರಯುಕ್ತ ಸಾನೂರ್ನಾಗಿ ಎಲ್ಲರಿಗೂ ಆಹಾರವನ್ನಿಲ್ಲಿದ್ದರು.

ಮನೆಗೆ ಬಂದ ಇತರ ತಮ್ಮ ಸ್ನೇಹಿತರಿಗೆ ಪ್ರದೀಪನ ಪರಿಚಯ ಮಾಡಿ ಕೊಡುತ್ತಿದ್ದರು.

ಪ್ರದೀಪನಿಗೆ ಆದಾವುದೂ ಬೇಕೆಲ್ಲವಾದರೂ ಬಲಾತ್ಮಾರನಾಗಿಯಾದರೂ ಸಮೃತಿಸಬೇಕಿತ್ತು.

ಈ ಒಂದು ದಿನವನ್ನು ಕಳೆದು ಮಾರನೆಯ ದಿನವೇ ಜಗದೀಶಪುರಕ್ಕೆ ಹಿಂದಿರುಗಬೇಕೆಂದು ಸಂಕಲ್ಪನಾಡಿಕೊಂಡನು.

ಶ್ರೀಕಂಠಯ್ಯನವರು ಬಂಧುಮಿತ್ರರಿಗೆ ವಿಶೇಷ ರೀತಿಯಲ್ಲಿ ಸತ್ಯರಸು ತ್ವಿದ್ದರು.

ಪ್ರದೀಪನು ಮುಖದಲ್ಲಿ ಗಂಭೀರ ಮುದ್ರೆಯನ್ನು ತಾಳಿ, ಹೊರಗಡೆ ಕುಚಿಂಫಯಮೇಲೆ ಕುಳಿತ್ತಿದ್ದನು. ಈ ವೇಳೆಯಲ್ಲಿ ಚಿಂತಾಕ್ರಾಂತನಾಗಿ ಕುಳಿತರಬಾರದೆಂದೇ ಆತನ ಮನೋಭಿಪ್ರಾಯವಾಗಿತ್ತು.

ನಿಯಮಿತ ವೇಳೆಗೆ ಟಪಾಲಿನವನು ಬಂದು ಶ್ರೀಕಂಠಯ್ಯನವರ ಹೆಸರಿಗೆ ಬಂದಿದ್ದ ಕವರನ್ನಿತ್ತು ಹಿಂತಿರುಗಿದನು.

ಶ್ರೀಕಂಠಯ್ಯನವರು ಕವರನ್ನು ಹರಿದು ಒಳಗಡೆಯಿದ್ದ ಕಾಗದವನ್ನು ಸೋಡಲು, ಪ್ರದೀಪನು ಮಗುವಿನ ನಾಮಕರಣಕ್ಕೆ ಬರುವೆನೆಂದು ಬರೆದ ಕಾಗದವಾಗಿದೆ.

ಕಾಗದವನ್ನು ಓದಿ ಶ್ರೀಕಂತಯ್ಯನವರಿಗೆ ನಗು ಬಂದಿತು.

‘ಪ್ರದೀಪನು ಮೊನ್ನೆಯ ದಿನ ರಾತ್ರಿ ಕಾಗದವನ್ನು ಬರೆದು ಟಿಪಾಲಿಗೆ ಹಾಕಿ ನೆನ್ನೆಯ ದಿನ ಬೆಳಿಗೆ ಹೊರಟಿರುವನು. ಅಥವಾ ಮೊನ್ನೆಯ ದಿನ ಬೆಳಿಗ್ಗೆ ಯೇ ಬರೆದು ಟಿಪಾಲಿಗೆ ಹಾಕಲು ಯಾರ ಕೈಗೋ ಕೊಟ್ಟಿರಬಹುದು. ಅವರು ಮರಿತು ಆ ದಿನ ಹಾಕದಿ ನೆನ್ನೆಯ ದಿನ ಹಾಕಿರುವರು. ಇದೊಂದು ಸೋಚಿಗವೇ ಸರಿ. ಆದರೇ! ಪ್ರದೀಪನು ಕಾಗದದ ವಿವರವನ್ನೇ ಹೇಳಿ ಲಿಲ್ಲವಲ್ಲಾ? ಅದೇನಿರಬಹುದು? ಕಾಗದ ಬರೆದೂ ‘ಮನೋ ಆಕಸ್ಯಾತ್’ ಬರಬೇಕೆಂಬ ಉದ್ದೇಶವಾಯಿತು. ಇದ್ದ ಕ್ಷಿದ್ದ ಹಾಗೇ ಹೊರಟುಬಿಟ್ಟಿ’ನೆಂದು ಹೇಳಿದನಿಲ್ಲ. ಹಾಗೆ ಹೇಳಿದ ಅಭಿಪ್ರಾಯವಾದರೂ ಏನಿರಬಹುದು. ಏನೋ ನಾನು ಕೇಳಿದುದಕ್ಕೆ ಇವರಿಗೆ ಕಾಗದ ತಲುಪಿರಲಾರದೆಂದು ತಿಳಿದು ಆ ರೀತಿ ಹೇಳಿರಬಹುದು. ಆದರೇ! ಈ ಉಗ್ರಕೋಸಿ ಮನುಷ್ಯನು ಹತ್ತು ಮೈಲಿ ದೂರ ನಡೆದುಕೊಡು ಬಂದು, ಯಾರ ಮೇಲೂ ಕ್ಷೂರ್ಧವನ್ನು ತೋರಿಸಿಕೊಳ್ಳಬೇಕಾಗಿರುವುದು ನಮ್ಮ ಪುಣ್ಯವೇ ಸರಿ. ಮಗನು ಹುಟ್ಟಿದ ಸಂಕೋಷದಲ್ಲಿ ಯಾರಮೇಲೂ ಕೋಪವನ್ನು ತೋರಿಸಿಕೊಂಡಿಲ್ಲ. ಏನೋ ಆಗಿ ಹೊರ್ಯಾಯಿತು. ಈಗ ಆ ವಿವರವಾಗಿ ಕೊಳಕುವುದು ಸರಿಯಲ್ಲ.’

ಎಂಬುದಾಗಿ ಭಾವಿಸಿಕೊಂಡರು.

ಕಾಗದವನ್ನು ಅಳಯಸಿಗೆ ಕೊಡುವ ನಿಮಿತ್ತ ಅಲ್ಲಿಯೇ ನಿಂತಿದ್ದ ತಮ್ಮ ಆಳನ್ನು ಕರೆದು ಕಾಗದವನ್ನು ಆತನ ಕೈಗಿತ್ತು ಪ್ರದೀಪನಿಗೆ ಕೊಡುವಂತೆ ಹೇಳಿದರು.

ಆ ಸೇವಕನು ಪ್ರದೀಪನಲ್ಲಿಗೆ ಬಂದು ಕಾಗದವನ್ನು ಆತನ ಕೈಗಿತ್ತು ಅಲ್ಲಿಯೇ ನಿಂತನು.

ಪ್ರದೀಪನು ಕಾಗದವನ್ನು ನೋಡುತ್ತುಲೇ ತನ್ನನ್ನು ತಾನೇ ನಂಬಿದೆ ಹೋದನು. ಅವನು ಹಿಂದಿನ ದಿನ ವಾಡಿದ್ದ ಯೋಚನೆಗಳಿಲ್ಲವೂ ತಲೆ ಕೆಳಗಾದುವು.

ಕಾಗದವು ಹಿಂದೆಯೇ ಬಂದಿರಬಹುದು, ತನ್ನ ಮಾನವರು ಬೇಕೆಂದೇ ಆ ರೀತಿ ಹೇಳಿರಬಹುದೆಂಬ ಅಭಿಪ್ರಾಯವುಳ್ಳವನಾಗಿ ಟಿಪಾಲು ಮುದ್ರಿಯನ್ನು ನೋಡಲು ಆ ದಿನವೇ ಚಂಪಾಪುರಕ್ಕೆ ಬಂದುದಾಗಿತ್ತು.

ಜಗದಿಶಪುರದ ಪ್ರಪಾಲು ಮುಬ್ರಿಯನ್ನು ಸೋಡಲು ಹಿಂದಿನ ದಿನದ ತಾರೀಕಿತ್ತು.

ಪ್ರದೀಪನ ಶರೀರವನ್ನು ಸಾವಿರಾರು ಚೇಳಿಗಳು ಕಚ್ಚಿದಂತಾಯಿತು.

‘ಕಾಗದವು ನಾನು ಇಲ್ಲಿಗೆ ಬಂದ ನೇಲೆ ಬರುವ ಕಾರಣವೇನಿರ ಬಹುದು? ಆ ದಿನ ನಾರಾಯಣನ ಕೈಗೆ ಕಾಗದವನ್ನು ಕೊಟ್ಟಿನು. ಆತನು ಪ್ರಪಾಲು ಕಭೀರಿಗೆ ಹಾಕಲಿಲ್ಲವೇ? ಹಾಗೆ ಹಾಕದಿರುವ ಕಾರಣವಾದರೂ ಏನಿದೆ? ಅದರಿಂದ ಆತನಿಗೇನು ಪ್ರಯೋಜನ? ಆ ದಿನ ಹಾಕದೆ ನೇನ್ನೇಯ ದಿನ ಪ್ರಪಾಲು ವೆಟ್ಟಿಗೆ ಹಾಕಿರಬಹುದೇ? ಆ ದಿನ ಪ್ರಪಾಲು ಕಭೀರಿಗೇ ಹೊರಟಿದ್ದನು. ಹಾಗಿರುವಾಗ ಈ ಕವರನ್ನು ಹಾಕಲಿಲ್ಲವೆಂದರೆ ಅಷ್ಟು ಯಾವ ವಲ್ಲವೇ? ಆ ದಿನ ಮರೆತು ನೇನ್ನೇಯ ದಿನ ಹಾಕಿದನೆಂಬುದಕ್ಕೆ ಯಾವ ಕಾರಣವೂ ಇಲ್ಲ. ಪ್ರಪಾಲು ವೆಟ್ಟಿಗೆಯ ಮೂಲೆಯಲ್ಲಿ ಲೊಂಗ್ ಸಿಕ್ಕೆ ಕೊಂಡಿರ ಬಹುದು. ನೇನ್ನೇಯ ದಿನ ಅವರ ಕಣಿಗೆ ಕಂಡಿರಬಹುದು. ಬೇರೇನೂ ವೃತ್ಯಾಸವಾಗಿ ನಡೆದಿಲ್ಲ. ಅದರೇ, ಕೆಂಚನು ನಿಲ್ಲಾಣಕ್ಕೆ ಗಾಡಿಯನ್ನು ಹೇಗೆ ತೆಗೆದುಕೊಂಡು ಬಂದನು? ನಾನು ಬರೆದ ಕಾಗದದ ವಿವರವು ಆತನಿಗೆ ತಿಳಿದ ಬಗೆ ಹೇಗೆ? ನಾನು ಕಾಗದ ಬರೆಯುವಾಗ ಅಲ್ಲಿ ಯಾರೂ ಇರಲಿಲ್ಲ. ಪ್ರಪಾಲು ಕಭೀರಿಗೆ ಹೊರಟಿದ್ದ ನಾರಾಯಣನ ಕೈಗೆ ಇದನ್ನು ಕೊಟ್ಟಿನು. ಆತನು ಆ ದಿನ ಹಾಕಲಿಲ್ಲವೇ? ತಪ್ಪಿದರೆ ಈ ಕೆಂಚ, ಗಿರೀಶರು ವೇಷಣಾತರ ದಿಂದ ಅಲ್ಲಿಯೇ ತಿರುಗಾಡಿಕೊಂಡು, ನಾನು ನಾರಾಯಣನ ಕೈಗೆ ಕವರನ್ನು ಕೊಟ್ಟಿದ್ದನ್ನು ಸೋಡಿ, ಆತನು ಕಣ್ಣಿರ್ಯಾದನಂತರ ಅವನಿಗೆ ಹಣದಾಸೆಯನ್ನು ತೋರಿಸಿ, ಕವರನ್ನು ತೆಗೆದುಕೊಂಡಿರಬಹುದೇ? ಇದ್ದರೂ ಇರಬಹುದು. ಇಲ್ಲದೇ ಹೋದರೆ ಆ ರೀತಿ ನಟನೆ ಮಾಡಲು ಸಾಧ್ಯವೇ ಇಲ್ಲ. ಕಾಗದವನ್ನು ಓದಿಸೋಡಿಕೊಂಡು ನನ್ನ ನೇಲೆ ಯಾವ ರೀತಿ ಸೇಡು ತೀರಿಸಿ ಕೊಳ್ಳಬೇಕೆಂದು ಯೋಚಿಸಿ ಆ ರೀತಿ ನಡೆಸಿರುವರು. ಕಾಗದದ ಬಗ್ಗೆಯೂ ಅನುಮಾನವಾಗಬಾರದೆಂಬುದಾಗಿ ಯೋಚಿಸಿ ಯಾವುದೋ ಒಂದು ಬಗೆಯಲ್ಲಿ ಜಗದಿಶಪುರದಿಂದಲೇ ಇಲ್ಲಿಗೆ ತಲುಪುವಂತೆ ಮಾಡಿರುವರು. ಅಲ್ಲಿಗೆ ಆವರು ಈ ಮನೆಯ ಗುಟ್ಟೆನ್ನೂ ಸಹ ತಿಳಿದಿರುವರು. ಸಂದೇಹವಿಲ್ಲ. ಉರಿಗೆ ಹಿಂದಿರುಗಿದನಂತರ ನಾರಾಯಣನನ್ನು ವಿಚಾರಿಸುವೆನು. ಆತನು ಲಂಚ

ಕೊನ್ನಿಂದಿಗಾಗಿ ಕವರನ್ನು ಕೊಟ್ಟನೆಂದು ತಿಳಿದುಬಂದರೆ ಕರಿಣ ಶಿಕ್ಕೆಗೆ ಗುರಿ ಮಾಡುವೇನು. ನೋಡಲು ಇಲ್ಲಿ ಕೆಂಚನೆಂಬುವನು ಯಾರೆಂಬುದನ್ನು ಕೇಳಿ ತಿಳಿಯಬೇಕಾಗಿದೆ.’

ಎಂಬಿರೀತಿಯಾಗಿ ಯೋಚಿಸಿಕೊಂಡನು.

ಕವರನ್ನು ತಂದಿತ್ತ ಸೇವಕನು ಅಲ್ಲಿಯೇ ನಿಂತಿದ್ದುದರಿಂದ ಕೆಂಚನಾರೆಂಬುದನ್ನು ತಿಳಿಯುವ ಅಭಿಪ್ರಾಯವುಳ್ಳವನಾಗಿ ತಲೆಯೆತ್ತಿ ಆತನ ಮುಖವನ್ನು ನೋಡಿದನು.

ಆ ಸೇವಕನು ಕೂಡಲೇ—

“ಮಿನ್ನಾವಿಂ ! ಎಲ್ಲಾದಿನ ವೋಡ್ಲೇ ಕಾಗ್ಡಿ ಬರಿಬಾರ್ಥಿತ್ತ. ಗಾಡಿ ತರ್ತಿದ್ದುಲ್ಲ ಬುದ್ದಿ. ಹತ್ತೆಪ್ಪಲಿ ನಡ್ಡಂಬಂಪ್ರಲ್ಲ. ತಮ್ಮಾಲೀಗ್ ನೇರ್ವಾಗ್ಲಿಲ್ಲ ?” ಎಂದು ಕೇಳಿದನು.

ಪ್ರದೀಪನು ಸೋಜಿಗಾನಾದನು. ಈತನು ಕೆಂಚನೇ ಇರಬಹುದೇಂಬ ಅಭಿಪ್ರಾಯವುಳ್ಳವನಾಗಿ—

“ನಿನ್ನ ಹೆಸರೇನು ?” ಎಂದು ಕೇಳಿದನು.

“ಮನ್ವದ್ದಿ ಇಂಕೆಲ್ಲೀರಾ ? ನನ್ನ ಪರಿಚಯ್ಯಾವಿಲ್ಲ ನಿಮಿಗೆ ?”

“ಅದೆಲ್ಲಾ ಇರಲಿ. ನಿನ್ನ ಹೆಸರೇನು ಹೇಳಿ ?”

“ನನ್ನೆಸ್ತು ಕೆಂಚ ಬುದ್ದಿ.”

ತನ್ನ ಉಹೆಯು ನಿಜವಾಯಿತೆಂದುಕೊಂಡ ಪ್ರದೀಪನು ಕೆಂಚನ ಮುಖ ವನ್ನು ನೋಡಿದನು. ಆ ಕೆಂಚನ ಮುಖಕ್ಕೂ, ಈ ಕೆಂಚನ ಮುಖಕ್ಕೂ ಕೊಂಚ ವ್ಯತ್ಯಾಸವಿದ್ದರೂ, ತನ್ನನ್ನು ಈ ಕೆಂಚನ ವೇಷದಲ್ಲಿ ವೋಸ್ಸಪಡಿಸಿದು ದನ್ನು ನೆನೆದು ಆಶ್ಚರ್ಯಭರಿತನಾದನು.

ಮುಖಗಳಲ್ಲಿ ವ್ಯತ್ಯಾಸವಿದ್ದರೂ ಮಾತನಾಡುವುದು ಮಾತ್ರ ಒಂದೇ ಬಗೆ.

ವೇಷಧಾರಿ ಕೆಂಚನು ಇಲ್ಲಿ ಕೆಲವು ದಿನಗಳದ್ದು ಈತನ ನಡವಳಕೆಯನ್ನು ತಿಳಿದು ಅದರಂತೆ ನಟಿಸೆ ಮಾಡಿರುವನೆಂದುಕೊಂಡನು.

ಆದರೇ, ಆತನು ಕೆಂಚನ ನಡವಳಕೆಯನ್ನು ಕಲಿತುಡೇನೋ ನಿಜ. ತನ್ನನ್ನು ಕರೆದುಕೊಂಡು ಬರಲು ಈತನೇ ಗಾಡಿಯನ್ನು ತೆಗೆದುಕೊಂಡು

ಬರುವನೆಂದು ಆತನಿಗೇನು ಗೊತ್ತು? ಬಹುಶಃ ಆ ವಿಷಯವನ್ನೂ ಸಹ ಕೇಳಿ ತಿಳಿದುಕೊಂಡಿರಬಹುದೆಂಬ ಯೋಚನೆಯು ಪ್ರದೀಪನ ಮನಕ್ಕೆ ಹೊಳೆಯಿತು.

ಯಾವ ರೀತಿ ಯೋಚಿಸಿ ಹೀಗೆಯೇ ನಡೆದಿದೆಯೆಂದು ತಿಳಿದರೂ ಪ್ರದೀಪನ ಮನಸ್ಸಿಗೆ ಶಾಂತಿ ಲಭಿಸಲಿಲ್ಲ.

ಯೋಚನೆಯ ಮಹಾ ಪ್ರವಾಹವೇ ಅವನ ತಲೆಯಲ್ಲಿ ಸೇರಿಕೊಂಡು, ಸುರುಳಿಸುರುಳಿಯಾಗಿ ಸುತ್ತುತ್ತಾ, ಹೊರಗೆ ಬಾರದೆ ಇನ್ನೂ ಹೆಚ್ಚಿನ ಚಿಂತೆಗೆ ಅವಕಾಶವಾಡಿತ್ತು.

ಮನೆಯಲ್ಲಿ ಸಡಗರವು ವಿಶೇಷ ಜೋರಾಗಿಯೇ ನಡೆಯುತ್ತಿತ್ತು.

ಮನೆಮಂದಿಮಂಕ್ಕಳೆಲ್ಲ ಸಂಶೋಧಿದಿಂದ ನಲಿನಲಿದಾಡುತ್ತಿದ್ದರೂ, ಮನೆ ಅಳಿಯನು ಮನೋವೇದನೆಯನ್ನನುಭವಿಸುವ ಪ್ರಮೇಯವೋದಿಗೆ.

ತಮ್ಮ ಅಳಿಯನು ಹಿಂದೆ ಇಲ್ಲಿಗೆ ಬಂದಿದ್ದಾಗ ತನ್ನ ಸಡಗರ, ದರ್ಶಕ, ಕೆಂಪಿದೆಯ ಮಾತಿನಿಂದ ಇಲ್ಲಿನವರೆಲ್ಲರನ್ನೂ ಬೆರಗುಗೊಳಿಸಿದ್ದನು. ಈ ಸಾರಿ ಈತನೇ ಬೆರಗಾಗಿ ಕುಳಿತುಬಿಟ್ಟಿರುವನು. ಕಾರ್ಯದಲ್ಲಿ ಗೆಲುವಿಲ್ಲ, ಮುಖ ದಲ್ಲಿ ಕಳೆಯಿಲ್ಲ. ಏನೋ ಒಂದು ಬಗೆಯ ಚಿಂತೆಯು ಆವರಿಸಿಕೊಂಡಿರ ಬಹುದು. ಈಗ ಆ ವಿಷಯವಾಗಿ ಪ್ರಸ್ತಾವ ವಾಡುವುದು ಸರಿಯಲ್ಲ. ನಾಳೆಯ ದಿನ ವಿಚಾರಿಸಿದರಾಯಿತೆಂದು ಶ್ರೀಕಂಠಯ್ಯನವರು ಯೋಚಿಸಿ ಕೊಂಡರು.

ಅವರ ಪತ್ತಿಯಾದ ಲಕ್ಷ್ಯಮ್ಮನೂ ಸಹ ತಮ್ಮ ಅಳಿಯನು ಸಪ್ಪಗಿರುವುದನ್ನು ಕಂಡು, ಆತನಿಗೇನೋ ಕಷ್ಟ ಬಂದಿರಬಹುದೆಂದುಕೊಂಡರು.

ನಾವುಕರಣ ಮಹೋತ್ಸವದ ಕಾರ್ಯಕರಳಾವಗಳೆಲ್ಲವೂ ವಿಶೇಷ ವೈಭವ ದಿಂದಲೇ ಮುಗಿಯಿತು.

ಬಂಧುಮಿತ್ರರೆಲ್ಲರೂ ವಿಶೇಷ ರೀತಿಯಲ್ಲಿ ಸತ್ಯರಿಸಲ್ಪಟ್ಟು, ಅನಂದಭರಿತ ರಾದರು.

ಪ್ರದೀಪನು ಮೇರೆಯಿಲ್ಲದ ಯೋಚನೆಯಲ್ಲಿಯೇ ಆ ರಾತ್ರಿಯನ್ನು ಕಳೆದು ಯಾರು ಕೇಳಿದರೂ ನಿಲ್ಲದೆ ಮಾಡನೆಯ ದಿನವೇ ಜಗದೀಶಪುರಕ್ಕೆ ಹಿಂದಿರುಗಿದನು.

ಶ್ರೀಕಂಠಯ್ಯನವರ ಮನೆಯವರೆಲ್ಲಿಗೂ ಪ್ರದೀಪನ ವರ್ತನೆಯನ್ನು ಸೋಡಿ ಅಕ್ಷಯವಾಯಿತು.

ಅಕಸ್ಮಾತ್ತೂಗಿ ಬಂದು ಒಂದು ದಿನ ಮಾತ್ರವಿದ್ದು, ಮಾರನೆಯ ದಿನವೇ ಹಿಂದಿರುಗಿದ ಕಾರಣವನ್ನು ಅವರಿಂದ ಅರಿಯಲಾಗಲಿಲ್ಲ.

* * * *

ಜಗದಿಶಪುರವನ್ನು ತಲುಪಿದ ಪ್ರದೀಪನು ನೋವಲು ನಾರಾಯಣನನ್ನು ಸೋಡಬೇಕೆಂದುಕೊಂಡನು.

ತಾನು ಪೋಲೀಸ್ ಶಾಫೆಯಲ್ಲಿ ಕುಳಿತುಕೊಂಡು ಯಾವಿಕನನ್ನು ಕರೆದು, ಬಳ್ಳಿ ಅಂಗಡಿ ಭಾಳಪ್ಪನ ಅಂಗಡಿಗೆ ಹೋಗಿ, ಆ ಅಂಗಡಿಯ ಸೇವಕ ನಾದ ನಾರಾಯಣನನ್ನು ಕರೆನುಕೊಂಡು ಬರುವಂತೆ ಹೇಳಿಕಳಿಸಿದನು.

ಇಪ್ಪು ಅನಧಿಗಳಿಗೆ ಕಾರಣ, ತಾನು ನಾರಾಯಣನ ಕೈಗೆ ಕವರನ್ನು ಕೊಟ್ಟಿದ್ದೇ ಮೂಲವೆಂದುಕೊಂಡು, ಆತನಿಗೆ ಶಿಕ್ಷೆ ವಿಧಿಸದೆ ಬಿಡಬಾರದೆಂದು ಕೊಂಡು ಆತನು ಬರುವುದನ್ನೇ ನಿರೀಕ್ಷಿಸುತ್ತಿದ್ದನು.

ಕೆಲಹೊತ್ತಿನಲ್ಲಿಯೇ ಯಾವಿಕನು ನಾರಾಯಣನನ್ನು ಕರೆದುಕೊಂಡು ಬಂದನು.

ಪ್ರದೀಪನು ತಾನು ಶ್ರೀಕಂಠಯ್ಯನವರಿಗೆ ಕಾಗದ ಬರೆದ ತಾರಿಖು, ವಾರವನ್ನು ಜ್ಞಾಪಿಸಿಕೊಂಡು—

“ನೀನು ತಾ.....ನೇ ಶುಕ್ರವಾರ ಮಧ್ಯಾಹ್ನದ್ದು ಹನೆನ್ನಿಂದು ಘಂಟೆಯ ವೇಳೆಯಲ್ಲಿ, ಕಾಗದಗಳನ್ನೂ, ಕವರುಗಳನ್ನೂ ತೆಗೆದುಕೊಂಡು ಟಿಪಾಲು ಕಳೆರಿಗೆ ಹೋಗಲು ನನ್ನ ಮನೆಯ ಮುಂದೆಯೇ ಹೊರಟಿದ್ದೆ ಯಲ್ಲವೇ?” ಎಂದು ಕೇಳಿದನು.

ಸೋಜಿಗನಾದ ನಾರಾಯಣನು—

“ಇದೇನು ಸಾರಾ, ಹೀಗೆ ಹೇಳುವಿರಿ? ನಾನು ಆ ದಿನ ಉರಿನಲ್ಲಿಯೇ ಇರಲಿಲ್ಲ” ಎಂದನು.

ನಾರಾಯಣನ ಮಾತನ್ನು ಕೇಳುತ್ತುಲೇ ಕೋಟಿ ಸಿಡಿಲುಗಳು ಒಂದೇ ಸಾರಿಗೆ ಸಿಡಿದು ತನ್ನ ಮೈಯನ್ನು ಪ್ರವೇಶಿಸಿದಂತಾಯಿತು, ಪ್ರದೀಪನಿಗೆ.

“ನೀನು ನಿಜವಾಗಿಯೂ ಈ ಉರಿನಲ್ಲಿರಲಿಲ್ಲವೇ?”

“ಇಲ್ಲಾ, ಸಾರ್. ಬೇಕಾದರೆ ಬಾಳಪ್ಪನವರನ್ನೇ ಕೇಳಿ.”

“ಎಲ್ಲಿಗೆ ಹೋಗಿದ್ದೆ ?”

“ಮಹಡೀವಪುರಕ್ಕೆ ಹೋಗಿದ್ದೆ.”

“ಏಕೆ ?”

“ಹಣ ವಸೂಲಿಗೆ.”

“ಯಾರ ಹಣ ?”

“ಅಂಗಡಿಯ ಬಾಕಿ ಹಣ.”

“ಬಾಳಪ್ಪನವರೇ ಕಳುಹಿಸಿಕೊಟ್ಟದ್ದರೇ ?”

“ಹೌದು.”

“ಎಂದು ಹೋಗಿದ್ದೆ ?”

“ನಾನು ಗುರುವಾರವೇ ಇಲ್ಲಿಂದ ಹೊರಟುಹೋಗಿದ್ದೆ.”

“ಪುನಃ ಹಿಂದಿರುಗಿ ಬಂದುದು ಯಾವಾಗ ?”

“ನೇನ್ನೆಯ ದಿನ ಬೆಳಗ್ಗೆ.”

“ಮಹಡೀವಪುರವು ಎಷ್ಟು ಮೈಲಿಗಳ ದೂರದಲ್ಲಿದೆ ?”

“ನೂರ್ತೆವತ್ತು ಮೈಲಿಗಳ ದೂರದಲ್ಲಿದೆ.”

“ಬಾಕಿ ವಸೂಲಿಗೆ ಹೋದವನು ಹಿಂದಿರುಗಿ ಬರಲು ಅಷ್ಟು ದಿನ ತಡವೇಕೆ ?”

“ನನ್ನ ನೆಂಟಿರೂಬ್ಬರು ಅಲ್ಲಿಯೇ ಇರುವರು. ಅವರು ಬಲತ್ವಾರವಾಗಿ ಉಳಿಸಿಕೊಂಡ ಪ್ರಯೋಗ ಅಷ್ಟು ದಿನ ತಡವಾಯಿತು.”

ನಾರಾಯಣನ ಪ್ರತಿಯೊಂದು ಮಾತಿನಲ್ಲಿಯೂ ಸತ್ಯಾಂಶವಿರುವುದಾಗಿ ಪ್ರದೀಪನ ಮನಕ್ಕೆ ಹೋಕೆಯಿತು.

ನಾರಾಯಣನೊಡನೆ ಹೆಚ್ಚು ಮಾತನಾಡಬೇಕಾದ ಪ್ರಮೇಯವಿರಲಿಲ್ಲ. ಪರಿಶೋಧಿಸುವ ಸಲುವಾಗಿ ಬಾಳಪ್ಪನೊಡನೆ ಕೇಳಬೇಕಾದ ಪ್ರಮೇಯವೂ ಇರಲಿಲ್ಲ.

‘ಆದರೆ ನಾರಾಯಣನ ವೇಷದಲ್ಲಿ ಬಂದವನಾರಿರಬಹುದು ?

ನಾರಾಯಣನಿಗೆ ಹಿಂದಿರುಗುವಂತೆ ಹೇಳಲು, ಆತನು ಪ್ರತಿಮಾತನಾಡಿ ಹಿಂದಿರುಗಿದನು.

ನಾರಾಯಣದೇ ತಪ್ಪು, ಅತನೇ ಇಪ್ಪು ಅನಫ್ರಗಳಿಗೆ ಕಾರಣ, ಅತನಿಗೆ ಶಿಕ್ಷೆ ವಿಧಿಸದೆ ಬಿಡಬಾರದೆಂದು ಯೋಚಿಸಿಕೊಂಡಿದ್ದ ಪ್ರದೀಪನ ಯೋಚನೆಯು ಅವನಿಗೇ ವಿರುದ್ಧವಾಯಿತು.

ನಾರಾಯಣನ ಕೈಗೇ ಕವರನ್ನಿತ್ತೆನೋ ತಪ್ಪಿದರೆ ಅವನಂತೆಯೇ ಇದ್ದಬೇರೆ ಯಾರ ಕೈಗಾದರೂ ಕವರನ್ನಿತ್ತೆನೋ ಎಂಬುದನ್ನು ಪ್ರದೀಪನು ನಿರ್ಧರಿಸಲಾರದವನಾದನು.

ಒಂದುವೇళೆ ಬೇರೆಯವರ ಕೈಗೆ ಕೊಟ್ಟಿರೂ, ಅವರಿಗೆ ಆ ಕವರನ್ನು ಟಿಪಾಲು ಹೆಚ್ಚಿಗೆಗೆ ಹಾಕದಿರುವ ಉದ್ದೇಶವಾದರೂ ಏನಿರಬಹುದೆಂಬುದನ್ನೂ ತೀವ್ರಾರ್ಥಿಸಲಾರದವನಾದನು.

ಬಹುಶಃ ಗಿರಿಶ, ಕೆಂಚರೇ ಸೇರಿ ಆ ಕಾರ್ಯವನ್ನು ಮಾಡಿರಬಹುದೆಂದು ನಿರ್ಧರಿಸಿಕೊಂಡನಾದರೂ, ಅವರಿಗೆ ತಾನು ಕಾಗದ ಬರೆಯುವುದು ತಿಳಿದ ಬಗೆಯಾದರೂ ಹೇಗೆಂಬ ವಿಚಾರವನ್ನು ಬಗೆಹರಿಸಿಕೊಳ್ಳಲಾರದವನಾದನು.

ಪ್ರದೀಪನು ಯೋಚಿಸಿ ನಿರ್ಧರಿಸಿಕೊಂಡ ಪ್ರತಿಯೋಂದು ಯೋಚನೆಯೂ ಅವನಿಗೆ ವಿರುದ್ಧವಾಗಿಯೇ ಇದ್ದಿತಾದ್ದರಿಂದ ಅತನು ಮುಂಗಾಣದವನೆಂತಾದನು.

ಯಾವ ಬಗೆಯಲ್ಲಿ ಯೋಚಿಸಿದರೂ, ಹೀಗೆಯೇ ನಡೆದಿರಬಹುದೆಂಬುದನ್ನು ಇತ್ತೀರ್ಥಮಾಡಲಾರದವನಾಗಿ ಹುಟ್ಟನಂತಾದನು.

ನಾರಾಯಣನ ವಿಷಯವಾಗಿ ಸಂದೇಹಸಿವೃತ್ತಿಯಾಗಿದ್ದರೂ ಬಾಳಪ್ಪನವರೊಡನೆ ಕೇಳಿ ತಿಳಿಯುವ ಅಭಿಲಾಷೆಯುಳ್ಳವನಾಗಿ ಘೋನಿನಲ್ಲಿ ಬಾಳಪ್ಪನವರೊಡನೆ ಮಾತನಾಡಲು ಅವನ ಆ ಅನುಮಾನವೂ ದೂರವಾಯಿತು.

ಇನ್ನು ಉಳಿದಿರುವುದೋಂದೇ ದಾರಿ.

ನಡೆದ ಫಟನೆಯೆಲ್ಲವನ್ನೂ ಮರಿತು ವೊನವಾಗಿ ಕುಳಿತುಕೊಳ್ಳುವುದು, ಮತ್ತು ಆ ಫಟನೆಯನ್ನು ಯಾರೊಡನೆಯೂ ಹೇಳಿದಿರುವುದು.

ತನ್ನ ವಿನಃ ಬೇರೆ ಯಾರಿಗೂ ಆ ವಿಷಯವು ತಿಳಿಯದ ಪ್ರಯುಕ್ತ, ಯಾರಲ್ಲಿಯೂ ತಿಳಿಸದಿರುವುದೇ ಕ್ಷೇಮವೆಂದುಕೊಂಡ ಪ್ರದೀಪನು ಆ ವಿಷಯ

ವನ್ನು ಮರಿಯುವುದೇ ಉತ್ತಮವೆಂದುಕೊಂಡನಲ್ಲದೆ, ಗಿರೀಶನನ್ನೂ, ಕೆಂಚನನ್ನೂ ಯಾವರಿತಿಯಿಂದಲಾದರೂ ಹಿಡಿಯುದೆ ಬಿಡಬಾರದೆಂದುಕೊಂಡನು.

ಆದರೇ! ಗಿರೀಶ, ಕೆಂಚನನ್ನು ಹಿಡಿಯುವ ಮಾರ್ಗವಾದರೂ ಹೇಗೆ? ಈಗ ಅವರಲ್ಲಿರುವರು? ಏನು ಕೆಲಸದಲ್ಲಿರುವರೆಂದು ಪ್ರದೀಪನಿಗೆನುಗೋತ್ತು?

ವರದುಸಾರಿ ಕಳ್ಳರಿಂದ ಆವಮಾನಿತನಾದ ಪ್ರಯುಕ್ತ ಪ್ರದೀಪನು ತನ್ನ ಕೆಲಸಕಾರ್ಯಗಳಲ್ಲಿ ಹಿಂದಿನಂತೆ ಹೆಚ್ಚು ಆಕ್ರೀಶಯನ್ನು ತೋರಿಸಲಿಲ್ಲ.

ಒಬ್ಬ ಕಳ್ಳನಿಂದ ಮಂಜಕ್ಕೆ ಬಿಗಿಸಿಕೊಂಡಿದ್ದರೆ, ಮತ್ತೊಬ್ಬ ಕಳ್ಳನಿಂದ ಮರಕ್ಕೆ ಬಿಗಿಸಿಕೊಂಡಿದ್ದನು.

ಆ ಅವಮಾನವು ಎಂದೆಂದಿಗೂ ಮರಿಯಲಾರದಂತಹ ಫಟನೆಯಾಗಿತ್ತು. ಅವನ ಹೃತ್ಯಟಲದಲ್ಲಿ ನೆಲೆಯಾಗಿ ಸಿಂತು ಮನೋವೇದನೆಗೆ ಗುರಿ ಮಾಡಿದ್ದಿತು.

ಮಾನವಮಾತ್ರದವರಲ್ಲಿ ಯಾರೇ ಆಗಲಿ, ಸಾಮಾನ್ಯವಾಗಿ ತಾವು ಎಲ್ಲಿಯೇ ಆಗಲಿ, ಹೊಡಿದಾಟಿ, ಕುಸ್ತಿ ಮತ್ತು ಇತರ ಪಂದ್ಯಗಳಲ್ಲಿ ಗೆದ್ದುಬಂದರೆ ಎಲ್ಲರೊಡನೆಯೂ ಹೇಳಿಕೊಂಡು, ಹೆನ್ನೆ ಪಟ್ಟುಕೊಳ್ಳುವರು. ಸೋತು ಬಂದರೆ ಆ ವಿಷಯವನ್ನು ಯಾರೊಡನೆಯೂ ಹೇಳಿಕೊಳ್ಳುವುದಿಲ್ಲ. ಅಕಸ್ಮಾತ್ ಯಾರಾದರೂ ಆ ವಿಷಯವಾಗಿ ಪ್ರಸ್ತಾಪ ಮಾಡಿದರೆ ವಿನೋದವಾಗಿ, ತೇಲಿಸಿ ಮಾತನಾಡುವರಲ್ಲದೆ ಬೇರೊಂದು ಪ್ರಸ್ತಾಪವನ್ನೇತ್ತಿ ಆ ವಿಷಯವನ್ನೇ ಮರಿಸಲು ಪ್ರಯತ್ನ ಪಡುವರು.

ಜನಸಾಮಾನ್ಯವೇ ಹೇಗೆ.

ಪ್ರದೀಪನ ಅವಸ್ಥೆಯೂ ಅದೇರೀತಿಯಾಯಿತು.

ಬಹಿರಂಗಪಡಿಸಿದರೆ ಅವಮಾನವಾಗುವುದೆಂದು, ಅಂತರಂಗದಲ್ಲಿಯೇ ಮನೋವ್ಯಧಿ ಪಡಬೇಕಾಯಿತು.

ಮಗನು ಹುಟ್ಟಿದ ಸುತೋಷದಲ್ಲಿ, ಅವನ ಮುಖವನ್ನು ನೋಡುವ ಆತುರದಲ್ಲಿ ನಿರಾಯುಧನಾಗಿ ಚಂಪಾಪುರಕ್ಕೆ ಹೊರಟಿದ್ದನು. ಆ ಪ್ರಯುಕ್ತ ಕಳ್ಳನ ಕೈಗೆ ಸಿಕ್ಕಿ ಅವಸ್ಥೆ ಪಡಬೇಕಾಯಿತು.

ಹಾಗಿಲ್ಲದೆ, ಮುಂಜಾಗರೂಕನಾಗಿ ಪಿಷ್ಟುಲನ್ನು ತನ್ನ ಜೊತೆಯಲ್ಲಿ ತೆಗೆದುಕೊಂಡು ಹೋಗಿವ್ಯಾದ್ದರೆ, ಗಿರೀಶನು ಕೆಂಚನಿಗೆ ಭಯಪಡಿಸುವಾಗಲೇ

ತನ್ನಲ್ಲಿದ್ದ ಪಿಸ್ತ್ರುಲನ್ನು ತೆಗೆದು, ಗಾಡಿಯ ಒಳಗಡೆ ಇದ್ದಹಾಗೆಯೇ ಆತ್ಸಿಗೆ ಹೇದರಿಸಿ ಓಡಿಸಬಹುದಿತ್ತು.

ಚೆದರಿಕೆಗೆ ಓಡದೆ ಹೋಗಿದ್ದಿದ್ದರೆ, ಅವನ ಕೈಗೋ, ಶಾಲಿಗೋ ಪಿಸ್ತ್ರುಲಿನಿಂದ ಹೊಡಿದುರುಳಿಸಿ ಒದಗಿಬಂದಿದ್ದ ಗಂಡಾಂತರದಿಂದ ಉಳಿಯ ಬಹುದಿತ್ತು.

ಆ ರೀತಿ ನಡೆಯಲು ಅವಕಾಶವಿಲ್ಲದಂತಾಗಿ ಪ್ರದೀಪನು ಕಳ್ಳನಿಗೆ ಕೈಸೇರೆ ಯಾಳಾಗಬೇಕಾಯಿತು.

ಮಹಾ ಬುದ್ಧಿಶಾಲಿಯಾದವನೂ ಸಹ ಕೆಲವುವೇಳೆ ಎಡವಿಬೀಳುವು ದುಂಟು. ಪ್ರದೀಪನ ಪರಿಸ್ಥಿತಿಯು ಅದೇರೀತಿಯಾಯಿತು.

ತನ್ನ ಮನೋವೇದನೆಯ ಮನುವನ್ನು ಯಾರಲ್ಲಿಯೂ ಹೇಳಬೇಕಳ್ಳು ಲಿಲ್ಲ.

ಎರಡು ತಿಂಗಳು ಕಳೆಯಿತು.

ತನ್ನ ಕೆಲಸಕಾರ್ಯಗಳಲ್ಲಿ ಪ್ರದೀಪನಿಗೆ ಹೆಚ್ಚು ಆಶಕ್ತಿಯಿಲ್ಲದೆ ಇದ್ದರೂ, ಪತ್ತೀದಾರರ ವಿವಯವಾಗಿ ಮಾತ್ರ ಹೆಚ್ಚು ಜಾಗರೂಕನಾಗಿಯೇ ಇದ್ದನು.

ಅವರು ಎಂದಿದ್ದರೂ ತನಗೆ ನೋಸಪಡಿಸಲು ಬರುವರೆಂದೂ, ಆಗ ಅವರನ್ನು ಹಿಡಿಯಬೇಕೆಂದೂ ಸಂಕಲ್ಪ ಮಾಡಿಕೊಂಡಿದ್ದನು.

ಎರಡು ತಿಂಗಳು ಕಳೆದರೂ ವಿವಯವು ಬಹಿರಂಗವಾಗದ ಪ್ರಯುಕ್ತ, ತನ್ನ ವಿನಃ ಬೇರೆ ಯಾರಿಗೂ ತಿಳಿಯದೆಂದುಕೊಂಡನಲ್ಲದೆ, ತನ್ನ ಮರ್ಯಾದೆಯೇನೂ ಹೋಗಲಿಲ್ಲವೆಂದುಕೊಂಡನು.

ವಿವಯವು ಬಹಿರಂಗವಾಗದ ಪ್ರಯುಕ್ತ, ನೋಡಲಿನಂತೆಯೇ ಅಹಂಭಾವ ವ್ಯಕ್ತವಾದನು.

ಪತ್ತೀದಾರರಿಂದಲೂ ವರ್ತಮಾನ ಬಾರದೆ ಇದ್ದ ಪ್ರಯುಕ್ತ, ಆವರಿಂದ ತನಗೆ ನೋಸ ಪಡಿಸಲು ಸಾಧ್ಯವಾಗಲಿಲ್ಲವೆಂದು ಭಾವಿಸಿ ಆ ವಿವಯವಾಗಿ ಕೊಂಡ ಕಟ್ಟಿವಾಗಿಯೇ ಚಂದ್ರನಾಥನಿಗೆ ಕಾಗದ ಬರೆದನು.

ಎರಡು ದಿನಗಳು ಕಳೆದನಂತರ ಚಂದ್ರನಾಥನಿಂದ ಪ್ರತ್ಯುತ್ತರ ಬಂದಿತು.

ವಿವಯವನ್ನು ರಿಯುವ ಕುಶಾಹಲವ್ಯಕ್ತವಾಗಿ ಪ್ರದೀಪನು ಕವರನ್ನು ಬಿಡಿಸಿ ಒಳಗಡೆಯಿದ್ದ ಕಾಗದವನ್ನು ನೋಡಲು ಅದರಲ್ಲಿ ಈ ರೀತಿ ಬರೆದಿತ್ತು.

ಶ್ರೀಯುತ ಪ್ರದೀಪನಿಗೆ—

ಕಾಂಚೀನಗರದಲ್ಲಿರುವ ಇಂಸ್ಟಿಟ್ಯೂಟ್ ಚಂದ್ರನಾಥನು ಮಾಡುವ ವಿಶ್ವಾಸಪೂರ್ವಕ ವಂದನೆಗಳು. ||ಸಾಂ|| ನೀನು ಬರೆದ ಕಾಗದವು

ತಲುಪಿ ವಿಷಯನೆಲ್ಲಾ ತಿಳಿಯಿತು. ನಿನ್ನ ಹಮ್ಮುತ್ತ ಇನ್ನೂ ನಿನ್ನಿಂದ ದೂರಾಗಲಿಲ್ಲ. ಅದಕ್ಕಾಗಿ ವಿಷಾದಪಡುವೆನು.

ನಿನ್ನ ಕಾಗದವನ್ನು ಪುರುಷೋತ್ತಮನಿಗೆ ತೋರಿಸಿದೆ. ಆತನು ನಿಮ್ಮನ್ನು ಕೂಡಲೇ ಕರೆಯಿಸಿಕೊಳ್ಳುವಂತೆ ಹೇಳಿದನು. ಕಾರಣ ತಿಳಿಯಲಿಲ್ಲ. ನಿನು ಈ ಕೂಡಲೇ ಹೊರಟು ಬರಬೇಕು.

ನಿನು ಮಗನು ಹುಟ್ಟಿದ ಸಂತೋಷದಲ್ಲಿರುವೆ. ಪ್ರತ್ಯನು ಜನಿಸಿದ ವಿಷಯವಾಗಿ ನನಗೆ ಒಂದು ಕಾಗದವನ್ನೂ ಬರೆಯಲಿಲ್ಲ. ಆದರೆ, ನನಗೇನೂ ಬೇಸರವಿಲ್ಲ. ಮಗನ ನಾಮಕರಣ ಮಹೋತ್ಸವಕ್ಕೆ ಚಂಪಾಪುರಕ್ಕೆ ಹೋಗಿದ್ದೆ ಯೆಂದೂ ತಿಳಿಯಿತು.

ಇನ್ನು ಹೆಚ್ಚು ಬರೆಯುವುದು ಅನಾವಶ್ಯಕ.

ಕೂಡಲೇ ಒರುವೆಯೆಂದು ನಂಬಿರುವೆನು.

ಇತಿ,
ನಿನ್ನ ಹೈಮಾಭಿಲಾಷಿ,
‘ಚಂದ್ರನಾಥ’
ಇಸ್ವಿಕರ್,
ಕಾಂಚೀನಗರ.

ಕಾಗದವನ್ನು ಓದಿ ನೋಡಿದ ಪ್ರದೀಪನು ಆಶ್ಚರ್ಯಚಕ್ಕಿತನಾದನು.

“ಪುರುಷೋತ್ತಮನು ನನ್ನನ್ನು ಕರೆಯಿಸಿಕೊಳ್ಳುವ ಕಾರಣವೇನಿರ ಬಹುದು? ನನ್ನಿಂದನೇ ಮಾತನಾಡುವಂತಹ ವಿಷಯವೇನಿದೆ? ಅದರಲ್ಲಿಯೂ ಕೂಡಲೇ ಬರಹೇಳಲು ಏನು ಉದ್ದೇಶವಿರಬಹುದು? ಸೂಕ್ಷ್ಮವಾಗಿ ಪರ್ಯಾರಲೋಚಿಸಿ ನೋಡಿದರೆ ನನ್ನನ್ನು ಕರೆಯಿಸಿಕೊಳ್ಳುವುದರಲ್ಲಿ ಏನೋಂ ಮಹತ್ವವಿರುವಂತೆ ತೋರುತ್ತದೆ. ಬಹುಶಃ ಹಿಂದೆ ಶೀಷಗಿರಿಯನ್ನು ಹಿಡಿದಂತೆ, ಈ ಸಾರಿ ಗಿರೀಶನನ್ನೂ ಕೆಂಚನನ್ನೂ ಹಿಡಿದಿರಬಹುದೇ?.....ಭೇ! ಇರಲಾರದು. ಆ ಘಟಿಸೆಯು ನಡೆದಿರುವುದು ರಾಜೀಂದ್ರಪುರಕ್ಕೂ, ಚಂಪಾಪುರಕ್ಕೂ ಮಧ್ಯ ಇದ್ದ ಅರಣ್ಯ ಮಾರ್ಗದಲ್ಲಿ. ಅಲ್ಲಿಗೇಕೆ ಆವರು ಬರುವೆಯು? ಬೇರೆ ಏನೋ ವಿಷಯವಾಗಿ ಕರೆಯಿಸಿಕೊಳ್ಳಬಹುದು?.....ಏನೋ ವಿಶೇಷವಿದೆ. ಈಗ ಅಲ್ಲಿಗೆ ಹೋಗುವುದೇ ಸರಿ. ಅಲ್ಲಿಗೆ ಹೋದನಂತರ ಏನು

ವಿಷಯವೆಂದು ತಿಳಿಯುವುದು. ಈಗಲೇ ಈ ವಿಷಯವಾಗಿ ಯೋಚಿಸಿ ತಲೆ
ಕೆಡಿಸಿಕೊಳ್ಳುವುದು ಸರಿಯಲ್ಲ.

ಎಂಬುದಾಗಿ ಯೋಚಿಸಿಕೊಂಡು, ಕಾಂಚೆನಗರಕ್ಕೆ ಹೊರಡಲು
ಸಿದ್ಧತೆ ಮಾಡಿಕೊಂಡು ಹೊರಟೀಬಿಟ್ಟುನು.

ಪುರುಷೋತ್ತಮನು ಕರೆಯಿಸಿಕೊಳ್ಳುವ ವಿಷಯವಾಗಿ ಯೋಚಿಸಿ ತಲೆ
ಕೆಡಿಸಿಕೊಳ್ಳುವುದು ಅನಾವಶ್ಯಕವೆಂದು ಭಾವಿಸಿದ್ದರೂ ಯೋಚನೆಯು ಅವನ
ಹೃದಯದಿಂದ ದೂರಾಗಲಿಲ್ಲ.

ಹಲವು ಬಗೆಯ ಯೋಚನೆಗಳು ಅವನ ಮೆದುಳಿಗೆ ಹೊಳೆದು ಯಾವುದೂ
ಇತ್ಯಾರ್ಥವಾಗದೆ, ಪುನಃ ಹೊಸ ಯೋಚನೆಗಳು ಅವುಗಳೊಂದಿಗೆ ಹುಟ್ಟಿ
ಕೊಳ್ಳುತ್ತಿದ್ದವು.

ಸುಖದುಃಖಗಳ ಯೋಚನೆಯಿಲ್ಲದೆ, ಮುಳೆಗಾಳಿಗಳ ಫೀತಿಯಿಲ್ಲದೆ,
ರೋಗರುಜಿನಾದಿಗಳ ಭಯವಿಲ್ಲದೆ, ಹಗಲು ರಾತ್ರಿಗಳೆಂಬ ಪರಿವೆಯಿಲ್ಲದೆ
ರೈಲು ಒಂದೇಸಮನಾಗಿ ಓಡುತ್ತಿತ್ತು.

ರೈಲು ಎಷ್ಟು ವೇಗವಾಗಿ ಹೋಗುತ್ತಿದ್ದರೂ ಪ್ರದೀಪನಿಗೆ ಅದು ನಿಧಾನ
ವಾಗಿ ಹೋಗುತ್ತಿರುವುದೆಂದೇ ಭಾಸವಾಗುತ್ತಿತ್ತು.

ಪತ್ತೀದಾರರಿಗೆ ತಾನು ಬರಿದ ಕಾಗದದಿಂದ ಅವಮಾನವಾದಂತಾಗಿ,
ತನ್ನನ್ನ ಕರೆಯಿಸಿಕೊಂಡು ತನ್ನಲ್ಲಿ ಕ್ಷಮಾಭಿಕ್ಷೇಯನ್ನು ಯಾಚಿಸಬಹುದೇ?
ಎಂಬ ಯೋಚನೆಯೂ ಪ್ರದೀಪನಿಗೆ ಹೊಳೆಯಿದಿಗಲಿಲ್ಲ.

ಹಾಗೆ ಯೋಚಿಸಿಕೊಂಡನಂತರ ಆತನ ಆನಂದವನ್ನು ವರ್ಣಿಸಲಾಗದು.
ಏನೋ ಒಂದು ಬಗೆಯಲ್ಲಿ ಹೆಮ್ಮೆಗೊಂಡು, ಪುರುಷೋತ್ತಮನಿಗಿಂತಲೂ
ತಾನೇ ಮೇಲಾದವನೆಂದುಕೊಂಡನು.

ಪುನಃ ಮತ್ತೊಂದು ಬಗೆಯಾದ ಯೋಚನೆ.

‘ನಾನು ಚಂದ್ರನಾಥನ ವಿಳಾಸಕ್ಕೆ ಬರಿದ ಕಾಗದವನ್ನು ಆತನು ಪುರು
ಷೋತ್ತಮನಿಗೆ ತೋರಿಸಿರುವನು. ಆತನಿಗೆ ಆ ಕಾಗದದ ವಿವರಗಳಿಯಿಂದ
ಅವಮಾನವಾದಂತಾಗಿದೆ. ಪ್ರದೀಪನಿಗೆ ಮೋಸಪಡಿಸಲು ಸಾಧ್ಯವಾಗದೆಂದು
ಭಾವಿಸಿ, ಸನ್ನನ್ನ ಕರೆಯಿಸಿಕೊಂಡು ರಾಜಿ ಮಾಡಿಕೊಳ್ಳುವುದೇನೋ ಸಹಜ.
ಅದರೆ ಪ್ರದೀಪನು ಕಾಂಚೆನಗರಕ್ಕೆ ಬರುವುದೇನೋ ಸಹಜ. ಒಂದುವೇಳೆ

ಸಾಧ್ಯವಾದರೆ ಮಾರ್ಗಮಧ್ಯದಲ್ಲಿ ಎಲ್ಲಿಯಾದರೂ ಮೋಸಪಡಿಸಲು ಕೊನೆಯು
ಪ್ರಯತ್ನ ಮಾಡಿನೋಡುವೆನು ಎಂಬ ಅಭಿಪ್ರಾಯದಿಂದ, ರಾಜೇಂದ್ರಪುರ
ದಿಂದ ನನ್ನನ್ನು ವೇಷಾಂತರದಿಂದ ಹಿಂಬಾಲಿಸಿ ಬಂದಿದ್ದರೂ ಬಂದಿರಬಹುದು.
ಆದ್ದರಿಂದ ಜಾಗರೂಕನಾಗಿರುವುದು ಉತ್ತಮ.

ಎಂದು ಯೋಚಿಸಿ ಆ ಚೋಗಿಯಲ್ಲಿ ಕುಳಿತಿದ್ದವರನ್ನೇ ಲಾಲ್ ಬಂದುಸಾರಿ
ಸೂಕ್ಷ್ಮವಾಗಿ ಸೋಡಿದನು.

ಆ ಚೋಗಿಯಲ್ಲಿ ಸುಮಾರು ಹದಿನ್ಯೆದು ಜನರಿದ್ದರು.

ಅವರಲ್ಲಿ ಪ್ರದೀಪನ ಪರಿಚಿತರಾದೂ ಇರಲಿಲ್ಲ.

ಪ್ರದೀಪನಿಗೆ ಅವರಲ್ಲಿ ಒಬ್ಬಿಬ್ಬರ ಮೇಲೆ ಅನುಮಾನವುಂಟಾಯಿತಾ
ದರೂ, ಪರಿಶೋಧಿಸುವ ಸಾಹಸವನ್ನು ಮಾಡಲಾಗಲಿಲ್ಲ.

ಪರಿಶೋಧಿಸಿದಾಗ ಅವರು ರಾಮನಾಥ, ಪುರುಷೋತ್ತಮರಾಗಿದ್ದರೆ
ಸರಿ, ಇಲ್ಲದೇಹೋದರೆ ತನಗೆ ಅವಮಾನವಾಗಿರುವುದು ನಿಶ್ಚಯವೆಂದು ಭಾವಿಸಿ
ಪರಿಶೀಸಲಿಲ್ಲ.

ಆದರೆ ಅವರ ಮೇಲಿದ್ದ ಅನುಮಾನವು ದೂರಾಗಲಿಲ್ಲ. ಅವರಿಬ್ಬರೂ
ಇತರ ಪ್ರಯಾಣಿಕರಂತೆ ಕುಳಿತಿರದೆ ಏನೋ ಬಂದು ಬಗೆಯ ಭಾವಭಂಗ
ಯಲ್ಲಿ ಕುಳಿತಿದ್ದರು.

ಇತರರು ವಿನೋದವಾಗಿ ಮಾತನಾಡುತ್ತಿದ್ದರೆ, ಅವರಿಬ್ಬರು ಮಾನ
ರಾಗಿಯೇ ಕುಳಿತಿದ್ದರು.

ಪ್ರದೀಪನ ಸಂದೇಹವು ಬಲವಾಯಿತು. ಇವರು ಪತ್ತೀದಾರರೇ ಸರಿ,
ತನಗೆ ಮೋಸಪಡಿಸುವುದಕ್ಕಾಗಿಯೇ ಬಂದಿರುವರು. ಸಂದೇಹವಿಲ್ಲವೆಂಬು
ದಾಗಿ ನಿರ್ಧರಮಾಡಿಕೊಂಡನು.

ತನ್ನ ಮನದಲ್ಲಿ, ‘ಪುರುಷೋತ್ತಮ ! ನನಗೆ ಮೋಸಗೊಳಿಸಲು ಈ
ವೇಷದಲ್ಲಿ ಬಂದಿರುವೆಯಾ ? ನಿನ್ನ ಆಟವು ನನ್ನ ಬಳಿಯಲ್ಲಿ ನಡೆಯದು.
ಕಾಂಚೀನಗರವನ್ನು ತಲುಪುವುದರಲ್ಲಿಯೇ ನಿನ್ನ ರಹಸ್ಯವನ್ನು ಬಯಲುಮಾಡೆ
ಹೋದರೆ ನಾನು ಪ್ರದೀಪನಲ್ಲ’ ಎಂಬುದಾಗಿ ಯೋಚಿಸಿಕೊಂಡು ನಿಸುನಕ್ಕನು.

ಅವರೊಡನೆ ಮಾತನಾಡಿಯಾದರೂ ಪರಿಚಯ ಮಾಡಿಕೊಳ್ಳಬೇಕೆಂಬ

ಉದ್ದೇಶದಿಂದ, ಯಾವುದೋ ಒಂದು ನೇವನನ್ನು ಕಲ್ಪಿಸಿಕೊಂಡು ಅವರೊಡನೆ ಮಾತನಾಡಿದನು.

ಅವರಿಬ್ಬರೂ ದೇವನಗರದವರೆಂದೂ, ಪ್ರಖ್ಯಾತ ರೇಣ್ಣೆ ವ್ಯಾಪಾರಿಗಳೆಂದೂ, ಅವರು ಈಗ ಭೂಪತಿನಗರಕ್ಕೆ ಹೊರಟಿರುವರೆಂದೂ ತಿಳಿಯಿತು.

ಪ್ರದೀಪನಿಗೆ ಆ ಸ್ಥಳದಲ್ಲಿಯೂ ಅವಮಾನವಾಯಿತು. ಅವನ ಯೋಚನೆಗಳೆಲ್ಲವೂ ಅತನಿಗೆ ವಿರುದ್ಧವಾಗಿಯೇ ವರ್ತಿಸಿದುವು.

ಆದರೂ ಪ್ರದೀಪನ ಸಂದೇಹವು ನಿವೃತ್ತಿಯಾಗಲಿಲ್ಲ.

‘ಇವರಿಬ್ಬರೂ ಪತ್ತೀದಾರರೇ ಇರಬಹುದು. ರೇಣ್ಣೆ ವ್ಯಾಪಾರಿಗಳ ವೇವದಲ್ಲಿ ಹೊರಟಿರಬಹುದು. ಆಗಲಿ, ಈ ನನ್ನ ಸಂದೇಹವನ್ನು ನಿವೃತ್ತಿ ಮಾಡಿಕೊಳ್ಳಬೇಕಿದೆ ಬಿಡಲಾರೆನು.’

ಎಂಬುದಾಗಿ ಯೋಚನಿಕೊಂಡು, ಏನೂ ಅರಿಯದವನಂತೆ ಕುಳಿತು ಕೊಂಡನು.

ದ್ವೀಲು ಕಣಿವೇಹಕ್ಕೆ ಎಂಬ ನಿಲ್ದಾಣದಲ್ಲಿ ನಿಂತಾಗ ಪಿಕೇಟ್ ಕಲೆಕ್ಟರನು ಅವರ ಬೋಗಿಗೆ ಹತ್ತಿದನು.

ಪ್ರದೀಪನಿಗೆ ಆನಂದವಾಯಿತು. ಈ ರೇಣ್ಣೆವ್ಯಾಪಾರಿಗಳು ದೇವನಗರ ದಿಂದ ಹೊರಟಿರುವರೇ? ತಪ್ಪಿದರೆ ರಾಜೀಂದ್ರಪುರದಿಂದ ಹೊರಟಿರುವರೇ? ಎಂಬುದು ತಿಳಿಯುತ್ತದೆ. ಎಂಬುದಾಗಿ ಭಾವಿಸಿ ಅವರು ತಮ್ಮ ಪಿಕೇಟನ್ನು ತೆಗೆದು ಕಲೆಕ್ಟರನ ಕ್ಷೇಗೆ ಕೊಡುವಾಗ ಆ ಪಿಕೇಟ್‌ಗಳನ್ನು ನೋಡಿದನು.

ಅಲ್ಲಿಗೆ ಅವನ ಸಂದೇಹವು ಬಹುಮಟ್ಟಿಗೆ ನಿವೃತ್ತಿಯಾದಂತಾಯಿತು.

ರಾಜೀಂದ್ರಪುರದಿಂದ ಎಷ್ಟತ್ತಾರು ನ್ಯೆಲಿಗಳ ದೂರದಲ್ಲಿದ್ದ ದೇವನಗರ ದಿಂದ ಹೊರಟಿರುವಾಗ ಇವರು ದೇಣ್ಣೆವ್ಯಾಪಾರಿಗಳೇ ಎಂಬುದಾಗಿ ಭಾವಿಸಿ ಕೊಂಡನು.

ಭೂಪತಿನಗರಕ್ಕೆ ಹೋಗುವವರು ಕಾಂಚಿನಗರದಲ್ಲಿಳಿಯುವರೇ? ಇಲ್ಲವೇ? ಎಂಬುದು ತಿಳಿಯುತ್ತಿದೆ. ಆ ಒಂದು ವಿಧದಲ್ಲಿಯೂ ಪರಿಶೋಧನೆ ನಡೆಸಿದರೆ ತನ್ನ ಸಂದೇಹವು ಸಂಪೂರ್ಣ ನಿವಾರಣೆಯಾಗುವುದು ಎಂಬುದಾಗಿ ಯೋಚನಿಕೊಂಡನು.

ಪ್ರದೀಪನು ರೈಲಿಸಿಂದ ಕೆಳಗಿಳಿದು ಆ ಬೋಗಿಗೆ ಸ್ವಲ್ಪ ದೂರ ಹೋಗಿ, ಯಾರದೋ ನಿರೀಕ್ಷೆಯಲ್ಲಿರುವವನನಂತೆ ಆ ಬೋಗಿಯ ಮೇಲೆ ಕಣ್ಣಿಟ್ಟಿನು.

ಭೂಪತಿನಗರಕ್ಕೆ ಹೋಗಬೇಕಾಗಿದ್ದ ಪ್ರಯುಕ್ತ ಆ ರೇಷ್ಮೆವ್ಯಾಪಾರಿಗಳು ಅಲ್ಲಿಳಿಯಲ್ಲ.

ರೈಲು ಹೋಗುವನರೆವಿಗೂ ಅಲ್ಲಿಯೇ ನಿಂತಿದ್ದು, ಬಳಿಕ ಪ್ರದೀಪನು ನಗರದೊಳಗೆ ಹೋಗಬೇಕೆಂಬ ಯೋಚನೆ ಮಾಡಿದನು.

ಶ್ರೀಮಂತ ರೇಷ್ಮೆವ್ಯಾಪಾರಿಗಳ ಮೇಲೆ ಸಂದೇಹಗೊಂಡಿದ್ದ ಪ್ರದೀಪನ ಅನುಮಾನವು ಸಂಪೂರ್ಣ ನಿವಾರಣೆಯಾದಂತಾಯಿತು.

ರೈಲ್‌ ನಿಲ್ದಾಣದಿಂದ ಹಿಂದಿರುಗುವಾಗ ಶ್ರೀಮಂತರನ್ನು ಮರಿತು ಪತ್ತೀದಾರರ ಯೋಚನೆಗೆ ತೋಡಿದನು.

ಪತ್ತೀದಾರರು ವೇಷಾಂತರದಿಂದ ಈ ಸ್ಥಳದಲ್ಲಿಯಾದರೂ ತನಗೆ ಹೋಸ ಗೊಳಿಸಲು ಬಂದಿರಬಹುದೋ, ಏನೋ ಎಂಬ ಅಭಿಪ್ರಾಯವುಳ್ಳವನಾಗಿ ಸುತ್ತಿರುತ್ತಲೂ ನೋಡಲು, ಅನುಮಾನಕ್ಕೆ ಆಸ್ತಿದನಾದ ವ್ಯಕ್ತಿ ಯಾರೂ ಗೋಚರಿಸಲಿಲ್ಲ.

‘ಇಲ್ಲಿಗೆ ಬಂದಿರಲಾರರು. ಒಂದುವೇಳೆ ಬಂದರೆ ಅನುಮಾನವಾಗುವುದು ಖಂಡಿತವೆಂದು ಅವರಿಗೆ ತಿಳಿದಿದೆ. ಆ ಪ್ರಯುಕ್ತ ಇಲ್ಲಿಗೆ ಬಂದಿಲ್ಲ. ಈಗ ಅವರಲ್ಲಿಗೆ ಹೋದರೆ ರಾಜಿಯಾಗುವುದು ಖಂಡಿತಾ. ನಮ್ಮಿಬ್ಬರ ಮಧ್ಯವರ್ತಿ ಯಾಗಿ ಚಂದ್ರನಾಥನು ನಿಲ್ಲಿವನು. ನನ್ನ ಮುಂದೆ ಅವರ ಆಟವೇನೂ ನಡೆಯಲಿಲ್ಲ. ನನಗೆ ಹೋಸಪಡಿಸುವುದೆಂದರೇನು ಹುಡುಗಾಟವೇ?’

ಎಂಬುದಾಗಿ ಯೋಚಿಸಿ, ತನಗೆ ತಾನೇ ಹೋಗಳಕೊಳ್ಳುತ್ತಾ ನಗರ ದೊಳಗೆ ಪ್ರವೇಶಿಸಿ ಚಂದ್ರನಾಥನ ಮನೆಗೆ ಹೊರಟಿನು.

ಮಾಗದಲ್ಲಿಯೂ ಸಹ ಯೋಚನೆಯೇ. ಆತನ ಯೋಚನೆಗೆ ಬಿಡು ಗಡೆಯೇ ಇರಲಿಲ್ಲ.

ಪತ್ತೀದಾರರು ತನಗೆ ಹೋಸಪಡಿಸಲು ಸಾಧ್ಯವಾಗಲಿಲ್ಲವೆಂಬ ಆನಂದದ ಯೋಚನಾವಧಿಯ ಆವೇಶದಲ್ಲಿ, ಹಿಂದೆ ತನಗಾದ ಅನುಮಾನವೆಲ್ಲಾ ಮರಿತನು.

ಪುರುಷೋತ್ತಮನೇನಾದರೂ ಶೇಷಗಿರಿಯ ಪ್ರಸ್ತಾಪವನ್ನೊತ್ತಿ ತನ್ನನ್ನು ಕೊಳಕಿದರೆ ಅತನಿಗೆ ಸರಿಯಾದ ಪ್ರಾಯಶ್ಚಿತ್ತ ಮಾಡನೆ ಬಿಡಬಾರದೆಂದು ಕೊಂಡನು.

ಆ ವೇಳೆಯಲ್ಲಿ ಕೋಸಿಷ್ಟನಾದ ರಾಮನಾಥನೇನಾದರೂ ಕೋಪಗೊಂಡರೆ, ಹಿಂದಿನಂತೆ ಸುಮೃಸಿರದೆ ಅತನಿಗೂ ಒಂದು ಕೈ ಸೋಡಿಯೇಬಿಡಬೇಕೆಂದು ದೃಢಸೆಂಕಲ್ಪ ಮಾಡಿಕೊಂಡನು.

ಜೊರರಿಬ್ಬರೂ ತನ್ನ ಮೇಲಿನ ಕೊರ್ಕಿಧದಿಂದ ಸೇದು ತೀರಿಸಿಕೊಂಡರಾದರೂ, ಪತ್ತೀದಾರರು ತನಿಗೆ ಮೋಸಪಡಿಸಲು ಸಾಧ್ಯವಾಗಲಿಲ್ಲವೆಂದು ಪ್ರದೀಪನಿಗೆ ಆನಂದವಾಗಿದ್ದಿತು.

ಆದರೇ ! ಅದಕ್ಕೆ ವೇಳೆಯಿರಲಿಲ್ಲ. ಆ ಒಂದು ಮಾತಿಗೆ ತಾನು ಸಿಕ್ಕಿಕೊಳ್ಳಬಹುದೆಂದು ಯೋಚಿಸಿಕೊಂಡನಾದರೂ, ಅವರು ಮುಂದೆ ಮೋಸಪಡಿಸುವನೇಂದು ಹೇಳಿದರೆ ಅದಕೊಂಡು ಅವಧಿಯನ್ನು ಗೊತ್ತುಮಾಡಿಕೊಳ್ಳಬೇಕಿಂದು ಸಂಕಲ್ಪಮಾಡಿಕೊಂಡು ಮುಂದೆ ಜಾಗರೂಕನಾಗಿದ್ದರೆ ತನಿಗೆ ಮೋಸಪಡಿಸಲಾರರೆಂದುಕೊಂಡನು.

ಯೋಚನೆಯಲ್ಲಿ ದಾರಿ ಸಾಗಿದುದೇ ತಿಳಿಯಲ್ಲಿ.

ಚಂದ್ರನಾಥನ ಮನೆಯು ಸಮಾಪಿಸಿತು. ಪ್ರದೀಪನ ಯೋಚನೆಯೂ ದೂರವಾಯಿತು.

ಇಸ್ವೀಕೃರ್ ಚಂದ್ರನಾಥನು ತನ್ನ ಮನೆಯಲ್ಲಿಯೇ ಇರುವ ವೇಳೆಯಲ್ಲಿ ಪ್ರದೀಪನು ಆಗಮಿಸಿದನು.

ಚಂದ್ರನಾಥನು ಆದರದಿಂದಲೇ ಸ್ವಾಗತಿಸಿ ತನ್ನ ಸಂತೋಷವನ್ನು ವ್ಯಕ್ತ ಪಡಿಸಿದನು.

ಪ್ರದೀಪನಿಗೆ ಆತನ ಆದರವೇನೂ ಬೇಕಿರಲ್ಲ. ಮೊದಲು ತಾನು ಬಂದ ಕಾರ್ಯವಾಗಬೇಕಿತ್ತು. ಈಗಲೇ ಈತನೊಡನೆ ಪುರುಷೋತ್ತಮನ ಮನೆಗೆ ಹೋಗಬೇಕೆಂದು ಸಂಕಲ್ಪಿಸಿಕೊಂಡನು.

ಕುಚ್ಯಾಯ ವೇಳೆ ಕುಳಿತು—

“ಚಂದ್ರನಾಥ! ಪುರುಷೋತ್ತಮನು ನನ್ನನ್ನು ಕರೆಯಿಸಿಕೊಂಡ ಕಾರಣ ವೇನು? ” ಎಂದು ಕೇಳಿದನು.

“ನನಗೆ ತಿಳಿಯದು. ನಿನು ಬರೆದ ಕಾಗದವನ್ನು ತೋರಿಸಿದ್ದಕ್ಕೆ ನಿನ್ನನ್ನು ಕೂಡಲೇ ಕರೆಯಿಸಿಕೊಳ್ಳುವಂತೆ ಹೇಳಿದುದೆಮ್ಮೇ ಅಷ್ಟೇ. ಹೆಚ್ಚಿನ ವಿಷಯವು ನನಗೆ ತಿಳಿಯದು.”

“ನಿನ್ನ ಮುಂದೆ ಆ ವಿಷಯವಾಗಿ ಏನೂ ಹೇಳಲಿಲ್ಲವೇ? ”

“ಇಲ್ಲಾ! ಹೇಳಿದ್ದರೆ ನಾನು ನಿನ್ನೊಡನೆ ಹೇಳಿದಿರುತ್ತಿರಲ್ಲ. ”

“ಹಾಗಾದರೇ! ಯಾವ ಅಭಿಪ್ರಾಯದ ವೇಳೆ ಕರೆಯಿಸಿಕೊಂಡಿರ ಬಹುದೆಂದು ನಿನ್ನ ಉದ್ದೇಶ! ”

“ನನಗೆ ಯಾವ ವಿಷಯವಾಗಿ ಏನೂ ತಿಳಿಯದೆಂದು ಹೇಳಿದೆನ್ನಲ್ಲ. ಪ್ರಿನ್: ಮೇಲಿಂದವೇಲೇ ಏಕೆ ಒತ್ತಾಯ ಮಾಡುವೆ? ಆತನಲ್ಲಿಗೆ ಹೊದರೆ ವಿಷಯವು ತಿಳಿಯದಿರುವುದಿಲ್ಲ. ಅಷ್ಟರಲ್ಲಿ ಆತುರವೇಕೆ? ನಡೆ ಹೋಗೋಣ.”

“ಚಂದ್ರನಾಥ! ನಿನ್ನಲ್ಲಿ ಒಂದು ವಿಷಯವನ್ನು ತಿಳಿಸಬೇಕೆಂದಿರುವೆನು.”
“ನನು ವಿಷಯ ?”

—ಎಂದು ಕುಶೋಹಲನಾದ ಚಂದ್ರನಾಥನು ಕೇಳಿದನು.

“ಪುರುಷೋತ್ತಮನಿಗೂ ನನಗೂ ನಡೆದಿರುವ ಪ್ರತಿಜ್ಞೆಯು ನಿನಗೆ ತಿಳಿದಿದೆಯಲ್ಲವೇ ?”

“ಈಗ ತಿಳಿದಿಲ್ಲವೆಂದವರಾರು ?”

“ಪ್ರತ್ಯೇಯ ಮೂಲಕ ಉತ್ತರಿಸಬೇಡ. ನಾನು ಕೇಳಿದುದಕ್ಕೆ ಉತ್ತರವಾತ್ರ ಕೊಟ್ಟರೆ ಸಾಕು.”

ಚಂದ್ರನಾಥನು ನಗುತ್ತಾ—

“ಆಗೆಂಹುದು. ಅದೇನು ನಿನ್ನ ಪ್ರತ್ಯೇಗಳು? ಕೇಳು. ಹೇಳುವೆನು”
ಎಂದನು.

“ನಮಿಂಬಿರ ಪ್ರತಿಜ್ಞೆಯ ವಿವರವೆಲ್ಲಾ ನಿನಗೆ ತಿಳಿದಿದೆಯಲ್ಲವೇ ?”

“ತಿಳಿದಿದೆ.”

“ಅದಕ್ಕೆ ಅವಧಿಯೇನಾದರೂ ಗೊತ್ತುಮಾಡಿತ್ತೇ ?”

“ಇಲ್ಲ.”

“ಅದೇ ನನ್ನ ತಪ್ಪು. ನಾನು ಇನ್ನು ಚೆತುರನಾಗಿದ್ದು ಆ ಒಂದು ವಿಷಯವಾಗಿ ಅವಿವೇಕಿಯಂತಾದೆನು. ಆ ರೀತಿಯಾದುದು ಇತರರ ತಪ್ಪಲ್ಲ.
ನನ್ನ ತಪ್ಪು.”

ಸೋಜಿಗನಾದ ಚಂದ್ರನಾಥನು—

“ವಿಕೆ? ಈಗ ಏನಾಯಿತು? ಏನು ನಡೆದಿದೆ?” ಎಂದು ಕೇಳಿದನು.

“ನಡೆಯುವುದೇನು? ನಡೆದಿರುವುದೆಲ್ಲಾ ನಡೆದಿದೆ. ನಡೆಯದಿರುವುದೆಲ್ಲಾ ನಡೆಯುವುದರಲ್ಲಿದೆ.”

“ನೀನು ಒಗಟಿನ ಮೇಲೆ ಹೇಳಿದರೆ ಅಧ್ಯವಾಗುವುದಿಲ್ಲ. ವಿವರ ವೇನು? ವಿವರವಾಗಿ ಹೇಳು?”

“ನನಗೆ, ಪುರುಷೋತ್ತಮನಿಗೆ ಪಂಥ ನಡೆದು ಎಷ್ಟು ತಿಂಗಳಾಯಿತು?”
“ಹಲವು ತಿಂಗಳಾಯಿತು.”

“ಇನ್ನು ತಿಂಗಳಾದರೂ ಪತ್ತೀಡಾರರಿಬ್ಬಿರಿಂದಲೂ ನನಗೆ ಮೋಸಪಡಿ ಸಲು ಸಾಧ್ಯವಾಗಲಿಲ್ಲ.”

“ಈಗ ಏನಾಗಬೇಕಾಗಿದೆ ?”

“ಆಗುವುದೇನು ? ಅದಕ್ಕೇನು ಅವಧಿಯಿಲ್ಲವೇ ? ವರ್ಷವೆಲ್ಲ ಕಾಯ ಬೇಕೇ ? ಅವಧಿಯಿಲ್ಲದೆಹೊದರೆ ಹತ್ತುವರ್ಷವಾದರೂ ಕಾಯಬೇಕಾಗುತ್ತದೆ. ಅದಕ್ಕಾಗಿಯೇ ನಾನು ಅವಿವೇಕಿಯಂತಾದೆನೆಂದು ತಿಳಿಹಿಸಿದ್ದು.”

“ಅಮ್ಮ ಮಾತ್ರವೇ ?”

“ನಿನಗೆ ಅಲ್ಲವಾಗಿ ತೋರಬಹುದು. ನನಗೆ ಹಿಮಾಲಯ ಪರ್ವತದ್ವಾರಾ ಅಗಾಧವಾಗಿ ತೋರುತ್ತದೆ.”

“ವೀರಾಧಿವೀರನೆಂದು ಬಿರುದು ಪಡೆದ ನಿನಗೆ ಅಗಾಧವೇ ? ನೀನೇ ಈ ರೀತಿ ಹೇಳಿದರೆ ಹೇಗೆ ? ಇಂತಹ ಮಾತನ್ನು ನನ್ನಂತವರು ಹೇಳಬೇಕು. ತಮ್ಮಂತವರಿಗೆ ಅಲ್ಲ ಕಾರ್ಯವು ಅಗಾಧವಾಗಿ ತೋರಿದರೆ, ನಿನ್ನಂತವರಿಗೆ ಅಗಾಧವಾದ ಕಾರ್ಯವು ಅಲ್ಲವಾಗಿಯೇ ತೋರುವುದು. ಆ ವಿಷಯವಿರಲಿ. ಈಗ ಏನಾಗಬೇಕಾಗಿದೆ ಹೇಳಿ ? ಸುಮ್ಮನೆ ಕೆಲಸಕ್ಕೆ ಬಾರದ ಮಾತನಿಂದ ಪ್ರಯೋಜನವಿಲ್ಲ.”

“ಪತ್ತೀಡಾರರು ಹಂಥ ಮಾಡಿ ಹೆಲವು ತಿಂಗಳಾಯಿತು. ಈವರೆವಿಗೆ ನನಗೆ ಮೋಸಪಡಿಸಲು ಸಾಧ್ಯವಾಗದೆ ಹೋಯಿತು. ಆ ವಿಷಯವಾಗಿ ನಾನು ಕಾಗದ ಬರೆದುದಕ್ಕೆ ಆತನು ನನ್ನನ್ನು ಕರೆಯಿಸಿಕೊಂಡನು. ಏಕೆ ಕರೆಯಿಸಿ ಕೊಂಡನೆಂದು ನನಗೆ ತಿಳಿದಿದೆ.”

ವಿಸ್ತೃತನಾದ ಚಂದ್ರನಾಧನು—

“ಏನು ತಿಳಿದಿದೆ ?” ಎಂದು ಕೇಳಿದನು.

“ಪ್ರದೀಪನಿಗೆ ಮೋಸ ಪಡಿಸಲು ಸಾಧ್ಯವಾಗುವುದಿಲ್ಲವೆಂದು, ಅವರಿಬ್ಬರೂ ಮಾತನಾಡಿಕೊಂಡು, ಚಂದ್ರನಾಧನ ಮೂಲಕ ರಾಜಿ ಮಾಡಿಕೊಳ್ಳಬೇಕೆಂದು ಬಯಸಿರುವರು. ಅದಕ್ಕಾಗಿ ನನ್ನನ್ನು ನಿನ್ನ ಮೂಲಕ ಕರೆಯಿಸಿ ಕೊಂಡಿರುವರು.

ಚಂದ್ರನಾಧನು ನಕ್ಕು—

“ಪ್ರದೀಪಾ ! ಆ ರೀತಿ ನಡೆಯುವುದೆಂದು ನೀನು ನಿನ್ನ ಕನಸು, ಮನ ಸಿನಲ್ಲಿಯೂ ಯೋಚಿಸಬೇಡ. ನಿನ್ನ ಗಾಳಿಗೊಪುರವೆಲ್ಲಾ ನಿನ್ನಲ್ಲಿಯೇ ಇರಲಿ. ಪತ್ತೇದಾರರು ಸೋತು ಶರಣಾಗತರಾಗುವುದೆಂದರೆ ನಂಬಲಾರ ದಂತಹ ವಿಷಯ.” ಎಂದನು.

ಪ್ರದೀಪನಿಗೆ ಸಿಟ್ಟು ಬಂದಿತು. ರಾಮನಾಥನಂತೆ ಆತನೂ ಸಹ ಕೋಪಿ ಷ್ವನಲ್ಲವೇ ? ಈತನಿಗೆ ಬುದ್ಧಿ ಕಲಿಸದೆ ಬಿಡಬಾರದೆಂದುಕೊಂಡನು.

“ಚಂದ್ರನಾಥ ! ನೀನು ಅವರ ಪರವಾಗಿ ಮಾತನಾಡಿದರೆ ನನಗೇನೂ ಬೇಸರವಿಲ್ಲ. ನೀನು ಅವರ ಹೊಗಳುಭಟ್ಟನೆಂದು ನನಗೆ ತಿಳಿದೇ ಇದೆ. ಆದರೇ ! ನಿನ್ನಲ್ಲಿ ಒಂದು ಮುಖ್ಯವಾದ ವಿಷಯವನ್ನು ತಿಳಿಸಬೇಕಾಗಿದೆ. ತಿಳಿಯಿತೇ ?”

“ಏನು ವಿಷಯ ಹೇಳಿ ?”

“ಪುರುಷೋತ್ತಮನು ನನ್ನನ್ನು ಕರೆಯಿಸಿಕೊಂಡಿರುವುದು ನಿನ್ನ ಮೂಲಕ ರಾಜಿ ಮಾಡಿಕೊಳ್ಳುವುದಕ್ಕಾಗಿಯೇ. ಆ ವಿಷಯವು ನನಗೆ ಚೆನ್ನಾಗಿ ತಿಳಿದಿದೆ. ನಿನ್ನ ಹಾಗೆ ನಾನು ವ್ಯವಹಾರಹಿನಿನಲ್ಲ. ನೀನೂ ಇಸ್ವರ್ಪ್ರಕೃತಾ. ನಿನ್ನ ಹಾಗೆ ನಾನು ಇಸ್ವರ್ಪ್ರಕೃತಾ. ಉದ್ದೇಶ್ಯೇಗ ಒಂದೇ ಆದರೂ ನಡವಳಕೆಗಳಲ್ಲಿ ಅಜಗ ಜಾಂತರ ವ್ಯತ್ಯಾಸವಿದೆ.”

“ಹಾದು ! ನೀನು ಅನೇ ನಾನು ಆದು. ವ್ಯತ್ಯಾಸವಿದೇ ಇದೆ. ಈಗ ಮುಖ್ಯ ವಿಷಯವೇನೇಂಬುದನ್ನು ತಿಳಿಸು ?”

“ಪುರುಷೋತ್ತಮನು ನಿನ್ನ ಮೂಲಕ ನನ್ನೊಡನೆ ರಾಜಿ ಮಾಡಿಕೊಳ್ಳುವುದಕ್ಕಾಗಿಯೇ ನನ್ನನ್ನು ಕರೆಯಿಸಿಕೊಂಡಿರುವನು. ನಿನಗೆ ತಿಳಿಯದೆ ಇದ್ದರೂ ನನಗೆ ತಿಳಿದಿದೆ. ಆದರೇ ! ನಾನು ರಾಜಿಯಾಗಲು ಒಪ್ಪುವುದಿಲ್ಲ. ನೀನು ಆತನ ಪರವಾಗಿ ನನಗೆ ಒತ್ತಾಯವಡಿಸಬೇಡ. ಆದಕ್ಕಾಗಿಯೇ ನಿನಗೆ ಈಗಲೇ ಎಚ್ಚಿಸಿರುವನು. ನೀನೇನಾದರೂ ಆ ವೇಳೆಯಲ್ಲಿ ರಾಜಿ ಮಾಡಲು ಪ್ರಯತ್ನಪಟ್ಟರೆ ಅವಮಾನಿತನಾಗುವೆ. ತಿಳಿದಿರು.”

ಚಂದ್ರನಾಥನಿಗೆ ನಗು ಬಂದು ತಡೆಯಲಾರದೆ ಜೋರಾಗಿಯೇ ನಕ್ಕನು. ಆ ನಗುವು ಪ್ರದೀಪನನ್ನು ಅಪಹಾಸ್ಯ ಮಾಡಿದಂತಿತ್ತು.

“ಚಂದ್ರನಾಥ ! ಅಪಹಾಸ್ಯಕ್ಕಿದು ವೇಳೆಯಲ್ಲ. ನಿನಗೆ ಇನ್ನೂ ಅನುಭವವಿಲ್ಲ. ಹಾಗೆ ಅನುಭವ ಪಡೆಯಬೇಕಾದರೆ ನನ್ನ ಜೊತೆಯಲ್ಲಿ ಎದಬಿಡದೆ ಹತ್ತು ವರ್ಷವಿರಬೇಕು. ಆಗ ಅನುಭವ ಪಡೆಯುವೆ. ಇಲ್ಲದೇಹೋದರೆ ನಿನ್ನ ಜೀವನಾನವು ಇದೇ ರೀತಿ ಕೊನೆಗಾಣತ್ತುದೆ. ತಿಳಿದಿರು.”

ಚಂದ್ರನಾಥನು ನಕ್ಕು—

“ಆದರೂ ಚಿಂತಿಯಿಲ್ಲ. ನಿನು ಮಾತ್ರ ಇದೇ ರೀತಿ ಕೀರ್ತಿ ಗಳಿಸು. ನಿನ್ನ ಕೀರ್ತಿ ಹಿನಾಲಂಬ ಪರಮತದ ಗೌರಿಶಂಕರವನ್ನು ಮುಟ್ಟಿಲಿ. ಈಗ ಪುರುಷೋತ್ತಮನು ನಿನ್ನನ್ನು ಕರೆಯಿಸಿಕೊಂಡಿರುವುದು ನನ್ನ ಮೂಲಕ ರಾಜಿ ಮಾಡಿಕೊಳ್ಳುವುದಕ್ಕೆಂದು ನಿನ್ನ ಅಭಿಪ್ರಾಯವೇ ?” ಎಂದು ಕೇಳಿದನು.

“ಹಾದು ! ಸಂದೇಹಪಡಬೇಕಾದ ಕಾರಣವೇ ಇಲ್ಲ. ತಪ್ಪಿದರೆ ಮುಂದಿ ಮೋಸಪಡಿಸುವೆನೆಂದು ಹೇಳಿವರು.”

“ಮುಂದಿ ಮೋಸಪಡಿಸುವೆನೆಂದು ಹೇಳಿದರೆ ಒಪ್ಪಿಕೊಳ್ಳುವೇಯಾ ?”

“ಹಾಗೆ ಹೇಳಿದರೆ ಹಿಂದಿನಂತೆ ಮೋಸಮೋಗದೆ, ಅದಕ್ಕೊಂದು ಆವಧಿಯನ್ನು ಗೊತ್ತುಮಾಡುವೆನು. ಅವ್ಯಾರಲ್ಲಿಯೇ ಅವರು ಅಂದು ನಡೆದ ಮಾತಿನ ಪ್ರಕಾರ ನನಗೆ ಮೋಸಪಡಿಸಬೇಕು, ತಪ್ಪಿದರೆ ರಾಜೀನಾಮೆ ಕೊಡಬೇಕು.”

“ಒಂದು ವೇಳೆ ಅವರು ನಿನಗೆ ಮೋಸ ಪಡಿಸಿದರೆ ನಿನು ಪ್ರತಿಜ್ಞೆಯಂತೆ ನಡೆದುಕೊಳ್ಳುವೇಯಾ ?”

“ಅದರಲ್ಲಿ ಸಂದೇಹವೇನಿದೆ ? ಅದಕ್ಕೆ ತಯಾರಿರುವೆನು. ಆಡಿದ ಮಾತಿಗೆ ತಪ್ಪಿಪುದಿಲ್ಲ.”

“ಒಂದುವೇಳೆ ಪುರುಷೋತ್ತಮನು ನಿನಗೆ ಮೋಸಪಡಿಸಿರುವೆನು ಎಂದು ಹೇಳಿದರೆ ?”

ಪ್ರದೀಪನ ಎದೆಯು ಧಸ್ಮೀಂದಿತು. ಮುಖವು ವಿವರವಾಯಿತು. ಕೆಲಹೊತ್ತಿನಲ್ಲಿಯೇ ಮೊದಲಿನ ಸ್ಥಿತಿಯನ್ನು ತಾಳಿದನು.

“ಚಂದ್ರನಾಥ ! ಪುರುಷೋತ್ತಮನು ನಿನ್ನಿಡನೆ ಪ್ರದೀಪನಿಗೆ ಮೋಸ ಪಡಿಸಿರುವೆನೆಂದು ಹೇಳಿದನೇ ?”

“ಇಲ್ಲಾ ! ಆ ರೀತಿ ಹೇಳಿದ್ದರೆ, ನಾನು ನಿನ್ನಿಡನೆ ಹೇಳಿದಿರುತ್ತಿದ್ದೇನೇ ? ನಿನ್ನ ವಿವರವಾಗಿ ನಿನ್ನಿಡನೆ ಏನು ವಿವರವನ್ನು ತಿಳಿಸಲಿಲ್ಲ.”

“ಸೀನು ಏನಾದರೂ ಪ್ರಸ್ತಾವ ಮಾಡಿದೆಯಾ ? ”

“ಇಲ್ಲ.”

“ಸರಿ ! ಹಾಗಿದ್ದ ಮೇಲೆ ಅವರು ಇಲ್ಲಿಯವರೆವಿಗೆ ನನಗೆ ಮೋಸಪಡಿಸಿಲ್ಲ. ಮುಂದೆ ಮೋಸಪಡಿಸುವುದಕ್ಕೆ ಸಾಧ್ಯವಾಗುವುದೂ ಇಲ್ಲ. ಈಗ ರಾಜಿವಾಡಿ ಕೊಳ್ಳುವುದಕ್ಕಾಗಿಯೇ ನನ್ನನ್ನು ಕರೆಯಿಸಿರುವನು. ಇಲ್ಲದೆಹೋದರೆ ಇದು ವರೆವಿಗೆ ಗಳಿಸಿದ ಕೀರ್ತಿಯಲ್ಲಿ ಅಳಿಸಿಹೋಗುವುದೆಂಬ ಭೀತಿಯಿದೆ. ಆದರೆ ನಾನು ರಾಜಿಯಾಗಲು ಒಪ್ಪುವುದಿಲ್ಲ. ಅವರು ರಾಜೀನಾಮೆ ಕೊಡಬೇಕು. ತಪ್ಪಿದರೆ ನಾನು ಅವರ ದಾಸನಾಗಬೇಕು. ಪ್ರತಿಜ್ಞೆ ಮಾಡಿದಮೇಲೆ ಪೂರ್ತಿ ಯಾಗಬೇಕು. ಮುಧ್ಯದಲ್ಲಿಯೇ ಕ್ಯುಬಿಟ್ಟು ಉದಾಸಿನರಾಗುವ ಕಾರಣ ಬೇಡ.”

“ಸರಿ ! ನಿನ್ನ ಅಭಿಪ್ರಾಯದಂತೆಯೇ ಆಗಲಿ.”

“ಆ ರಾಮನಾಥನು ಒಂದು ಮಾತನ್ನು ಹೇಳಿರುವನು. ನಿನಗೆ ನೇನ ಪಿರುವುದೇ ? ”

“ನೇನಪಿರುವುದಾದರೂ ಅದೇನು ವಿವಯವೆಂದು ಜ್ಞಾಪಕವಿಲ್ಲ. ನೀನೇ ಹೇಳು ? ”

“ಆತನು ಆ ದಿನ, ‘ನೀವು ಸೋತರೆ ನಿಮ್ಮ ಹೆಸರು ಇಲ್ಲಿಗೇ ಮುಳುಗಿ ಹೋದಂತೆಯೇ. ನಾವು ಸೋತರೆ ನಿಮ್ಮ ಕೀರ್ತಿಯನ್ನು ಬೆಳಗಿಸಲು ವಿಜಯ ಕೇಸರಿ, ಶೂರವಿಜಯರಿರುವರು. ನಾವು ರಾಜೀನಾಮೆಯನ್ನು ಕೊಡುತ್ತೆ ಲೇ ನಮ್ಮ ಕಾರ್ಯವನ್ನು ಅವರಿಬ್ಬಿರೂ ಮುಂದುವರಿಸಿಕೊಂಡು ಹೋಗುವರು. ಅದ್ದರಿಂದ ನಮಗೆ ಭಯವೆಂಬುದು ಲೇಶಮಾತ್ರವೂ ಇಲ್ಲ’ ಎಂಬುದಾಗಿ ಹೇಳಿರುವನು. ಆ ವಾಕ್ಯವು ನನ್ನ ಹೃದಯವನ್ನು ದಾಖಿಸುತ್ತಿಲಿದೆ.”

“ಆತನು ಹೇಳಿದಂತೆಯೇ ಅಕ್ಕರ ಸಮೇತ ಹೇಳಿದೆಯಲ್ಲ.”

“ಇಷ್ಟಮಾತ್ರವೇ ಅಲ್ಲ. ಆತನಾಡಿದ ಪ್ರತಿಯೊಂದು ವಿವಯವೂ ನನಗೆ ನೇನಪಿನಲ್ಲಿದೆ. ವಾಕ್ಯಗಳ ಸಮೇತ ಬಾಯಿಪಾಠ ಮಾಡಿಕೊಂಡಿರುವೆನು. ಅದೆಲ್ಲವನ್ನೂ ತೀರಿಸಿಕೊಳ್ಳುವ ಕಾಲ ಬಂದಿದೆ. ಅತ್ಯಿಗೊಂದುಕಾಲ ಸೋಸೋಂದುಕಾಲ ಎಂದು ಹೇಳುವುದಿಲ್ಲವೇ ಹಾಗೆ. ಇದುವರೆವಿಗೆ ಅವರ ಯೋಗವು ನಡೆಯುತ್ತಿತ್ತು. ಈಗ ಆ ಯೋಗವು ನನಗೆ ಬಂದಿದೆ.”

“ಸರ ! ಹಾಗಾದರೆ ಅವರು ರಾಜೀನಾಮೆ ಕೊಡಬೇಕೆನ್ನುವೆಯೂ ? ”

“ಪುನಃ ಪುನಃ ಒತ್ತಾಯ ಮಾಡಿ ಕೇಳುವೆಯಲ್ಲ. ಅವರು ರಾಜೀನಾಮೆ ಕೊಟ್ಟಿನಂತರ ಅವರ ಮುಕ್ಕೆ ಲಿಬ್ಬರು ಅವರ ಕಾರ್ಯವನ್ನು ನಿರ್ವಹಿಸಿಕೊಳ್ಳುವರು. ಅವರಿಗೂ ಬಿಡಲಾರೆ.”

“ಏನು ಮಾಡುವೆ ? ”

“ಇದೇ ರೀತಿ ಅವರನ್ನೂ ಸಹ ಯಾವುದಾದರೂಂದು ಹತ್ತೀದಾರಿಕೆಯಲ್ಲಿ ಪಂಥದಲ್ಲಿ ಸೋಲಿಸಿ, ಅವರೂ ಸಹ ನನಗೆ ತಲೆಬಾಗುವಂತೆ ಮಾಡುವೆನು. ಆಗ ಅವರ ಕೇತೀರು ಅಳಿಯುವುದೋ ? ಉಳಿಯುವುದೋ ? ಸೋಡುವೆನು.”

“ಖಂಡಿತಾ ಆ ರೀತಿ ಮಾಡುವೆಯೂ ? ”

“ನೀನೇ ಸೋಡುತ್ತಿರು, ನಾನು ಏನು ಮಾಡುವೆನೆಂದು ನಾನಾರೆಂದು ಇನ್ನೂ ನಿನಗೆ ಸರಿಯಾಗಿ ತಿಳಿಯುದು.”

“ನೀನಾರೆಂದು ತಿಳಿದಿದೆ. ನಿನ್ನ ಯೋಗ್ಯತೆಯ ಮರ್ಮವು ಸರಿಯಾಗಿ ತಿಳಿಯುದು.”

“ನನ್ನ ಯೋಗ್ಯತೆಯ ವರೆವಿಗೆ ಬರಬೇಡ. ನಿನ್ನ ಯೋಗ್ಯತೆಯೇನೆಂದು ನನಗೆ ತಿಳಿದಿದೆ.”

“ಇನ್ನು ನಿನ್ನೊಡನೆ ಮಾತನಾಡಿ ಹೊತ್ತು ಕಳೆಯುವುದರಿಂದ ಪ್ರಯೋಜನವಿಲ್ಲ. ಪುರುಷೋತ್ತಮನಲ್ಲಿಗೆ ಹೋಗೋಣ ನಡೆ. ಇಲ್ಲಿ ನಾವಿಬ್ಬರು ವಾಗ್ವಾದ ಮಾಡುವುದು ಬೇಡ.”

“ನಡೆ ಹೋಗೋಣ. ನಿಮ್ಮೆಲ್ಲರ ಗರ್ವವು ಅಡಗುವುದಕ್ಕೆ ಹೆಚ್ಚುವೇಳಿಯಿಲ್ಲ.”

“ನಮ್ಮ ಗರ್ವವಡಗುವುದೋ, ನಿನ್ನ ಅಹಂಕಾರವಡಗುವುದೋ ಮುಂದೆ ತಿಳಿಯುತ್ತದೆ.”

“ಮುಂದೆ ತಿಳಿಯುವುದೇನು ? ಈಗ ತಿಳಿದೇಹೋಗಿದೆ. ಮತ್ತೆ ಕಾರ್ಯ ಬೇಕಾದ ಪ್ರಮೇಯವೇ ಬೇಡ.”

“ನಿನಗೆ ತಿಳಿದಿರಬಹುದಾದರೂ ನನಗೆ ತಿಳಿದಿಲ್ಲ.”

“ಹಾಗಾದರೆ ತಿಳಿಯುತ್ತದೆ ನಡೆ.”

ಚಂದ್ರನಾಥನು ಮರುಮಾತನಾಡದೆ ಪುರುಷೋತ್ತಮನಲ್ಲಿಗೆ ಹೋಗಲು ತಯಾರಾದನು.

ಪ್ರದೀಪನೂ ಸಹ ಎದ್ದು ನಿಂತನು.

ಇಬ್ಬರೂ ಪುರುಷೋತ್ತಮನ ಮನೆಗೆ ಹೊರಟರು. ವೊಗ್ರದಲ್ಲಿ ಮಾತುಕತೆಯೇನೂ ನಡೆಯಲಿಲ್ಲ.

ಒಬ್ಬೊಬ್ಬರ ಮನದಲ್ಲಿ ಒಂದೊಂದು ಬಗೆಯ ಯೋಚನೆಯು ಅಡಗಿ ಕೊಂಡು ಕುಳಿತಿದ್ದ ಪ್ರಯುಕ್ತ ಮಾತನಾಡಲು ಆವಕಾಶವಿಲ್ಲದಂತಾಗಿತ್ತು.

ಇವ್ವು ದಿನಗಳಾದರೂ ಪತ್ತೀದಾರರು ಏಕೆ ಮಾನರಾಗಿ ಕುಳಿತರೆಂಬುದೇ ಚಂದ್ರನಾಥನ ಮುಖ್ಯ ಯೋಚನೆಯಾಗಿತ್ತು.

ಪುರुಷೋತ್ತಮನು ರಾಮನಾಥನೊಡನೆ ವಿನೋದವಾಗಿ ಮಾತನಾ ದುತ್ತು ಕುಳಿತಿರಲು, ಇಸ್ವಿಕೆರಿಬು ಆಗಮಿಸಿದರು.

ಪುರುಷೋತ್ತಮನು ನಂಜನಗುತ್ತಾ ಇಬ್ಬರಿಗೂ ಸ್ವಾಗತಿಸಿ, ಕುಳಿತು ಕೊಳ್ಳಲು: ಕುಚಿರ್ಗಳನ್ನು ತೋರಿಸಿದನು.

ಚಂದ್ರನಾಥನು ಮುಗ್ಳುಕ್ಕು ಕುಚಿರ್ಯಲ್ಲಿ ಕುಳಿತನು. ಪ್ರದೀಪನು ಕೆಂಗಣ್ಣಿಗಳಿಂದ ರಾಮನಾಥನ ಮುಖವನ್ನು ನೋಡುತ್ತಾ ಕುಳಿತನು.

ಏನು ವಿಷಯವೆಂದು ಪುರುಷೋತ್ತಮನು ಚಂದ್ರನಾಥನಿಗೆ ಕೇಳಲು, ಯಾವ ವಿಷಯವನ್ನೂ ಮುಚ್ಚಿದಬಾರದೆಂಬ ಅಭಿಪ್ರಾಯವುಳ್ಳವನಾಗಿ ಚಂದ್ರನಾಥನು, ಪ್ರದೀಪನಿಗೂ ತನಗೂ ನಡೆದ ಸಂಭಾಷಣೆಯ ವರವನ್ನೆಲ್ಲಾ ಹೇಳಿದನು.

ರಾಮನಾಥನಿಗೆ ಬಲುಕೋಪ ಬಂದಿತು. ಈಗಲೇ ಈ ಅವಿವೇಕಿಗೆ ತಕ್ಕ ಪ್ರಾಯಶ್ರೀತ್ತ ಮಾಡದೆ ಬಿಡಬಾರದೆಂದುಕೊಂಡನು.

ಪುರುಷೋತ್ತಮನಿಗೆ ಸಿಟ್ಟು ಬಂದಿತಾದರೂ ಅದನ್ನು ತನ್ನಲ್ಲಿಯೇ ಅಡಗಿಸಿಕೊಂಡು, ಸಹಜಸ್ಥಿತಿಯಲ್ಲಿಯೇ ಕುಳಿತಿದ್ದನು.

ಇನರು ಪಂಧದಲ್ಲಿ ಸೋತರೆಂದೇ ತಿಳಿದು ಪ್ರದೀಪನು ತನ್ನ ಮನದಲ್ಲಿಯೇ ಅನಂದಗೊಂಡನು.

ಚಂದ್ರನಾಥನು ಕೆಲಹೊತ್ತು ಮೌನವಾಗಿದ್ದು ಬಳಿಕ—

“ಪತ್ತೀದಾರರೇ! ನಿಮ್ಮ ಮಾತಿನಂತೆ ಪ್ರದೀಪನನ್ನು ಕರೆಯಿಸಿಕೊಂಡ ದ್ವಾಯಿತು. ಈಗ ಏನು ಮಾಡಬೇಕೆಂಬುದನ್ನು ಹೇಳಿ” ಎಂದನು.

ಪುರುಷೋತ್ತಮನು ಸಹಜಸ್ಥಿತಿಯಲ್ಲಿಯೇ—

“నాను హేళబేకాద్దన్నెల్ల ఇవరీ హేళరువరల్ల. ఇన్ను నాను హేళువుదేనిది ? ” ఎందను.

చంద్రునాథను బెరగాడను. పురుషోత్తమను ఆ రితి హేళువ నేందు ఆతను తన్న కనసు మనసినల్లియో తిలిరలిల్ల.

ప్రదిపనిగి అత్యానందవాయితు. ఇన్న తన్న ప్రతిజ్ఞేయు జయ వాయితేడే తిలిదు, చంద్రునాథన ముఖమన్న ముగుళ్ళక్కు నోఇది దను.

చంద్రునాథను మాతనాడువుదక్కేందు బాయిచిడువ నోదలే ప్రదిపను—

“పత్తేదారరీ ! నీవు పంఘదల్లి సోఇతకాగేయే ఆయితు. ఇన్న ముందే ఏను మాడబేకేంబుదర బగ్గె నాను హేళబేకాద ప్రమేయవిల్ల ” ఎందు గంభీరవాళ్ళనింద నుడిదను.

రామునాథను సిట్టేనింద జల్లుకడియుత్తై ఎద్దునింతను. పురుషోత్తమను ఆతనిగి కులితుకొళ్ళవంతి సొచిసలు, ఆవను తుటి ఎరడు మాడడి, ప్రదిపన ముఖమన్న నోఇడుత్తై కులితను.

ప్రదిపను రామునాథన కోవక్కే మణియువ హాగిరలిల్ల. ఆతను ఏను మాతనాడిదరూ సరి, ఆ మాతిగి ప్రత్యుత్తరవీయలు తయారాగియే ఇద్దను. ఒందువేళి హొడిదాటివాడువుదక్కే బంది ద్విరూ సరి, ఆశక్త్వ సక సిద్ధనాగిద్దను.

రామునాథను కులితనంతర పురుషోత్తమను ప్రదిపనిగి—

“నావు పంఘదల్లి సోఇతివేందు నిమ్మ అభిప్రాయవే ? ” ఎందు కేళదను.

“హోదు.”

“ఈగ ఏను మాడబేకేంబుదన్న నీవే హేళ. నిమ్మ బాయిం దలే ముందిన కాయిఁజట్టువటికేయన్న ఆరియోణ.”

“పత్తేదారరీ ! నిమ్మ ఈ గిలిటు మాతు నస్తల్లి నడియలారదు. నిమ్మ సెవియు మాతిగి నాను మనసోలువుదిల్ల. ముందిన కాయిఁ

ಚಟುವಟಿಕೆಯೆಂದಾಗಲೇ ನಿಮ್ಮ ಮನೋಭಿಪ್ರಾಯವೇನೆಂದು ನನಗೆ ತಿಳಿಯಿತು.”

“ಅಷ್ಟರವುಟ್ಟೇನ ಉಹಾಜ್ಞಾನ ನೈಪುಣ್ಯತೆಯಿರುವದೇ ?”

“ಈ ಸಣ್ಣ ವಿಷಯವನ್ನು ಅರಿತುಕೊಳ್ಳದೆ ಹೋದಮೇಲೆ ನಾನು ಇಂಸ್ಪೆಕ್ಟರ್ ಪದವಿಯಲ್ಲಿದ್ದ ಪ್ರಯೋಜನವೇನು? ಸಣ್ಣ ಸಣ್ಣ ವಿಷಯಗಳಿಗಲ್ಲಾ ನಿಮ್ಮಲ್ಲಿ ಸಲಹೆ ಕೇಳಬೇಕು ಚಂದ್ರನಾಥನೆಂದು ತಿಳಿದಿರಾ?”

“ಸರಿ, ಸರಿ! ನಿಮ್ಮ ಎಲ್ಲಾ ವಿಷಯಗಳಲ್ಲಿಯೂ ಮೇಲಾದವರೇ ಸರಿ. ನನ್ನ ಮನೋಭಿಪ್ರಾಯದ ಅಂತರಾಧವೇನು ಹೇಳಿ. ಕೇಳುವೇನು.”

“ನಿಮ್ಮ ಮನೋಭಿಪ್ರಾಯವೇನೆಂದರೆ :— ಪ್ರದೀಪನಿಗೆ ಮೋಸಪಡಿ ಸಲು ಸಾಧ್ಯವಾಗಲಿಲ್ಲ. ಮುಂದೆ ಪ್ರಯತ್ನಪಟ್ಟಿರೂ ಸಾಧ್ಯವಾಗದು. ಈ ಜನ್ಮದಲ್ಲಿಯೇ ಮೋಸಪಡಿಸಲು ಸಾಧ್ಯವಾಗುವುದೋ ಇಲ್ಲವೋ ಆದೂ ಹೇಳಿ ಲಾಗುವುದಿಲ್ಲ. ಅನ್ಯಾಯವಾಗಿ ಪ್ರದೀಪನನ್ನು ಕೆಣಕಿ ಅವಮಾನವಾಗಬೇಕಾಯಿತು. ಈಗ ರಾಜೀನಾಮೆ ಕೊಟ್ಟಿರಿ ಇದುವರೆವಿಗೆ ಗಳಿಸಿದ ಕೀರ್ತಿಯೆಲ್ಲಾ ಅಳಿಸಿಹೋಗಿ, ಮುಂದೆ ನಗರದಲ್ಲಿ ತಲೆಯೆತ್ತಿ ತಿರುಗುವುದು ಕಷ್ಟವಾಗುತ್ತದೆ. ಆದ್ದರಿಂದ ಪ್ರದೀಪನನ್ನು ಯಾವರಿತಿಯಿಂದಲಾದರೂ ಒಡಂಬಿಸಿ ರಾಜಿ ಮಾಡಿಕೊಂಡರೆ ನಮ್ಮ ಮರ್ಯಾದೆಗೆ ಉಳಿಯುತ್ತದೆ. ಇಲ್ಲದೆ ಹೋದರೆ ನಮ್ಮ ಮರ್ಯಾದೆಗೆ ಕಳಂಕನ್ನೇದಗುತ್ತದೆ. ಆತನನ್ನು ಕೆಣಕಿದುದು ಹಸಿದ ಹೆಬ್ಬುಲಿಯನ್ನು ಕುರಿವುರಿಯು ಕೆಣಕಿದಂತಾಯಿತು. ಇನ್ನು ಪ್ರದೀಪನಲ್ಲಿ ಶರಣಾಗತರಾಗುವ ಮಾರ್ಗವೊಂದೇ ಉಳಿದಿದೆ’ ಎಂಬುದಾಗಿ ಯೋಚಿಸಿ ಕೊಂಡಿರುವಿರಿ. ಪತ್ತೀದಾರರೇ! ನನ್ನ ಉದ್ದೇಶವನ್ನು ಹೇಳುವೇನು ಕೇಳಿ

.....

ಪ್ರದೀಪನು ಮಾತನಾಡುವ ಮೋದಲೇ ಪುರುಷೋತ್ತಮನು—

“ಅಷ್ಟ ಮಾತ್ರವಲ್ಲದೆ ನಿಮ್ಮ ಮೆದುಳಿಗೆ ಬೇರೆ ಏನು ಯೋಚನೆಯೂ ಹೊಳೆಯಲ್ಲವೇ ?” ಎಂದು ಕೇಳಿದನು.

ರಾಮನಾಥನು ಸಿಟ್ಟಿನಿಂದ ಹಲ್ಲು ಕಡಿಯುತ್ತಿದ್ದನು. ಅವನ ಕಣ್ಣಗಳು ಆಗಲೇ ಕಂಪುವಣವನ್ನು ತಾಳಿದ್ದವು.

ಚಂದ್ರನಾಥನೂ ಸಹ ಅವರಿಬ್ಬರ ಸಂಭಾಷಣೆಯನ್ನು ಕೇಳುತ್ತಾ ಚಿತ್ರ ಪ್ರತಿಮೆಯಂತೆ ಕುಳಿತಿದ್ದನು.

ಪುರುಷೋತ್ತಮನ ಪ್ರಶ್ನೆಗೆ ಪ್ರದೀಪನು—

“ಇನ್ನೂ ಎಷ್ಟೋ ಯೋಜನೆ ಹೊಳೆದಿದೆ” ಎಂದು ಉತ್ತರವಿತ್ತನು.

“ಅದನ್ನೂ ಹೇಳಬಿಡಿ. ಅನಂತರ ನಿಮ್ಮ ಉದ್ದೇಶವನ್ನು ಹೇಳಬಿ ರಂತೆ.”

“ನೀವು ಚಂದ್ರನಾಥನ ಮೂಲಕ ಇಲ್ಲಿಗೆ ನನ್ನನ್ನು ಕರೆಯಿಸಿಕೊಂಡಿರುವುದು ರಾಜಿ ಮಾಡಿಕೊಳ್ಳುವುದಕ್ಕಾಗಿಯೇ. ತಪ್ಪಿದರೆ ನೋಸ ಪಡಿಸಲು ಇಪ್ಪು ದಿನಗಳಿಂದು ಅವಧಿಯನ್ನು ಗೊತ್ತುಮಾಡಿಕೊಳ್ಳುವುದಕ್ಕಾಗಿ. ನನಗೆ ಲಾರಿ ತಿಳಿದಿದೆ.”

“ಸರಿ, ತಿಳಿಯಿತು. ಇನ್ನು ನಿಮ್ಮ ಅಭಿಪ್ರಾಯವನ್ನು ಹೇಳಿ.”

“ನಾನು ರಾಜಿಯಾಗಲು ಒಪ್ಪುವುದಿಲ್ಲ. ಅಂದು ನಿಮ್ಮ ನಿತ್ಯರಾದಿದಮಾತು ನನ್ನ ಹೈದರಾಬಾದನ್ನು ದಹಿಸುತ್ತೇಲೆನೆ. ಆ ಪ್ರಯುಕ್ತ ಏನಾದರೂ ಸರಿ, ನಾನು ರಾಜಿಯಾಗಲಾರೆ.”

“ಅವಧಿಯನ್ನೂ ಕೊಡುವುದಿಲ್ಲವೇ ? ”

“ಸಾಧ್ಯವಿಲ್ಲ. ಹಾಗೆ ಬೇಕಾದರೆ ಎಂಟು ದಿನಗಳ ಅವಧಿಯನ್ನು ಕೊಡುವೆನೆನು. ಅಷ್ಟುರಲ್ಲಿ ಅಂದು ಹಂಥಮಾಡಿದ ರೀತಿ ನೋಸಪಡಿಸಬೇಕು. ಎಂಟು ದಿನಗಳಿಗೆ ಹೆಚ್ಚು ದಿನಗಳು ಅವಧಿ ಕೊಡಲು ಸಾಧ್ಯವಿಲ್ಲ.”

“ಹಾಗಾದರೆ ಈಗ ನಮಗೆ ರಾಜೀನಾಮೆ ಕೊಡಬೇಕೆಂದು ಸೂಚಿಸುವಿರಾ?”

“ಹೌದು! ಆದಿದ ಮಾತಿಗೆ ತಪ್ಪಿದೆ ನಡೆಯಬೇಕು.”

ಕೋಪದಿಂದ ತಳಮುಳಿಸುತ್ತಿದ್ದ ರಾಮನಾಥನಿಂದ ಪುರುಷೋತ್ತಮನೆ ಶಾಂತವಚನಗಳನ್ನೂ, ಪ್ರದೀಪನ ದುರಹಂಕಾರದ ಮಾತುಗಳನ್ನೂ ಕೇಳಲಾಗಲಿಲ್ಲ.

ಪುರುಷೋತ್ತಮನು ಮಾತನಾಡುವ ನೋಡಲೇ—

“ಒಂದುನೇಳಿ ನಾವು ನಿನಗೆ ನೋಸಪಡಿಸಿದ್ದರೆ ನೀನು ನಮಗೆ ದಾಸನಾಗುತ್ತಿದ್ದೀಯಾ ? ” ಎಂದು ಕೇಳಿದನು.

“ಸಂದೇಹಮೇಕೆ? ಆಡಿದ ಮಾತಿಗೆ ತಪ್ಪುತ್ತಿರಲ್ಲ. ಆ ರೀತಿ ಮಾತು ಕೊಟ್ಟು ತಪ್ಪುವುದು ನನ್ನ ಈ ಜನ್ಮದಲ್ಲಿಯೇ ಸಾಧ್ಯವಿಲ್ಲ.”

“ಈ ಮಾತು ಖಂಡಿತವೇ?”

“ಇದರಲ್ಲಿ ಸಂದೇಹವೇನಿದೆ? ಮಾತು ಕೊಟ್ಟು ತಪ್ಪುವವನು ಪ್ರದೀಪನ್ನಲ್ಲ. ಈಗಲೂ ಸಹ ಹೇಳಬಹುದು. ನನಗೆ ಆ ರೀತಿ ಮೋಸವಡಿಸಿದ್ದಿರೆ ಇಂದಿನಿಂದಲೇ ನಿಮ್ಮ ದಾಸನಾಗುವೆನು. ನನ್ನ ಕಾರ್ಯಕ್ಕೆ ಇಲ್ಲಿಂದಲೇ ರಾಜೀನಾಮೆ ಬರೆದು ಕಳುಹುವೆನು.”

“ಸರ, ಹಾಗಿದ್ದ ಮೇಲೆ ನೀನು ಇಂದಿನಿಂದಲೇ—ಈಗಿನಿಂದಲೇ ನಿಮ್ಮ ದಾಸ. ನಿನ್ನ ಕೆಲಸಕ್ಕೆ ರಾಜೀನಾಮೆಯನ್ನು ಬರೆದು ಕಳುಹಿಡು.”

ಪ್ರದೀಪನು ಬೇರಗಾದನು. ಚಂದ್ರನಾಥನು ನಿರ್ವಿಜ್ಞವದನಾದನು. ಪುರುಷೋತ್ತಮನು ಮುಗುಳುನಕ್ಕುನು. ರಾಮನಾಥನು ಕೆಂಗಣ್ಣ ಗಳಿಂದ ಪ್ರದೀಪನನ್ನೇ ನೋಡುತ್ತಿದ್ದನು.

ಪ್ರದೀಪನು ತನ್ನ ನಾಲಿಗೆಯಿಂದ ತುಟಿಗಳನ್ನು ಸವರಿಕೊಳ್ಳುತ್ತಾ ಪುರುಷೋತ್ತಮನ ಮುಖವನ್ನು ನೋಡಿ—

“ಪತ್ತೀದಾರರೇ! ಇದೇನು ಅಸಂಬಧವಾಕ್ಯಗಳು. ನಾನೇಕೆ ನಿಮ್ಮ ದಾಸನಾಗಬೇಕು?” ಎಂದು ಕೇಳಿದನು.

ಪುರುಷೋತ್ತಮನಿಗೆ ಮಾತನಾಡಲು ಆವಕಾಶವಿರುದ್ದಿರುವ ರಾಮನಾಥನು—

“ಪುರುಷೋತ್ತಮನೆನೋಡನೆ ಏಕೆ ಮಾತನಾಡುವೆ? ನನ್ನೊಡನೆ ಮಾತನಾಡು. ಯಾರು ಅಸಂಬಧ ವಾಕ್ಯಗಳನ್ನು ಆಡುತ್ತಿರುವವರು? ಇದುವರೀವಿಗೆ ಚಂಡಪ್ರಚಂಡನಂತೆ ನೀನೇ ಬಾಯಿಗೆ ಬಂದಹಾಗೆ ಮಾತನಾಡಿರುವೆ. ನಾನೇಕೆ ನಿಮ್ಮ ದಾಸನಾಗಬೇಕೆಂದು ಕೇಳುವೆಯಾ? ಹಂಥದಲ್ಲಿ ಸೋತ ಪ್ರಯುಕ್ತ ದಾಸನಾಗಬೇಕು.....ಹ್ಲಾ! ಇನ್ನು ತಡವೇಕೆ? ಕಾಗದ ವೆನ್ನನ್ನು ತೆಗೆದುಕೊಂಡು ರಾಜೀನಾಮೆಯನ್ನು ಬರೆ. ನಮಗೂ ಒಬ್ಬ ದಾಸನು ಬೇಕಾಗಿತ್ತು. ಸಂಬಳವಿಲ್ಲದೆ ನೀನು ಸಿಕ್ಕಿರುವಾಗ ಬೇರೆ ಇನ್ನಾಗ್ಗೆ ಬೇಕು?” ಎಂದು ಘಜಿಸಿದನು.

ಬಿಸಿಯಾಗಿದ್ದ ಪ್ರದೀಪನ ನೈರಕ್ತವು ಆ ಒಂದು ಕ್ಷಣದಲ್ಲಿ ಆರಿ ಮಂಜಿನ ಗೆಡ್ಡೆಯಂತಾಯಿತು. ‘ಇನರು ತಮ್ಮ ಮಾತಿನಂತೆ ಹಂಥದಲ್ಲಿ ಗೆಡ್ಡಿರಬಹುದೇ?’

ಹೇಗೆಂಬ ಯೋಚನೆಯು ಅವನ ಮನಕ್ಕೆ ಹೊಳೆಯಿತು. ಆಗ ಗಿರೀಶ, ಕೆಂಚರು ಅವನಿಗೆ ಮೋಸಪಡಿಸಿದ ಫೋಟೋನೆಯು ಹೊಳೆದು, ಅವರಿಷ್ಟರ ಮುಖ ಗಳನ್ನು ಎವೆಯಿಕ್ಕೆದೆ ನೋಡಿದನು.

ಅವರ ಮುಖಗಳಿಗೂ, ಇವರ ಮುಖಗಳಿಗೂ ವ್ಯತ್ಯಾಸವಿತ್ತು. ಅದನ್ನು ಕಂಡು, ‘ಭೀ! ಇವರು ಅವರಲ್ಲ. ಅವರೇ ಬೀರೆ. ನನಗವ್ವ ತಿಳಿಯದೇ?’ ಎಂಬುದಾಗಿಯೂ ಯೋಚಿಸಿಕೊಂಡನು.

ಜಂದ್ರನಾಥನು ರಾಮನಾಥನ ಗರ್ಜನೆಯ ಮಾತಿಗೆ ಬೆರಗಾಗಿ ಇವರು ಪ್ರದೀಪನಿಗೆ ಮೋಸಪಡಿಸಿರಬಹುದೆಂದೂ, ಆ ಫೋಟನೆಯ ಮನುಫವು ಈತನಿಗೆ ತಿಳಿಯದೆಂದೂ, ಇವನಿಗೆ ತಿಳಿಯದಂತೆ ಇವನಿಗೇ ಮೋಸಪಡಿಸಿರಬೇಕಾದರೆ ಪತ್ತೀದಾರರ ಆಗೋಚರ ಕಾರ್ಯವು ಅತ್ಯಧಿಕವಾಗಿದೆಯಿಂದೂ ಯೋಚಿಸಿ ಕೊಂಡು, ಮುಂದೆ ಏನು ನಡೆಯುವುದೆಂಬುದನ್ನು ಕೇಳುವ ಕುತ್ತಾಹಲವುಳ್ಳವ ನಾದನು.

ಪ್ರದೀಪನು ರಾಮನಾಥನ ಕಡೆಯೇ ನೋಡುತ್ತಾ—

“ಕೊಂಚ ಮರ್ಯಾದೆಯಿಂದ ಮಾತನಾಡಿ. ಏಕವಜನದಲ್ಲಿಯೇ ಮಾತನಾಡುವಿರಲ್ಲ” ಎಂದನು.

ರಾಮನಾಥನು ಅವನ ಮಾತಿಗೆ ಮನ್ಮಣಿಯಾಯಲ್ಲ. ಸಿಟ್ಟಿ ನಿಂದಲೇ—

“ನಿನಗೆ ಮರ್ಯಾದೆ ಬೇಕೆ? ಮರ್ಯಾದೆ ಬೇಕಿದ್ದರೆ ನಿನಿರಿತಿ ಮಾತನಾಡುತ್ತಿರಲಿಲ್ಲ. ಇನ್ನು ನಿನು ನಮ್ಮ ದಾಸನಾದವೇಲೆ ನಿನಗೆ ಮರ್ಯಾದೆಯೇನು ತೋರಿಸಬೇಕು? ದಾಸನಾದವನನ್ನು ಎಲ್ಲಿಟ್ಟಿರಬೇಕೋ ಅಲ್ಲಿಯೇ ಇಟ್ಟಿರಬೇಕು. ನಿನು ಕುಚಿರುವುದು ಕುಳಿತುಕೊಳ್ಳಲೂ ಸಹ ಯೋಗ್ಯನಲ್ಲ” ಎಂದನು.

ರಾಮನಾಥನ ಎದುರಿಗೆ ಪ್ರತಿಯಾಗಿ ನಿಂತು ವತ್ತಿಸಬೇಕೆಂದು ಯೋಚಿಸಿಕೊಂಡಿದ್ದ ಪ್ರದೀಪನ ಯೋಚನೆಯೆಲ್ಲಾ ಕನಸಿನಲ್ಲಿ ಕಂಡ ಗಾಳಿಗೋಪುರದಂತಾಯಿತು. ಆತನ ಎದುರಿಗೆ ಸಿಟ್ಟಿನಿಂದ ಒಂದು ಮಾತನ್ನೂ ಆಡುವಹಾಗಿಲ್ಲ.

“ಹಾಗಾದರೆ ನಿವು ನನ್ನನ್ನು ಪಂಥದಲ್ಲಿ ಸೋಲಿಸಿರುವಿರಾ?”

—ಎಂದು ಪ್ರದೀಪನು ಕೇಳಲು, ರಾಮನಾಥನು—

“ಸೋಲಿಸ ಎಷ್ಟೋ ಕಾಲವಾಯಿತು” ಎಂದನು.

ಪ್ರದೀಪನ ನಾಲಿಗೆ ಒಣಗಿಹೊರಿಯಿತು. ಮಾತನಾಡಲು ತುಟಿಗಳು ಚಲಿಸದಂತಾದುವು.

ಚಂದ್ರನಾಥನೂ ಸಹ ಆಶ್ಚರ್ಯಚಕ್ಕಿತನಾಗಿ ಪ್ರದೀಪನ ಮುಖವನ್ನು ನೋಡಿ ನನ್ನನಕ್ಕನು.

‘ಗಿರೀಶ, ಕೆಂಜರ ವೇಷದಲ್ಲಿ ಇವರೇ ಮೋಸಪಡಿಸಿರಬಹುದೇ? ಅಥವಾ ಅವರು ಮೋಸಪಡಿಸಿ ಪರಾರಿಯಾಗುವಾಗ ಇವರು ಅವರನ್ನು ಹಿಡಿದು, ಅವರಿಬ್ಬರನ್ನೂ ಎಲ್ಲಿಯೋ ಅಡಗಿಸಿ, ತಾವೇ ಆ ಕಾರ್ಯ ಮಾಡಿದೆವೆಂದು ಹೇಳಿರಬಹುದೇ? ಇದ್ದರೂ ಇರಬಹುದು. ಅವರ ವೇಷದಲ್ಲಿ ಇವರು ನನಗೆ ಮೋಸಪಡಿಸಲು ಸಾಧ್ಯವಾಗದು. ಆದ್ದರಿಂದ ಅವರನ್ನು ಎಲ್ಲಿಯೋ ಒಂದು ಕಡೆ ಬಳಿಕೆ ರಬಹುದು.”

ಎಂಬಿರೀತಿಯಾಗಿ ಪ್ರದೀಪನು ಯೋಚಿಸಿಕೊಂಡನಾದರೂ, ಕೆಂಜನ ವಿಷಯದಲ್ಲಿ ಮಾತ್ರ ಸಂದೇಹವುಳ್ಳವನೇ ಆದನು.

“ಸರಿ! ನನಗೆ ಮೋಸಪಡಿಸಿದಿರೆಂದು ಒಪ್ಪಿಕೊಳ್ಳುವೆನು. ಹೇಗೆ? ಎಲ್ಲಿ? ಯಾವಾಗ ಮೋಸಪಡಿಸಿದಿರೆಂಬುದನ್ನು ವಿರವಾಗಿ ಅಧಾರಸಹಿತ ಹೇಳಿ. ಆಗ ನಾನು ನಂಬುವೆನು.”

—ಎಂದು ಪ್ರದೀಪನು ಹೇಳಲು, ರಾಮನಾಥನು—

“ಅಮ್ಮೆ ಮಾತ್ರವೇ? ಪ್ರತಿಯೊಂದು ಕಾರ್ಯಕ್ರಮ ಆಧಾರವಿದೆ. ನೀನು ಆ ವಿಷಯವಾಗಿ ಯೋಚಿಸಿ ತಲೆ ಕೆಡಿಸಿಕೊಳ್ಳಬೇಕಾದ ಪ್ರಮೇಯವೇ ಬೇಡ” ಎಂದು ನುಡಿದನು.

ಚಂದ್ರನಾಥನು ಪ್ರದೀಪನ ಮುಖವನ್ನು ನೋಡಿ ನಕ್ಕನು. ಪ್ರದೀಪನಿಗೆ ಅವನಾನವಾದಂತಾಯಿತು.

“ಪ್ರತಿಯೊಂದು ಕಾರ್ಯಕ್ರಮ ಆಧಾರವಿರುವುದೇ?”

—ಎಂದು ಪ್ರದೀಪನು ಕೇಳಲು, ರಾಮನಾಥನು—

“ಇರುವುದು” ಎಂದನು.

ಪ್ರದೀಪನಿಗೆ ತಲೆಯೆಲ್ಲಾ ಸುತ್ತಿದೂತಾಗಿ, ಸುತ್ತಮುತ್ತಲಿನ ವಸುಗಳೆಲ್ಲಾ ಮಂಜಿನ ಮುಸುಕಿನಲ್ಲಿ ಕಂಡ ವಸ್ತುವಿನಂತೆ ತೋರಿತು.

ತನಗೆ ಇವರು ನಿಜವಾಗಿಯೂ ಮೋಸಪಡಿಸಿರುವರು. ತಾನಿನ್ನು ಇವರಿಗೆ ದಾಸನಾಗಿ ಬದುಕುವ ಪರಿಸ್ಥಿತಿಯೊದಗಿತೇ? ಎಂದು ಮರುಗಿದನು.

ಇವನ ಗರ್ವವನ್ನು ಸಂಪೂರ್ಣವಾಗಿ ಅಡಗಿಸದೆ ಬಿಡಬಾರದೆಂದು ರಾಮನಾಥನು ದೃಢಮನಸ್ಸಿನಿಂದ ಕುಳಿತಿದ್ದನು.

ಪತ್ತೀದಾರರು ಇವನಿಗೆ ಮೋಸಪಡಿಸಿರುವರೆಂಬುದರಲ್ಲಿ ಸಂದೇಹವಿಲ್ಲ. ಈಗ ಈತನ ಮರ್ಯಾದೆ ಕಳೆಯದೆ ಬಿಡಬಾರದೆಂದು ಚಂದ್ರನಾಥನು ಭಾವಿಸಿಕೊಂಡು ತಟಿಸ್ತನಾಗಿಯೇ ಕುಳಿತಿದ್ದನು.

ಅವರಿಗೆ ಮೌನವಾಗಿ ಕುಳಿತಿದ್ದ ಪುರುಷೋತ್ತಮನು ನನುನಗುತ್ತಾ, ಗಿರಿಶ ಮತ್ತು ಕೆಂಚನ ವೇವದಲ್ಲಿ ತಾವೇ ಮೋಸಪಡಿಸಿದುದೆಂದು ಹೇಳಲು, ಪ್ರದೀಪನು ದಿಗ್ಭೂತಂತನಾದನು. ಅವನ ಬಾಯಿಂದ ಮಾತುಗಳೇ ಹೊರಡಿಲ್ಲ.

ಅವನ ತಲೆಯಮೇಲೆ ಆಕಾಶವೇ ಕಳಚಿಬಿದ್ದಂತಾಯಿತು.

ಪುರುಷೋತ್ತಮನು ಗಿರಿಶ, ಕೆಂಚನ ಹೆಸರನ್ನು ಹೇಳಿ ತಾವೇ ಅವರಿಂದು ಹೇಳುತ್ತೆ ಲೇ ಪ್ರದೀಪನ ಪ್ರಾಣವೇ ಹಾರಿಹೊಡಂತಾಯಿತು.

ಪ್ರದೀಪನ ಬಾಯೋಣಗಿ ಮಾತನಾಡಲು ನಾಲಿಗೆ ಹೊರಳದ ಪ್ರಯುಕ್ತಿ ಮೌನನಾಗಿ ಕುಳಿತನು. ಆತನು ಮಾತನಾಡದ ಪ್ರಯುಕ್ತಿ ಉಳಿದವರೂ ತಾಟಸ್ಯಭಾವವನ್ನು ವಹಿಸಿದರು.

ನಿತ್ಯಬಂಧಕೆಯ ತಾನೇತಾನಾಗಿ ಸೆಲೆಸಿತು.

ಪ್ರದೀಪನ ಮನದಲ್ಲಿ ಬಗೆಬಗೆಯ ಯೋಚನೆಗಳು ತರಂಗತರಂಗವಾಗಿ ಉಂಟಾಗಿ ಹರಿಯಲಾರಂಭಿಸಿತು.

‘ಪುರುಷೋತ್ತಮನು ತಿಳಿಸಿದಂದೆ ಇವರಿಬ್ಬರೂ ಸೇರಿಕೊಂಡು ಗಿರಿಶ, ಕೆಂಚನ ವೇಶದಲ್ಲಿ ವೋಸಪಡಿಸಿರಬಹುದೇ?ಅದೇಗೆ ಸಾಧ್ಯ?ಒಂದು ವೇಳೆ ಇವರಿಬ್ಬರು ಆ ವೇಷದಲ್ಲಿ ವೋಸ ಪಡಿಸಿದ್ದು ನಿಜವಾಗಿದ್ದರೆ ಪ್ರತಿಯೊಂದು ವಿಷಯವನ್ನೂ ಕೂಲಂಕೂಷವಾಗಿ ತಿಳಿಯುವೆನು. ಆಗ ಇವರ ಮೋಸವು ಹೊರಬಿಇಳುವುದು.’ ಎಂಬುದಾಗಿ ನಿಧರ ಮಾಡಿಕೊಂಡನು.

ಮಾವರೂ ಪ್ರದೀಪನ ಮುಖವನ್ನೇ ನೋಡುತ್ತಿದ್ದರು.

ಪ್ರದೀಪನು ಯೋಚನೆಯನ್ನು ದೂರ ಮಾಡಿ—

“ಹತ್ತೀದಾರರೇ! ಗಿರಿಶ, ಕೆಂಚನ ವೇಷವನ್ನು ತಾಳಿ ನೀವೇ ಬಂದಿದ್ದಿರಾ?” ಎಂದು ಕೇಳಿದನು.

“ಹ್ಯಾದು! ನಾವೇ ಬಂದಿದ್ದೆವು. ಅದರಲ್ಲಿ ಸಂದೇಹಪಡಬೇಕಾದ ಕಾರಣವೇ ಚೇಡ.”

— ಎಂದು ಪುರುಷೋತ್ತಮನೆ ಹೇಳಿದನು.

“ನೀವು ಹೇಳಿದ ಮಾತ್ರಕ್ಕೆ ನನ್ನ ಸಂದೇಹವು ನಿವೃತ್ತಿಯಾಗಿದು.

ಶೇಷಗಿರಿಯಂತೆ ಬೇರೆಯವರು ಮಾಡಿರಬಹುದು. ನೀವು ಹಿಂದಿನಂತೆ ನನ್ನ ಹಿಂದೆಯೇ ಇದ್ದು ಆ ಫಟನೆಯನ್ನು ನೋಡಿರಬಹುದು. ಅವರಿಬ್ಬರೂ ನನ್ನನನ್ನ ಮರಕ್ಕೆ ಬಂಧಿಸಿ ಹೊದನಂತರ ನೀವು ಅವರಿಬ್ಬರನ್ನು ದಸ್ತಗಿರಮಾಡಿ, ಎಲ್ಲಿಯೋ ಅವರನ್ನು ಅಡಗಿಸಿ, ಆ ಕಾರ್ಯವನನ್ನು ನಾವೇ ಮಾಡಿದ್ದೀಂದು ಹೇಳುತ್ತಿರಬಹುದು. ನೀವೇ ಆ ರೀತಿ ಮಾಡಿದಿರೆಂಬ ಬಗ್ಗೆ ನನಗೆ ನಂಬಿಕೆ ಸಾಲದು.”

“ಆಧಾರಸಹಿತ ತೋರಿಸಿಕೊಟ್ಟರೆ ನಂಬುವಿರಾ ?

“ನಂಬುವೆನು. ಅಷ್ಟು ಮಾತ್ರವಲ್ಲ, ನಾನು ಕೇಳುವ ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರವನ್ನು ಯಾರೆಕು.”

“ಹೇಳುವೆನು.”

ನನಗೆ ಮೋಸಪಡಿಸಿದ ಬಗೆಯನ್ನು ಹೇಳಿ.”

ರಾಜೀಂದ್ರಪುರದ ದೈತ್ಯೇ ನಿಲ್ಲಾಣದಲ್ಲಿ ಪ್ರದೀಪನಿಗೆ ಕೆಂಚನು ಕಾಣಿಸಿ ಕೊಂಡಲಾಗಾಯ್ತು, ಆತನನ್ನ ಮರಕ್ಕೆ ಕಟ್ಟಿವನರೆವಿಗೆ ನಡೆದ ಫಟನಾವಳಿಗಳನ್ನು ಪುರುಹೋತ್ತಮನು ಚಂದ್ರನಾಥನೊಡನೆ, ಪ್ರಾರಂಭದಲ್ಲಿ ಹೇಳಲು ಚಂದ್ರನಾಥನು ಪತ್ತೀದಾರರ ಯಸ್ತಿ, ಚತುರತೆಯ ಅಮೋಫೆ ಕಾರ್ಯಕ್ಕೆ ಬೆರಿಗಾಗಿ, ಪ್ರೀದಿಪನಿಗೆ ನಾಃಿಕೆಯಾಗುವ ಉದ್ದೇಶ ಜೋರಾಗಿ ನಕ್ಕನು.

ಪ್ರದೀಪನಿಗೆ ತಲೆತ್ತಿಗ್ಗೆ ಸುವಂತಾಯಿತು.

ಪುರುಹೋತ್ತಮನು ಸಾವಧಾನವಾಗಿ ಪ್ರದೀಪನಿಗೆ ಮೋಸ ಪಡಿಸಿದ ಬಗೆಯನ್ನು ಹೇಳಲಾರಂಭ ಮಾಡಿದನು.

“ನಾವಿಬ್ಬರೂ ಶೇಷಗಿರಿಯನ್ನು ಹಿಡಿದಾದನಂತರ ಎಂದಿನಂತೆ ವೇಣಾಂ ತರದಿಂದ ನಿಮ್ಮ ಹಿಂದೆಯೇ ಇದ್ದೆವಾದರೂ, ಕೆಲವು ದಿನಗಳು ಇರಲಾಗಲಿಲ್ಲ.”

ಪ್ರದೀಪನು ಗೂಭೀರನಾಗಿಯೇ—

“ಏಕೆ ?” ಎಂದು ಕೇಳಿದನು.

“ನಿಮ್ಮ ಅತ್ಯೇಮಾವರ ಉರಾವುದೆಂಬುದನ್ನು ಕೇಳ ತಿಳಿದು, ವೇಣಾಂ ತರದಿಂದ ಚಂಪಾಪುರಕ್ಕೆ ಹೋಗಿ ನಿಮ್ಮ ಮಾವನವರ ಮನೆಯ ಆಡಳತ ವಸ್ತೆಲ್ಲ ಪರಿಶೀಲಿಸಿ ನೋಡಿಕೊಂಡು ಹಿಂದಿರುಗಿದೆವು.”

“ಅಲ್ಲಿಗೆ ಹೋಗುವ ಉದ್ದೇಶವೇನು ?”

“ನಿಮ್ಮ ಮಾವನವರ ವೇಷದಲ್ಲಿಯೇ ಆಗಲಿ, ಅಥವ ಅಲ್ಲಿರುವವರಲ್ಲಿ ಯಾರ ವೇಷದಿಂದಲೇ ಆಗಲಿ, ನಿಮಗೆ ಮೋಸಪಡಿಸಲು ಸಾಧ್ಯವಾಗುವುದೇ ಹೇಗೆಂಬ ಯೋಚನೆಯಿಂದ.”

“ಆವೇಲೆ ?”

“ಹಿಂದಿರುಗಿದನಂತರ ಎಂದಿನಂತೆ ನಿಮ್ಮ ಹಿಂದೆಯೇ ವೇಷಾಂತರದಿಂದ ಕಾವಲಾಗಿರಲು, ಆ ವೇಳೆಯಲ್ಲಿ ನೀವು ನಿಮ್ಮ ಪುತ್ತೋತ್ತಮವದ ಸಂತೋಷ ಕೂಟವನ್ನಿಷ್ಟಿಟ್ಟಿರು.”

“ಆಗ ನೀವು ಅಲ್ಲಿಯೇ ಇದ್ದಿರಾ ?”

“ಹೌದು.”

ಕೋಪಾವೇಷದಿಂದಿದ್ದ ಪ್ರದೀಪನಿಗೂ ಪತ್ತೀದಾರರ ಸಾಹಸವನು ಕೇಳುವ ಕೆತ್ತಣಹಲವುಂಟಾಯಿತು.

“ಆವೇಲೆ?”

“ನೀವು ಮಗನ ನಾಮಕರಣಕ್ಕೆ ಹೋಗಬಹುದೆಂದೂ. ಅವರಿಗೆ ಕಾಗದ ವನ್ನು ಬರಿಯಬಹುದೆಂದೂ ತಿಳಿದು, ನೀವು ನಿಮ್ಮ ಮಾವನವರಿಗೆ ಬರಿಯುವ ಕಾಗದವನ್ನು ಅಪಹರಿಸಬೇಕೆಂದು ಸಂಕಲ್ಯಮಾಡಿಕೊಂಡೆವು. ನಿಮ್ಮದನೆ ವಿಶೇಷವಾಗಿ ಮಿಶ್ರತ್ವದಿಂದ ಇದ್ದವರು ಬಳಿಉಂಗಡಿ ಬಾಳಿಸುವವರು. ಅವರ ಅಂಗಡಿ ಜವಾನನಾದ ನಾರಾಯಣನೊಡನೆ ನೀವು ಹಲವು ಸಾರಿ ಮಾತನಾಡಿದ್ದನ್ನೂ ಸೋಡಿದ್ದೇನು.”

“ಆವೇಲೆ?”

“ನೀವು ನಿಮ್ಮ ಮಾವನವರಿಗೆ ಕಾಗದ ಬರಿಯುವುದನ್ನು ಕಿಟಕಿಯ ಮೂಲಕ ಸೋಡಿದೆನು. ಬಹುಶಃ ನಿಮ್ಮ ಮಾವನವರಿಗೇ ಬರಿಯುತ್ತಿರಬಹುದೆಂದು ಭಾವಿಸಿ, ಅದನ್ನುಪಹರಿಸುವ ಯೋಚನೆಯಿಂದ, ತಕ್ಕಣವೇ ನಾವಿಳಿದು ಕೊಂಡಿದ್ದ ಮನಿಗೆ ಹೋಗಿ, ನಾರಾಯಣನಂತೆ ವೇಷವನ್ನು ಧರಿಸಿಕೊಂಡು, ಕೆಲವು ಕಾಡು, ಕವರುಗಳ ಮೇಲೆ ಯಾರಿಯಾರದೋ ವಿಳಾಸವನ್ನು ಬರಿದು, ಅವುಗಳನ್ನು ಕೈಲಿಡಿದುಕೊಂಡು ನಿಮ್ಮ ಮನೆಯ ಸಮಾಪಕ್ಕೆ ಬಂದು ನೀವು ಹೊರಗೆ ಬರಿವುದನ್ನೇ ಕಾಯುತ್ತಿದ್ದೇನು. ಕೆಲಹೊತ್ತಿನಮೇಲೇ ನೀವು ಮನೆಯಿಂದ ಹೊರಗೆ ಬಂದಿರಿ. ನಾನು ನಿಮ್ಮನ್ನು ಸೋಡುತ್ತಿರೇ ಕಾಡು,

ಕವರುಗಳು ನಿಮಗೆ ಕಾಣುವಂತೆ ಹಿಡಿದು ನಿಮ್ಮ ಮುಂದೆಯೇ ಬರುತ್ತಿದ್ದೆನು. ನಿಷ್ಟ ನನ್ನನ್ನು ಸೋಡಿ ನಾರಾಯಣನೆಂಬ ಭಾಂತಿಯಿಂದಲೇ ನನ್ನ ಕೈಗೆ ಕವರನ್ನು ಕೊಟ್ಟಿರು.”

ಪುರುಷೋತ್ತಮನ ಆ ಒಂದು ಸ್ಥಾ ಯುಕ್ತಿಗೆ ಚಂದ್ರನಾಥ, ಪ್ರದೀಪ ರಿಷ್ಟರೂ ಬೆರಗಾದರು.

ಚಂದ್ರನಾಥನು ಮಧ್ಯೇ ಪ್ರವೇಶಿಸಿ—

“ತುತ್ತನು ನಾರಾಯಣನೇ ನಿವೆಂದು ತಿಳಿದು ಕವರನ್ನು ಕೊಟ್ಟಿನು. ಹಾಗೂಂದುವೇಳೆ ಕೊಡದೆ ಟಪಾಲುವೆಟ್ಟಿಗೆ ಇವನೇ ಹಾಕಿದ್ದರೆ ಏನುಮಾಡುತ್ತಿದ್ದಿರಿ?” ಎಂದು ಕೇಳಿದನು.

ಪುರುಷೋತ್ತಮನು ನಕ್ಕು—

“ಚಂಪಾಪುರಕ್ಕೆ ಹೋಗಿ ಶ್ರೀಕಂಠಯ್ಯನವರ ಆಳನ ವೇಷದಿಂದ ಟಪಾಲಿನವನನ್ನು ಸಂಧಿಸಿ ಆ.ಕವರನ್ನು ಅಪಹರಿಸುತ್ತಿದ್ದೆನು” ಎಂದನು.

“ಆ ಸಮಯದಲ್ಲಿ ಶ್ರೀಕಂಠಯ್ಯನವರೇ ಅಲ್ಲಿದ್ದಿದ್ದರೆ ಹೇಗೆ ಅಪಹರಿಸುತ್ತಿದ್ದಿರಿ?”

“ಚಂಪಾಪುರಕ್ಕೆ ನಾವಿಷ್ಟರೂ ಹೋಗುತ್ತಿದ್ದವಾದ್ದರಿಂದ ಟಪಾಲಿನವನನ್ನು ಸಂಧಿಸಿ ಆ ಕವರನ್ನು ಅಪಹರಿಸುತ್ತಿದ್ದೆನು” ಎಂದನು.

“ಆ ಸಮಯದಲ್ಲಿ ಶ್ರೀಕಂಠಯ್ಯನವರೇ ಅಲ್ಲಿದ್ದಿದ್ದರೆ, ಹೇಗೆ ಅಪಹರಿಸುತ್ತಿದ್ದಿರಿ?”

“ಚಂಪಾಪುರಕ್ಕೆ ನಾವಿಷ್ಟರೂ ಹೋಗುತ್ತಿದ್ದವಾದ್ದರಿಂದ ಟಪಾಲಿನವನನ್ನು ಶ್ರೀಕಂಠಯ್ಯನವರೇ ಆಗಲಿ, ಅವರ ಕಡೆಯವರೇ ಆಗಲಿ, ಸಂಧಿಸದಂತೆ ಏಷಾಂಡು ಮಾಡುತ್ತಿದ್ದೇನು. ಹೇಗೆ ಮಾಡಬೇಕೆಂದು ನಮಗೆ ತಿಳಿದಿತ್ತಲ್ಲದೆ ಆ ವಿಷಯವಾಗಿ ನಾವು ಮಾತನಾಡಿಕೊಂಡೂ ಇದ್ದೇನು.”

“ಸಂ! ನಿಮ್ಮ ಯುಕ್ತಿಯನ್ನು ಕೇಳಬೇಕೇ? ಮುಂದೆ ಏನು ಮಾಡಿದಿರಿಂಬುದನ್ನು ಹೇಳಿ.”

“ನಾರಾಯಣನ ವೇವದಲ್ಲಿ ಕವರನ್ನು ಅಪಹರಿಸಿದನಂತರ ನಮ್ಮ ಮನೆಗೆ ಹೋಗಿ ಕವರನ್ನು ಬಿಚ್ಚಿ ಒಳಗಡೆಯಿದ್ದ ಕಾಗದವನ್ನು ನೋಡಲು,

ನಾನು ಉಹಿಸಿಕೊಂಡೆಂತೆಯೇ ಆಯಿತು. ಇವರು ಬುಧವಾರ ಚೆಳಗೆ ಜಗ ದಿಕ್ಷಪುರಕ್ಕೆ ಹೋರಬುವರೆಂದು ತಿಳಿಯಿತು.”

ಪ್ರದೀಪನು ನಡುವೆ ಬಾಯಿಹಾಕಿ—

“ನಾನು ನಿಮ್ಮ ಕೈಗೆ ಕವರನ್ನಿತ್ತು, ನೀವು ಮುಂದೆ ಹೋದನಂತರ ನಿಮಗರಿವಾಗದಂತೆ ನಿಮ್ಮನ್ನು ಹಿಂಬಾಲಿಸಿ ಬಂದಿದ್ದರೆ, ನೀವು ನನ್ನ ಕೈಗೆ ಸಿಕ್ಕಿಬೇಳುತ್ತಿರಲಿಲ್ಲವೇ? ಆಗಲೇ ನಿಮ್ಮ ಮೋಸವು ಬಯಲಾಗುತ್ತಿತ್ತು. ನಾನು ಆ ಒಂದು ವಿಷಯದಲ್ಲಿ ಮೋಸಹೋದೆನು” ಎಂದನು.

ಪುರುಷೋತ್ತಮನು ಗಾಂಧಿಯರ್ದಿಂದಲೇ—

“ಒಂದು ವಿಷಯದಲ್ಲಿ ಏಕೆ ಎಲ್ಲಾ ವಿಷಯಗಳಲ್ಲಿಯೂ ಬೇಸ್ತು ಬಿಡ್ಡಿರುವಿರಿ. ನೀವು ನಾರಾಯಣನ ವೇಷದಲ್ಲಿದ್ದ ನನ್ನನ್ನು ಹಿಂಬಾಲಿಸಿ ಬಂದಿದ್ದರೂ ನಾನು ಸಿಗುತ್ತಿರಲಿಲ್ಲ” ಎಂದು ನುಡಿದನು.

“ಹೇಗೆ?”

“ನಾನು ಮುಂದೆ ಹೋರಟಿದ್ದರೂ, ನಿಮ್ಮ ಮನೆಯ ಬಳಿಯಲ್ಲಿ ರಾಮ ನಾಥನಿಡ್ದೇ ಇದ್ದನು. ನೀವು ಆ ರಿತಿ ನನ್ನ ಹಿಂದೆಯೇ ಹೋರಟಿದ್ದರೆ, ನಿಮಗರಿವಾಗದಂತೆ ರಾಮನಾಥನು ನನಗೆ ತಿಳಿಸದಿರುತ್ತಿರಲಿಲ್ಲ. ಆಗ ನಾನು ಜಾಗರೂಕನಾಗಿ ನಿಮ್ಮ ಕವರನ್ನು ಹಷ್ಟುಚವನತ್ವಾರದಿಂದ ನನ್ನ ಜೀಬಿನಲ್ಲಿಟ್ಟು ಕೊಂಡು ನನ್ನಲ್ಲಿದ್ದ ಕಾರ್ಡ್ ಕವರಗಳನ್ನು ಟ್ರಾವಲ್ ಪೆಟ್ರಿಗೆ ಹಾಕುತ್ತಿದ್ದೇನು. ಆಗ ನಿಮ್ಮ ಸಂದೇಹವೂ ನಿವಾರಣೆಯಾಗುತ್ತಿತ್ತು. ನಮ್ಮ ಕಾರ್ಯವು ಎಂದಿನಂತೆಯೇ ಮುಂದುವರಿಯುತ್ತಿತ್ತು.”

ಪುರುಷೋತ್ತಮನ ಉಹಾಪ್ರೋಹ ಇದ್ಬಿತ ಜ್ಞಾನಪ್ರತಿಭಿಗೆ ಇಂಸ್ಪೆಕ್ಟರಿಬ್ಬಿರೂ ಬೆರಗಾದರು. ಆಗಲೇ ಪ್ರದೀಪನ ಮನದಲ್ಲಿ ಏನೋಽಂದು ಬಗೆಯ ಭೀತಿಯು ಕಾಣಿಸಿಕೊಂಡಿತು.

ಚಂದ್ರನಾಥನು ನಗುಮುಖಿಂದ—

“ಮುಂದೆ ಏನಾಯಿತು? ” ಎಂದು ಕೇಳಿದನು.

“ಚಂಪಾಪುರದಲ್ಲಿ ಶ್ರೀಕಂಠಯ್ಯನವರ ಬಳಿಯಲ್ಲಿ ಕೆಂಚನೆಂಬುವನು ಗಾಡಿ ಹೊಡಿಯುವುದನ್ನು ನೋಡಿದ್ದೇನು. ಅವನ ವೇಷಭೂಷಣಗಳನ್ನು,

ನಡೆನುಡಿಗಳನ್ನೂ ಸಹ ನೋಡಿದ್ದೇನಲ್ಲದೆ, ಆತನು ಎಷ್ಟು ವರ್ಷಗಳಿಂದ ಅವರಲ್ಲಿ ಕೆಲಸಕ್ಕಿರುವನೆಂಬುದನ್ನೂ ಕೇಳಿ ತಿಳಿದಿದ್ದೇನು.”

“ಆತನೆ ವಿಷಯವನ್ನೇ ತಿಳಿಯಬೇಕೆಂಬ ನಿಯಮವೇನು ? ”

“ಆತನೊಬ್ಬನ ವಿಷಯವನ್ನು ಮಾತ್ರವಲ್ಲ, ಇತರರ ವಿಷಯವನ್ನೂ ಸಹ ಕೇಳಿ ತಿಳಿದಿದ್ದೇವು.”

“ಸಂ ! ತಿಳಿಯತು. ಆಮೇಲೆ ? ”

“ಒಬ್ಬರು ಕೆಂಚನ ವೇಷದಲ್ಲಿ ಮೋಸಪಡಿಸುವುದೆಂದು ನಿಷ್ಕರ್ಷವೇಯಾಯಿತು. ಆ ವೇಷವನ್ನು ನಾನೇ ಧರಿಸಲು ಒಪ್ಪಂದವಾಯಿತು.”

“ಆಮೇಲೆ ? ”

“ಇನ್ನು ರಾಮುನಾಥನು ಯಾವ ವೇಷವನ್ನು ಧರಿಸಿಕೊಳ್ಳಬೇಕೆಂಬುದರ ಬಗ್ಗೆ ಯೋಚನೆಯುಂಟಾಯಿತು.”

“ತರುವಾಯ ? ”

“ಹಾಗೇ ಯೋಚಿಸುತ್ತಿರಲು, ಸುಮಾರು ಒಂದು ವರ್ಷದ ಹಿಂದೆ, ಗಿರೀಶನೆಂಬ ಕಳ್ಳನು ದೈಲ್ದಿಯಾದ್ದಿನಲ್ಲಿ ಆರು ಜೊತೆ ಸೈಕಲ್ ಫೇದಲ್ ಗಳನ್ನು ಕದ್ದು ಓಡಿಹೋಗುವಾಗ, ಪ್ರದೀಪನ ಕೈಗೆ ಸಿಕ್ಕಿಬಿದ್ದ ವಿಚಾರಣೆಗೆ ಗುರಿಯಾಗಿ, ಎರಡು ತಿಂಗಳು ಕರಿಣಿಕ್ಕೆಗೆ ಗುರಿಯಾದನೆಂಬುದನ್ನು ಪತ್ರಿಕೆಯಲ್ಲಿ ಉದಿದ್ದೆನು. ಆ ಪತ್ರಿಕೆಯಲ್ಲಿ ಗಿರೀಶನ ಘೋಟೋವನ್ನೂ ಸಹ ಹಾಕಿದ್ದರು. ಆ ವಿಷಯವು ನೆನಪಿಗೆ ಒಂದು ರಾಮುನಾಥನು ಗಿರೀಶನಂತೆ ವೇಷವನ್ನು ಧರಿಸಿ ಪ್ರದೀಪನ ಎದುರಿಗೆ ಕಾಣಬೇಕೆಂದು ಹೇಳಿ, ನಾವು ಹೇಗೆ ಅನುಸಂಧಬೇಕೆಂಬುದನ್ನು ಆಗಲೇ ತೀಮಾರ್ನಮಾಡಿಕೊಂಡಿವು.”

“ಗಿರೀಶನನ್ನು ನೀವು ನೋಡಿದ್ದಿರಾ ? ”

“ಇಲ್ಲಾ ! ಘೋಟೋ ನೋಡಿದ್ದು ಎಷ್ಟೋ ಅಷ್ಟೇ.”

“ಅದು ಸಂ ! ಗಿರೀಶನು ಆ ವೇಳೆಯಲ್ಲಿ ಎಲ್ಲಿದ್ದನೆಂದು ನಿಮಗೆ ತಿಳಿಯದು. ಅಲ್ಲವೇ ? ”

“ಹೊಯ್ದು.”

“ಆ ಗಿರೀಶನನ್ನೇ ಯಾವುದಾದರೀಂದು ತಪ್ಪಿನ ಮೇಲೆ ಇದೇ ಪ್ರದೀಪನು ದಸ್ತುಗಿರಿ ಮಾಡಿ ವಿಚಾರಣೆಗೆ ಗುರಿಪಡಿಸಿದ್ದರೆ, ಆತನು ಶಿಕ್ಕೆಯನ್ನು ನು

ಭವಿಸಲು ಕಾರಾಗೃಹಕ್ಕೆ ಹೋಗುತ್ತಿದ್ದನು. ಹಾಗೆ ನಡೆದಿದ್ದು, ನಿಮ್ಮ ಮಿಶ್ರನು ಗಿರೀಶನ ವೇಷದಲ್ಲಿ ಸಂಧಿಸಿದ್ದರೆ, ನಿಮ್ಮ ರಹಸ್ಯವು ಬಯಲಾಗುತ್ತಿರುತ್ತಿಲ್ಲವೇ ? ”

ಪುರುಷೋತ್ತಮನು ನಕ್ಕು—

“ಹಾಗೆ ಹಿಡಿದಿದ್ದರೆ ನಮಗೆ ತಿಳಿಯುತ್ತಿರಲಿಲ್ಲವೇ ? ಒಂದು ವೇళೆ ಗಿರೀಶನು ಜ್ಯೇಷ್ಠಿನಲ್ಲೀ ಇದ್ದರೂ, ಜ್ಯೇಷ್ಠಿನಿಂದ ತಪ್ಸಿಸಿಕೊಂಡು ಒಂದು ನನ್ನನ್ನು ಕೊಲ್ಲಲು ಇಲ್ಲಿ ಕಾಯುತ್ತಿದ್ದನೆಂದು ಈ ಪ್ರದೀಪನು ಉಂಟಿಸಿಕೊಳ್ಳಿರುತ್ತಿರುತ್ತಿಲ್ಲ. ಗಿರೀಶನು ಈ ವೇళೆಯಲ್ಲಿ ಎಲ್ಲಿಯೋ ಬಹುದೂರದಲ್ಲಿ ಇರಬಹುದೆಂದು ತಿಳಿದು, ಅವನ ವೇಷದಲ್ಲಿ ಮೋಸಪಡಿಸಲು ತಯಾರಾದೇವು” ಎಂದನು.

“ಗಿರೀಶನ ವಿವಯವನ್ನು ಓದಿ, ನೀವು ಜಾಣಿಸಕದಲ್ಲಿಟ್ಟುಕೊಂಡಿದ್ದರಿಂದ ಸರಿಹೋಯಿತು. ಇಲ್ಲದೇಹೋಗಿದ್ದರೆ ಏನು ಮಾಡುತ್ತಿದ್ದರಿ ? ”

“ಇವರು ಎವ್ವು ಜನ ಕಳ್ಳರನ್ನು ಹಿಡಿದಿರುವರೆಂದೂ, ಅವರೆಲ್ಲಾ ಯಾರುಯಾರೆಂದೂ, ಅವರಿಗೆ ಎಷ್ಟೇವ್ವು ದಿನಗಳ ಶಿಕ್ಷೆಯಾಯಿತೆಂದೂ ನನಗೆ ತಿಳಿದಿದೆ. ಇವರು ಮಾತ್ರವೇ ಅಲ್ಲ, ಇತರ ಇಷ್ಟೆಕ್ಕರಾಗಳು ಕಳ್ಳಿಕೊಲೆಗಾರರನ್ನು ಯಾವ ವೇళೆಯಲ್ಲಿ ಹೇಗೆ ಹಿಡಿದರು ? ಅವರಿಗೆ ಎವ್ವು ದಿನಗಳ ಶಿಕ್ಷೆಯಾಯಿತೆಂಬುದೂ ತಿಳಿದಿದೆ. ಗಿರೀಶನ ವೇಷದಲ್ಲಿ ಆಗದಿಯೋಗಿದ್ದರೆ ಚೇರಿಸಂದು ವೇಷದಲ್ಲಿಯಾದರೂ ಸರಿ, ಮೋಸಪಡಿಸದೆ ಬಿಡುತ್ತಿರಲಿಲ್ಲ.”

ಪುರುಷೋತ್ತಮನ ಅಮೋಷ ಜಾಣನಕ್ಕಿಗೆ ಇಷ್ಟೆಕ್ಕರಿಷ್ಟರೂ ಬೇರ ಗಾದರು.

ಪ್ರದೀಪನ ಬಾಯಿಂದ ಮಾತುಗಳೇ ಹೊರಡದಂತಾಯಿತು. ಆತನು ಹೊನ್ನಮುದ್ದೆಯನ್ನು ವಹಿಸಿ ಪತ್ತೀಡಾರರ ಸಾಹಸ ಚರಿತ್ರೆಯನ್ನು ಕೇಳುತ್ತಿದ್ದನು.

“ಆಮೇಲೆ ? ”

—ಎಂದು ಚಂದ್ರನಾಥನು ಕೇಳಲು, ಪುರುಷೋತ್ತಮನು—

“ಬುಧವಾರ ಬೇಳಗೆ ಇವರು ಹೊರಡುವರೆಂದು ತಿಳಿದುದರಿಂದ, ಮಂಗಳವಾರ ರಾತ್ರಿಯೇ ನಾವಿಬ್ಬರೂ ಜಗದೀಶಪುರದಿಂದ ರಾಜೀಂದ್ರಪುರಕ್ಕೆ ರೈಲಿ

ನಲ್ಲಿ ಹೋದೆವು. ಹೊರಡುವಾಗ ಇವರಿಂದ ಅಪಹರಿಸಿದ್ದ ಕವರನ್ನು ಆ ರಾತ್ರಿ ಟೆಪಾಲು ಪೆಟ್ಟಿಗೆಗೆ ಹಾಕಿದೆವು” ಎಂದು ಹೇಳಿದನು.

ತನಗೆ ಗುರುವಾರ ಕಾಗದ ಬಂದ ಕಾರಣವೇನೇಂದು ಪ್ರದೀಪನ ಮನಕ್ಕೆ ಆಗ ಹೊಳೆಯಿತು.

“ಮುಂದೆ ಏನು ಮಾಡಿದಿರಿ ? ”

“ರೈಲಿನಲ್ಲಿರುವಾಗಲೇ, ರಾಜೀಂದ್ರಪುರವನ್ನು ತಲುಪಿದನಂತರ ಎತ್ತಿನ ಗಾಡಿಗಾಗ ಏನು ಮಾಡಬೇಕೆಂಬುದರ ಬಗ್ಗೆ ದೊಡ್ಡ ಯೋಚನೆಯಂಟಾಯಿತು. ಆ ಉರಿನಲ್ಲಿ ಕೃಷ್ಣರಾಯರೆಂಬುವರು ನನ್ನ ಪೂರ್ವ ಸ್ಥಿತರಾಗಿದ್ದರು. ನನ್ನ ಯೋಚನೆಗೆ ಅವರ ನೀನುವು ಬಂದು ಅವರ ಸಹಾಯದಿಂದ ಎತ್ತಿನ ಗಾಡಿಯನ್ನು ಸಂಪಾದಿಸಬೇಕೆಂದುಕೊಂಡೆನು.

“ಆಮೇಲೆ?”

“ರಾಜೀಂದ್ರಪುರವನ್ನು ತಲುಪಿದನಂತರ ಕೃಷ್ಣರಾಯರೆಲ್ಲಿರುವರೆಂಬು ದನ್ನು ಪತ್ತೀಮಾಡಿ ಹಿಡಿದು, ಅವರಲ್ಲಿಗೆ ಹೋಗಿ ನಾನಾರೆಂಬುದನ್ನು ತಿಳಿಸಿ ಒಂದು ದಿನದ ಮಟ್ಟಿಗೆ ಒಂದು ಎತ್ತಿನ ಗಾಡಿಯು ಅತ್ಯಾವಶ್ಯಕವಾಗಿ ಬೇಕಾಗಿರುವುದರಿಂದ ಎಲ್ಲಿಂದಲಾದರೂ ಕೊಡಿಸಬೇಕೆನ್ನಲು, ಅವರು ಬಹುದಿನಗಳ ನಂತರ ನಮ್ಮನ್ನು ಕಂಡ ಪ್ರಯುಕ್ತ, ಆದರದಿಂದ ಸ್ವಾಗತಿಸಿ ತಮ್ಮ ಬಳಿಯಲ್ಲಿಯೇ ಇದ್ದ ಸ್ವಂತಗಾಡಿಯನ್ನು ನಮ್ಮ ಸ್ವಾಧೀನಕ್ಕೆ ಕೊಟ್ಟರು. ದ್ವೇವಾನುಗ್ರಹದಿಂದ ನಮ್ಮ ಕಾರ್ಯವು ಸುಲಭವಾಗಿ ನೀರೆವೇರಿದುದಕ್ಕಾಗಿ ನಮಗೆ ಅತ್ಯಾನಂದವಾಯಿತು.”

“ಕೃಷ್ಣರಾಯರು ನಿಮ್ಮ ಹಳೆಯಸ್ಥಿತರಾಗಿದ್ದು, ರಾಜೀಂದ್ರಪುರದಲ್ಲಿದ್ದುದರಿಂದ ಸರಿಹೋಯಿತು. ಇಲ್ಲದೇಹೋಗಿದ್ದರೆ ಏನುಮಾಡುತ್ತಿದ್ದಿರಿ ? ”

“ಯಾವರೀರಿಯಂದಲಾದರೂ, ಯಾರನ್ನಾದರೂ ಹಿಡಿದು ಗಾಡಿಯನ್ನು ಸಂಪಾದಿಸದೆ ಬಿಡುತ್ತಿರಲಿಲ್ಲ. ಹೋದನೇಲೆ ನಿರಾಶರಾಗುವುದರೇನು ? ಆ ರೀತಿ ನಿರಾಶರಾಗಿ ಹಿಂದಿರುಗುವುದು ಈ ಜನ್ಮದಲ್ಲಿಯೇ ಸಾಧ್ಯವಿಲ್ಲ.”

“ಸರ ! ತಿಳಿಯಿತು. ಮುಂದೆ ಹೇಳಿ.”

“ನಾನು ಕೆಂಜನಂತೆ ನೇವನನ್ನು ಧರಿಸಿಕೊಂಡು ಗಾಡಿಯನ್ನು ರೈಲ್‌ಪ್ರೈಸ್‌ಪಳ್ಳಾಣದ ಬಳಿಯಲ್ಲಿ ಬಿಟ್ಟು ರೈಲು ಬರುವುದನ್ನೇ ಎದುರುನೋಡುತ್ತಿದ್ದೇನು.”

“ಅಮೇಲೆ?”

“ನಿಯಮಿತವೇಳಿಗೆ ಅಂದರೆ ಆ ದಿನ ರಾತ್ರಿ ಹಸ್ತಿಂದು ಫಂಟಿಗೆ ರೈಲು ಬರಲಿಲ್ಲ. ಇಂಟಿ ಕೆಟ್ಟು ರೈಲು ರಾಮನಪುರದ ರೈಲ್ಸೇ ನಿಲ್ದಾಣದ ಸಮಾಪ ದಲ್ಲಿರುವುದೆಂದೂ, ರಾಜೀಂದ್ರಪುರಕ್ಕೆ ಬರಲು ತಡವಾಗುವುದೆಂದೂ ತಿಳಿಯಿತಲ್ಲದೆ, ರೈಲು ಒಂಭ್ಯೆನೂರ ಅರವತ್ತು ನಿಮಿಷಗಳು ತಡವಾಗಿ ಬರುವುದೆಂಬ ಚೋರ್ಡನ್ನೂ ತಗಲಿಹಾಕಿದರು.”

“ಅನಂತರ ?”

“ಗುರುವಾರ ಮಧ್ಯಾಹ್ನ ಮೂರುಫಂಟಿಯವರೆವಿಗೆ ರೈಲಿಗಾಗಿ ಕಾಯ ಬೇಕಾಯಿತು.”

“ಅಮೇಲೆ ?”

“ರೈಲು ಬರುತ್ತಲೇ ರಾಮನಾಥನಿಗೆ ಐದು ಮೈಲಿಗಳ ದೂರದಲ್ಲಿ ಗಾಡಿಯನ್ನು ಅಡ್ಡಹಾಕುವಂತೆ ಹೇಳಿಕಳುಹಿಸಿದೆನು. ಈತನು ಆಗ ನಡೆದುಕೊಳ್ಳುವ ವಿಧಾನವನ್ನೂ ಸಹ ಹೇಳಿಕೊಟ್ಟಿದ್ದೇನು.”

“ಅನಂತರ ?”

“ನಾನು ಕೆಂಚನ ವೇಷದಲ್ಲಿಯೇ ಇವರನ್ನು ಕಂಡು ಮಾತನಾಡಿಸಿದೆನು, ಇವರಿಂದ ನನ್ನನ್ನು ಗುರುತಿಸಲಾಗಲಿಲ್ಲ. ನಿಜವಾದ ಕೆಂಚನೆಂದೇ ತಿಳಿದರು.”

“ಮುಂದೆ ಏನಾಯಿತೇಳಿ ?”

ಕೆಂಚನ ವೇಷದಲ್ಲಿ ಪುರುಷೋತ್ತಮನು ಪ್ರದೀಪನನ್ನು ಕಂಡಲಾಗಾಯ್ತು, ಗಿರಿಶ ನಾಮಧೀಯದ ರಾಮನಾಥನು ಆತನನ್ನು ಮರಕ್ಕೆ ಕಟ್ಟಿ, ಗಾಡಿಯಾಡನೆ ಹಿಂದಿರುಗುವವರೆವಿಗೆ ನಡೆದ ಫಟನಾವಳಿಯನ್ನೆಲ್ಲಾ ಚಾಚೊತ್ತಪದೆ ಪುರುಷೋತ್ತಮನು ಹೇಳಲು, ಚಂದ್ರನಾಥನು ದಿಗ್ಘಾತನಂತಾದನು.

ಇನ್ನು ತಾನು ಇವರಿಗೆ ದಾಸನಾಗಬೇಕಾದ್ದು ನಿಧರವೆಂಬ ಭಾವ ನೇಯು ಪ್ರದೀಪನ ಮನಕ್ಕೆ ಹೊಳೆಯಿತು.

ಪತ್ತೀದಾರರ ವಿಚಿತ್ರ ಸಾಹಸ ಚಮತ್ವಾರದ ಕಥೆಯನ್ನು ಕೇಳುತ್ತಾ ಹೋದಹಾಗೆ, ಮುಂದಿನ ವಿಷಯವನ್ನು ಕೇಳುವ ಕುತ್ತೊಹಲವು ಚಂದ್ರನಾಥನೆ-

ಮನದಲ್ಲಿಧ್ವನಾಗುತ್ತಿತ್ತು. ತನಗೆ ಅನುಮಾನ ಬಂದ ಕಡೆಗಳಲ್ಲಿ ಪ್ರಶ್ನೆ ಗಳನ್ನು ಹಾಕಿ, ಸಮರ್ಪಕವಾದ ಉತ್ತರಗಳನ್ನು ಪಡೆಯುತ್ತಿದ್ದನು.

“ಪತ್ತೀದಾರರೇ! ನೀವಿಬ್ಬಿರೂ ಸೇರಿ ಗಿರಿಶ, ಕೆಂಚನ ವೇಷದಲ್ಲಿ ಈತ ನಿಗೆ ಮೋಸಗೊಳಿಸಿ ಮರಕ್ಕೆ ಕಟ್ಟಹಾಕಿದ್ದೇನೋ ಸರಿ. ಈತನು ಆಯುಧ ರಹಿತನಾದ್ದರಿಂದ ನಿಮ್ಮ ಕಾರ್ಯಕ್ಕೆ ಯಾವಬಗೆಯಲ್ಲಿಯೂ ವಿಷ್ಣುವುಂಟಾಗಲಿಲ್ಲ. ಈತನು ತನ್ನ ಸಂಗಡ ಸಿಸ್ತ್ರೋಲನ್ನಿಟ್ಟುಕೊಂಡಿದ್ದು, ರಾಮನಾಥನು ಗಿರಿಶನ ವೇಶದಲ್ಲಿ ನಿವಾಗಿ ಭಯಪಡಿಸುತ್ತಿದ್ದಾಗ ಈತನು ಗಾಡಿಯ ಒಳಗೆ ನಿಂದಲೇ ಸಿಸ್ತ್ರೋಲನ್ನು ತೋರಿಸಿದರೆ ನೀವೇನು ಮಾಡುತ್ತಿದ್ದಿರಿ?”

—ಎಂದು ಚಂದ್ರನಾಥನು ಕೇಳಲು ಪುರುಷೋತ್ತಮನು ಮುಗಳು ನಕ್ಕು—

“ನಾನು ಇವರನ್ನು ರಾಜೀಂದ್ರಪುರದ ರೈಲ್ವೇ ನಿಲ್ದಾಣದಲ್ಲಿ ಸಂಧಿಸಿದ ಒಂದೆರಡು ಘಂಟೆಯೊಳಗಾಗಿಯೇ ಇವರು ನಿರಾಯುಧರೆಂದು ಕಂಡು ಕೊಂಡಿನು. ಹಾಗೊಂದು ವೇಳೆ ಸಿಸ್ತ್ರೋಲನ್ನು ತಂದಿದ್ದರೆ, ರಾಮನಾಥನನ್ನು ಸಂಧಿಸುವುದರೊಳಗಾಗಿ, ಯಾವ ರೀತಿಯಿಂದಲಾದರೂ ಸಿಸ್ತ್ರೋಲನ್ನು ಎಗರಿಸಿ ಸಬಿಡುತ್ತಿದ್ದೇನು.” ಎಂದು ಹೇಳಿದನು.

“ಅಪಹರಿಸಲು ಸಾಧ್ಯವಾಗದೆ ಹೋಗಿದ್ದರೆ?”

“ಅಸಾಧ್ಯವೆಂಬುವ ವಾತೇ ಹೇಳಬೇಡಿ. ಅಮ್ಮ ಕಾರ್ಯ ಸಾಧಿಸಿದ ಮೇಲೆ ಸಿಸ್ತ್ರೋಲನ್ನು ಅಪಹರಿಸಲು ಸಾಧ್ಯವಾಗುತ್ತಿರಲಿಲ್ಲವೇ? ಏನಾದರೊಂದು ಯುಕ್ತಿಯನ್ನು ಹೂಡಿ ಅಪಹರಿಸದೆ ಬಿಡುತ್ತಿರಲಿಲ್ಲ.”

“ಅದು ಸರಿ! ನಿಮ್ಮ ಕಾರ್ಯಕಲಾಪವೆಲ್ಲಾ ಮುಗಿದಂತಾಯಿತು. ನಿಮ್ಮ ಪ್ರತಿಜ್ಞೆಯೂ ಗೆದ್ದಂತಾಯಿತು. ಆದರೇ! ನೀವು ಈತನನ್ನು ಆ ಅರಣ್ಯದಲ್ಲಿ, ಆ ವೇಳೆಯಲ್ಲಿ ಮರಕ್ಕೆ ಕಟ್ಟಿ ಹಿಂದಿರುಗುವುದು ನಾಜುಯವೇ?”

ಪುರುಷೋತ್ತಮನು ಗಾಂಭಿರ್ಯದಿಂದ—

“ಹಾಗೆ ಬಿಟ್ಟುಬಂದರೆ ಇವರ ಅವಸ್ಥೆಯು ಕೊನೆಯಾಗುವುದೆಂದು ನಿಮಗೆ ತಿಳಿಯದೇ? ಗಾಡಿಯು ಎರಡು ಮೈಲಿಗಳ ದೂರ ಬಂದನಂತರ ನಾವಿ ಬ್ರಧಾ ವೇಷವನ್ನು ಬದಲಾಯಿಸಿಕೊಂಡಿವು. ಇವರ ಗಂಟೆಮೂಟಿಯನ್ನು ನಿಮ್ಮ ಬಟ್ಟೆಯಲ್ಲಿ ಕಟ್ಟಿದಿವು. ಬಳಿಕ ರಾಮನಾಥನಿಗೆ ಗಾಡಿಯನ್ನು ಹೊಡೆದು

ಕೊಂಡು ಹೋಗುವಂತೆ ಹೇಳಿ, ನಾನು ಹಿಂದಿರುಗಿ, ಒಳರಸ್ತೀಯ ಮಾರ್ಗ ವಾಗಿ ಚಂಪಾಪುರದ ಕಡೆಗೆ ಬಂದು, ರಾಜೇಂದ್ರಪುರಕ್ಕೆ ಹೋಗುವವನಂತೆ ನಟಿಸಿ ವೇಗವಾಗಿ ಹೋಗುತ್ತಿದ್ದನು. ಆಗ ಇವರು ನನ್ನನ್ನು ನೋಡಿ ಕೂಗಿ ಕರೆದರು” ಎಂದು ಹೇಳಿದನು.

ಪ್ರದೀಪನಿಗೂ ಸಹ ಆ ಮಾತನ್ನು ಕೇಳಿ ಆಶ್ಚರ್ಯವಾಯಿತು. ಇವರು ಸಾಮಾನ್ಯರಲ್ಲವೆಂದೂ ಇವರೊಡನೆ ಹರಮಾಡಿ ತಾನು ಕೆಟ್ಟುಹೋದೆನೆಂದೂ ಭಾವಿಸಿಕೊಂಡನು.

“ನೀವೇ ಈತನ ಬಂಧನವನ್ನು ಬಿಚ್ಚಿದಿರಾ ?”

ಪುರುಷೋತ್ತಮನು ಹೊದೆಂದು ತಲೆಯಾಡಿಸಿ, ಆಗ ತನಗೂ ಪ್ರದೀಪನಿಗೂ ನಡೆದ ಸಂಭಾವಣೆಯನ್ನು ಹೇಳಿ—

“�ತನ ಬಂಧನವನ್ನು ಬಿಚ್ಚಿದ್ದು ಮಾತ್ರವಲ್ಲ. ಹಗ್ಗವನ್ನೂ ಸಹ ತೆಗೆದುಕೊಂಡು ಬಂದೆನು” ಎಂದು ಹೇಳಿದನು.

“�ತನು ಚಂಪಾಪುರಕ್ಕೆ ಹೊರಟಿದ್ದರಿಂದ ಸರಿಹೋಯಿತು. ರಾಜೇಂದ್ರಪುರದ ಕಡೆಗೆ ಹೊರಟಿದ್ದರೆ ನಿಮ್ಮ ರಚನೆನ್ನು ಬಯಲಾಗುತ್ತಿರಲಿಲ್ಲವೇ? ಮಾರ್ಗದಲ್ಲಿಯೇ ಗಾಡಿಯನ್ನು ಹಿಡಿಯಬಹುದಿತ್ತು.”

“ಹಾಗೆಂದಿಗೂ ಸಾಧ್ಯವಾಗುತ್ತಿರಲಿಲ್ಲ. ಇವರು ಚಂಪಾಪುರಕ್ಕೆ ಹೋಗದೆ, ನನ್ನ ಜೊತೆಯಲ್ಲಿ ಹೊರಡಲು ತಯಾರಾಗಿದ್ದಿದ್ದರೆ, ಏನಾದರೊಂದು ಬಗೆಯ ಯುಕ್ತಿಯನ್ನು ಪ್ರಯೋಗಿಸಿ ಚಂಪಾಪುರಕ್ಕೇ ಹೋಗುವಂತೆ ಮಾಡುತ್ತಿದ್ದನಲ್ಲದೆ, ನನ್ನ ಜೊತೆಯಲ್ಲಿ ಬರಲು ಅವಕಾಶಕೊಡುತ್ತಿರಲಿಲ್ಲ.”

“ಸರಿ! ತಿಳಿಯಿತು. ಮುಂದೆ ಏನು ಮಾಡಿದಿರಿ?”

“ನಾವು ರಾಜೇಂದ್ರಪುರವನ್ನು ತಲುಪಿದನಂತರ ಗಾಡಿಯನ್ನು ಕೃಷ್ಣರಾಯರ ವಶಕ್ಕೆ ಒಷ್ಟಿಸಿ, ಆ ರಾತ್ರಿಯೇ ಕಾಂಚೀನಗರಕ್ಕೆ ಹಿಂದಿರುಗಿದೆವು.”

“ಕೃಷ್ಣರಾಯರು ಗಾಡಿಯ ವಿವರವಾಗಿ ನಿಮ್ಮೊಡನೆ ಯಾವ ಮಾತನ್ನು ಆಡಲಿಲ್ಲವೇ?”

“ಕೇಳಿದರಾದರೂ ಅವರಿಗೆ ಅನುಮಾನವಾಗದ ರೀತಿ ಸಮರ್ಪಕವಾದ ಉತ್ತರವನ್ನಿತ್ತೆನು.”

“ಆವೇಲೆ ?”

“ಈ ನಗರಕ್ಕೆ ಬಂದನೆಂತರ ಆ ವಿಷಯವಾಗಿ ಏನೂ ಅರಿಯದವರಂತೆಯೇ ಕಾಲಕೆಳಿದುಕೊಂಡಿದ್ದೇವು. ಗಿರೀಶ, ಕೆಂಚನೇ ವೋಸಪಡಿಸಿದರೆಂದೂ ಆ ವಿಷಯವು ಯಾರಿಗೂ ತಿಳಿಯದೆಂದೂ, ನವ್ಯಾಂದ ಏನು ಕಾರ್ಯವೂ ಜರುಗಲಿಲ್ಲವೆಂದೂ ಭಾವಿಸಿ ಇವರು ನಿಮಗೆ ಕಾಗದ ಬರೆದಿರುವರು. ಮುಂದೆ ಸಜೀದುದು ನಿಮಗೆ ತಿಳಿದೇ ಇದೆ.”

ಪತ್ತೀರಾರರ ಸಾಹಸ ಕಥೆಯು ಮುಗಿಯಿತು.

ಯಾವ ವಿಷಯವಾಗಿಯೇ ಆಗಲಿ, ಚಚ್ಚೆವೂಡುವ ಅವಕಾಶವು ಪ್ರದೀಪನಿಗೆ ದೊರೆಯದೆ ಹೋಯಿತು.

ಜಂದ್ರನಾಧನು ಪ್ರದೀಪನ ಮುಖವನ್ನು ನೋಡಿ—

“ಪ್ರದೀಪಾ ! ವಿಷಯವೆಲ್ಲವನ್ನೂ ಕೇಳಿ ತಿಳಿದಿರುವೆ. ಇನ್ನು ನಿನ್ನ ಅಭಿಪ್ರಾಯವೇನಿದಿ ? ಹೇಳಿ ? ಎಂದು ಕೇಳಿದನು.

ಪ್ರದೀಪನು ಮಾತನಾಡುವ ಮೊದಲೇ ರಾಮನಾಧನು—

“ಆತನು ಹೇಳಿವುದೇನಿದಿ ? ಇನ್ನು ತನ್ನ ಕೆಲಸಕ್ಕೆ ರಾಜೀನಾಮೆಯ ನ್ಯಾತ್ತು ನಮಗೆ ದಾಸನಾಗುವುದೊಂದೇ ಬಾಕಿ” ಎಂದು ಗಂಭೀರವಾಕ್ಷ್ಯಾನಿಂದ ನುಡಿದನು.

ಪ್ರದೀಪನ ಶರೀರವಾಡ್ಯಂತವೂ ಗಡಗಡನೆ ನಡುಗಿಹೋಯಿತು.

ಬುರುಷೋತ್ತಮನು ಪ್ರದೀಪನ ಮುಖವನ್ನು ನೋಡುತ್ತಾ—

“ಇನ್ನೂ ಏನು ಆಧಾರಬೇಕು, ಹೇಳಿ ?” ಎಂದು ಕೇಳಿದನು.

ಪ್ರದೀಪನ ನಾಲಿಗೆಯೇ ಹೊರಳಿಲ್ಲ.

ಜಂದ್ರನಾಧನು ಗಾಂಭೀರ್ಯದಿಂದ—

“ಪ್ರದೀಪಾ ! ಏಕೆ ಮಾನವಾಗಿ ಕುಳಿತುಕೊಂಡೆ ? ಮಾತನಾಡು. ನಿನ್ನ ದುರಹಂಕಾರದ ಗರ್ವವೆಲ್ಲಾ ಏನಾಯಿತು ? ನಾನಾದೊಂದೇಡಿ, ಸೋಮಾರಿ, ಕೈಲಾಗದವನು. ನೀನು ಮಹಾ ಪರಾಕ್ರಮಶಾಲಿಯಾಗಿದ್ದು ಏಕೆ ಮಾನವಾಗಿರುವೆ ? ನಾನೇನೋ ಇವರ ಹೊಗಳುಭಟ್ಟ. ಈಗ ಯಾರನ್ನು ಹೊಗಳಬೇಕು ? ಹೇಳಿ ? ಅವರನ್ನು ಹೊಗಳುವೆನು” ಎಂದನು.

ರಾಮನಾಧನು ಎದ್ದೂನಿಂತು,

“ಇನ್ನು ಆ ಮಾತುಗಳಿಂದ ಸ್ವಯೋಜನವಿಲ್ಲ. ಪ್ರದೀಪಾ ! ಮೊದಲು

ನಿನ್ನ ಕೆಲಸಕ್ಕೆ ರಾಜೀನಾಮೆಯನ್ನು ಬರೆ. ಬಳಿಕ ಏನುಮಾಡಬೇಕೆಂಬು ದನ್ನ ಹೇಳುವೆನ್ನು” ಎಂದು ನುಡಿದು ಕುಳಿತನು.

ಪುರುಷೋತ್ತಮನು ಚಂದ್ರನಾಥನಿಗೆ—

“ನಿಷ್ಟ ನಮಿಷ್ಟಿರಿಗೂ ರಾಜಿ ಮಾಡಿಸಿ. ಅದಕ್ಕಾಗಿಯೇ ನಿಮ್ಮ ಮೂಲಕ ಕರೆಯಿಸಿಕೊಂಡಿದ್ದು” ಎಂದು ಹೇಳಿದನು.

ಚಂದ್ರನಾಥನು ಪ್ರದೀಪನ ಮುಖವನ್ನು ನೋಡಲು, ಆತನು ತಗ್ಗಿಸಿದ ತಲೆಯನ್ನು ಮೇಲಕ್ಕೆತ್ತಲಿಲ್ಲ. ಪತ್ತೀದಾರರ ಬಂದೊಂದು ಮಾತ್ರಾ ಅವನ ಹೃದಯವನ್ನು ಶೂಲದಿಂದ ಇರಿದಂತಾಗುತ್ತಿತ್ತು. ಆತನ ಪ್ರತಿಯೊಂದು ಯೋಚನೆಯು ತಲೆಕೆಳಗಾಯಿತು.

ಚಂದ್ರನಾಥನು ಪ್ರದೀಪನಿಗೆ—

“ಪ್ರದೀಪಾ ! ಅತ್ಯೇಗೂಂದುಕಾಲವಾದರೆ ಸೋಸಿಗೊಂದುಕಾಲವಲ್ಲವೇ ? ನಿನ್ನ ಇನ್ನೂ ಅತ್ಯೇಯ ಸ್ಥಾನಕ್ಕೆ ಬರದೆ ಸೋಸೆಯ ಸ್ಥಾನದಲ್ಲಿಯೇ ಇರುವೆ ಯಲ್ಲ. ಯಾರು ರಾಜೀನಾಮೆ ಕೊಡಬೇಕು ? ಯಾರು ದಾಸರಾಗಬೇಕೆಂಬು ದನ್ನ ಹೇಳಿ ? ನಾನು ಅನುಭವವಿಲ್ಲದವನು. ನಿನ್ನ ಯೋಗ್ಯತೆಯ ಮಟ್ಟಕ್ಕೆ ಬರಬೇಕಾದರೆ ಹತ್ತುವರ್ಷ ನಿನ್ನ ಜೊತೆಯಲ್ಲಿರಬೇಕಿಲ್ಲವೇ ? ನಿನೇ ಹೇಳಿ ದಂತಿ ನನ್ನ ನಿನ್ನ ಯೋಗ್ಯತೆಗೆ ಅಜಗಜಾಂತರ ವ್ಯತ್ಯಾಸವಿದೆ. ನಿನ್ನ ಮಹಾ ಮೇಧಾವಿಯಾದ್ದರಿಂದ ನಿನಗೆ ನೋಸಪಡಿಸಲು ಇವರಿಂದಾಗದೆ ನಿನ್ನೊಡನೆ. ರಾಜಿ ಮಾಡಿಕೊಳ್ಳಲು ನನ್ನ ಮೂಲಕ ನಿನ್ನನ್ನು ಕರೆಯಿಸಿಕೊಂಡಿರುವರಲ್ಲವೇ ? ಏನಾದರೂ ಹೇಳುವುದಿದ್ದರೆ ಇಲ್ಲಿಯೇ ಹೇಳಿ” ಎಂದನು.

ಯಾರ ಪ್ರಶ್ನೆಗೂ ಪ್ರದೀಪನ ಉತ್ತರವೇ ಇಲ್ಲ. ಮೌನವೆಂಬ ಮಹಾ ಪ್ರತಷ್ಠಾ ಅವನನ್ನು ಅವರಿಸಿಕೊಂಡಿತ್ತು.

ಪುನಃ ಚಂದ್ರನಾಥನು—

“ನಿನಾಡಿದ ಪ್ರತಿಯೊಂದು ಮಾತುಗಳನ್ನು ಜ್ಞಾಪಿಸಿಕೊಂಡರೆ ನಿನ್ನನ್ನು ಜೀವಸಹಿತ ಸುಟ್ಟುಬಿಡ್ಡೋಣವೇ ಎನ್ನುವವು ಕೋಪ ಬರುತ್ತದೆ. ಆದುದಾಯಿತು, ಇನ್ನು ಮಾತಿನಂತೆ ನಡೆಯಬೇಕಾದ್ದು ನಿನ್ನ ಕರ್ತವ್ಯ” ಎಂದನು.

ಅದಕ್ಕೂ ಪ್ರದೀಪನ ಉತ್ತರವಿಲ್ಲ.

ಪುರುಷೋತ್ತಮನು ಪ್ರದೀಪನಿಗೆ—

“ನಿಮ್ಮ ಅಹಂಕಾರವು ಅಡಗಿತೇ ? ಅಥವಾ ಇನ್ನೂ ಅಡಗಬೇಕಾಗಿ ದೆಯೇ ? ” ಎಂದು ಕೇಳಿದನು.

ಪ್ರದೀಪನು ಆಗ ತಲೆಯೆತ್ತಿ—

“ಹತ್ತೀದಾರರೇ ! ನಿಜವಾಗಿಯೂ ನನ್ನ ಗರ್ವವು ಅಡಗಿತು. ನಿಮ್ಮ ವಿಷಯದಲ್ಲಿ ತುಚ್ಛವಾಗಿ ನಡೆದುಕೊಂಡಿದ್ದೆನು. ಈಗ ನಿಮ್ಮ ಸಾಮಧ್ಯದ ಅರಿವಾಯಿತು. ನಿಮ್ಮಿಬ್ಬರ ಯುಕ್ತಿಚರ್ತುರತೆಗಳನ್ನು ಕಣ್ಣಾರೆ ಕಂಡೆಂತಾ ಯಿತು. ಖಂಡಿತವಾಗಿ ನಿಮ್ಮ ಯುಕ್ತಿ, ಚರ್ತುರತೆಯ ಮುಂದೆ ನನ್ನ ತಂತ್ರೋ ಪಾಯಗಳು ಲೆಕ್ಕಾಕ್ಕೇ ಬಾರದು. ನೀವು ನನ್ನನ್ನು ಪಂಧದಲ್ಲಿ ಸೋಲಿಸಿರುವಿರಿ. ನಾನು ಒಪ್ಪಿಕೊಳ್ಳುವೇನು” ಎಂದನು.

ಪುರುಷೋತ್ತಮನು ಮಾತನಾಡುವ ಮೊದಲೇ ರಾಮನಾಥನು—

“ಹಾಗಿದ್ದ ಮೇಲೆ ಇನ್ನು ತಡವೇಕೆ ? ಪಂಧದಲ್ಲಿ ಸೋತಪ್ರಕಾರ ನಡೆಯಬೇಕಾದ್ದ ನಿನ್ನ ಕರ್ತವ್ಯ” ಎಂದನು.

ರಾಮನಾಥನೊಡನೆ ವಾದಕ್ಕೆ ನಿಂತರೆ ತನ್ನ ಆಟವು ನಡೆಯದೆಂದು ಪ್ರದೀಪನು ಯೋಚಿಸಿ, ಆತನ ಮಾತಿಗೆ ಉತ್ತರವಿರುತ್ತದೆ ಪುರುಷೋತ್ತಮನ ಮುಖವನ್ನು ಸೋಡಿದನು.

ಚಂದ್ರನಾಥನು ನಗುತ್ತಾ—

“ಪ್ರದೀಪ ! ಎಂತಹ ಮಾತನಾಡಿಬಿಟ್ಟಿ. ನಾನೇನೋ ಹೊಗಳುಭಟ್ಟೆ ನಾಗಿರುವೆನು. ನೀನೂ ಸಹ ನನ್ನ ಹಾಗೆ ಹೊಗಳುವೆಯೇಕೆ ? ತೆಗಳಬೇರಾದ್ದ ನಿನ್ನ ಕರ್ತವ್ಯ. ನಾನು ನಿನ್ನ ಗರ್ದಿಯಲ್ಲಿ ಕಲಿಯಬೇಕಾಗಿದೆ. ಹೀಗಿರುವಾಗ ನೀನೇಕೆ ನನ್ನ ಅಶಾಧಾಕ್ಕೆ ಇಳಿದೆ” ಎಂದು ಕೇಳಿದನು.

ತಾನು ಹಿಂದೆ ಚಂದ್ರನಾಥನಿಗೆ ಆಡಿದ ಪ್ರತಿಯೊಂದು ವಿಷಯವೂ ನೇನ ಪಿಗೆ ಬಂದು ಪ್ರದೀಪನಿಗೆ ಪಶ್ಚಾತ್ತಾಪವಾಯಿತು.

‘ ಇನ್ನು ಕೆಲಸಕ್ಕೆ ಬಾರದ ಮಾತಿನಿಂದ ಪ್ರಯೋಜನವಿಲ್ಲವೆಂದರಿತ ಪುರುಷೋತ್ತಮನು ಪ್ರದೀಪನಿಗೆ—

“ನೀವು ನನ್ನ ಗರ್ವವಡಗಿತೆಂದು ಹೇಳಿದ್ದೀ ಸಾಕು. ನನಗೆ ಸಂತೋಷ ವಾಯಿತು. ನಮಗೆ ನಿಮ್ಮ ಮೇಲೆ ಕೊಪವಿಲ್ಲ. ಆದರೆ ಚಂದ್ರನಾಥನಿಗೆ ಅಡಿದ ಮಾತುಗಳನ್ನು ಜ್ಞಾಪಿಸಿಕೊಂಡರೆ ಪ್ರತಿನಾಕ್ಷರಾಗ್ನಿ ರಕ್ತವು ಬಿಸಿಯಾ

ಗುತ್ತದೆ. ಇನ್ನು ಕಳೆದುದನ್ನು ಕೆಡಕಿ ಫಲವಿಲ್ಲ. ನಾವು ಹಂಥದಲ್ಲಿ ಸೋತಿ ದ್ವರೆ ಏನೇನು ಆಟವಾಡುತ್ತಿದ್ದೀರೋ ದೇವರೇ ಬಲ್ಲ. ನಾವು ಗೆದ್ದ ಪ್ರಯುಕ್ತ ನೀವು ತಲೆ ತಗ್ಗಿಸುವಂತಾಯಿತು. ಆದರೆ ನಾವು ಗೆದ್ದೆ ವೆಂದು ನಿಮ್ಮಹಾಗೆ ಹುಚ್ಚಾಪಟ್ಟಿ ಮಾತನಾಡುವುದಿಲ್ಲ. ನೀವು ಮಾತಿನ ಪ್ರಕಾರ ನಮ್ಮ ದಾಸ ರಾಗುವುದು ಬೇಡ. ಇನ್ನು ಮುಂದಾದರೂ ಗರ್ವವನ್ನು ದೂರವಾಡಿ ಶಾಂತಿ ಯನ್ನು ತಂದುಕೊಳ್ಳಿ. ಗರ್ವದಿಂದ ರಾಜಾಧಿರಾಜರೂ ಷಟ್ಕರ್ನಾಂತಿಗಳೂ ಹಾಳಾಗಿರುವರು. ನೂರು ಅಶ್ವಮೇಧಯಾಗಗಳನ್ನು ಮಾಡಿ ಇಂದ್ರಪದೇವ ಯನ್ನು ಪಡೆದಿದ್ದರೂ, ಗರ್ವದಿಂದ ಮತ್ತುನಾಗಿ ಖಣಿಯನ್ನು ಒದೆದು, ಖಣಿಯ ರಾಪಕ್ಕೆ ಗುರಿಯಾಗಿ, ಅಜಗರನಾದ ನಹುವನೇ ಉದಾಹರಣೆಯಾಗಿರುವನು. ಚಂದ್ರನಾಥನಿಗೆ ವಿವೇಕವಿಲ್ಲವೆನ್ನುವಿರಿ. ಈಗ ನಿಮ್ಮ ವಿಷಯ ವಾಗಿ ನನಗೆ ಹಾಕಿದ ಪ್ರಶ್ನೆಗಳನ್ನು ನೀವೇ ಕೀರ್ತಿಯಾರೆ ಕೇಳಿದಿರಿ. ಆ ಒಂದು ವಿಷಯದಲ್ಲಿ ನಿಮುಗಿಂತಲೂ ಈತನು ಜ್ಞಾನಿಯೆಂದು ಹೇಳಬಲ್ಲೆನು. ನಮ್ಮ ಬಿರುದಾವಳಿಗಳನ್ನು ಹೊಗಳಲು ಇವರನ್ನು ನಿಯಮಿಸಿಕೊಂಡಿಲ್ಲ. ತಿಳಿಯಿತೇ?" ಎಂದು ಹೇಳಿದನು.

ಪುರುಷೋತ್ತಮನ ನೀತಿಯುತವಾದ ಮಾತುಗಳನ್ನು ಕೇಳಿ ಪ್ರದೀಪ ನಿಗೆ ಆನುದವಾಯಿತು. ಬಂಧಿಯಾಗಿ ಸೀರೆನುನೇಯಲ್ಲಿ ಕೂಡಿದ್ದ ಸಿಂಹನಮ್ಮು ಸ್ವೇಚ್ಛೆಯಾಗಿ ತಿರುಗಾಡಲು ಹೊರಗೆ ಬಿಟ್ಟುಂತಾಯಿತು. ತಾನು ಇವರಿಗೆ ದಾಸನಾಗಬೇಕಾದ ಪ್ರಮೇಯವಿಲ್ಲವೆಂದು ಕೊಂಡನು.

ಉಕ್ಕಿಬಂದ ಆನಂದವನ್ನು ತಡೆಯಲಾರದೆ ಎದ್ದು ಪುರುಷೋತ್ತಮನ ನನ್ನು ಆಲಿಂಗನ ಮಾಡಿಕೊಂಡನು. ಆವನ ಕಣ್ಣಗಳಿಂದ ಆನಂದಭಾಷ್ಯಗಳುದುರಿದುವು.

ಬಳಿಕ ರಾಮನಾಥನಿಗೂ ಹಸ್ತಲಾಘವವನ್ನಿತ್ತು ಆತನನ್ನೂ ತಜ್ಜಿಕೊಂಡನು.

ಪುರುಷೋತ್ತಮನ ಮಾತಿನಿಂದ ಅಧರ ಇಳಿದಿದ್ದ ರಾಮನಾಥನ ಸಿಟ್ಟು, ಪ್ರದೀಪನ ಆಲಿಂಗನದಿಂದ ಸಂಪೂರ್ಣವಾಗಿ ದೂರವಾಯಿತು.

ಇನ್ನು ಮುಂದಾದರೂ ಗರ್ವದಿಂದ ಮತ್ತುನಾಗಬೇಡವೆಂದು ನಗುಮುಖ ದಿಂದಲೇ ಪ್ರದೀಪನಿಗೆ ಹೇಳಿದನು.

జంద్రునాథను నగుత్తూ—

“ప్రదీపా! ఈగ యారు, యార గరడిగే సేరిదరు? ” ఎందు కేళిదను.

ప్రదీపనూ నక్కు—

“నానే నిన్న గరడిగే సేరిదే ” ఎందు హేళ ఆతనిగే హస్తలాఘవ వస్తుతను.

ప్రదీపను నగియాడిదుదన్ను అవరు మూవరూ సోడిద్దు అదే మోదలు.

ప్రదీపను తన్న కథియన్నేల్లా అవరొడనే హేళలు, అవరు మూవరూ విస్తృతరాదరు.

బళిక రామునాథను ఒళగి మోగి తాపు గిరిశ, కెంచర వేష దల్లి అపకరిసిద్ద ప్రదీపన వస్తుగళీల్లవన్నూ తందు ఆతన ముందిట్టును.

ప్రదీపనన్ను మరక్కే కట్టిద్ద హగ్గపూ, అవరు ఆగ ధరిసిద్ద ఖడుపుగళూ అల్లియే ఇద్దువు.

ప్రదీపనిగే అపుగళన్ను నోడి నాచికెయాదంతాయితు.

పురుషోత్తమోదనే ఆతను—

“పత్రీదారరే! నన్న గవర్చు నిష్ట దేశియింద సంపూర్ణవాగి అడగితు. ఆదరే ఒందువిషయ, ఏనెందరే-ఈ ఫటసేయన్న యారల్లియూ తిలసబేడిరిందు వినయిదింద నిష్టల్లి ప్రాధ్ికసువెను” ఎందను.

అవన మాతిగే మూవరూ నక్కరు.

పురుషోత్తమును ఆగలేంబంతి తలేయాడిసలు, ప్రదీపనిగే ఆనందవాయితు.

ప్రదీపను పత్రీదారర అతిధియాగి ఎరడు దినగళద్దు, బళిక అవరింద బీళ్లోందు జగదీతపురక్కే హిందిరుగిదను.

‘ప్రదీపన పరాభవ’వన్న పత్రీదారరు యారల్లియూ హేళ లీల్లవాదరూ, కాదంబరియు పుమీలక సాహిత్యప్రేమిగళిగల్లా తిలయు వంతాయితు.

